

೧೯೪೫

ಕರ್ನಾಟಕ

ಪುಷ್ಟಿಹಾರ

(ಕಾದಂಬರಿ)



ಕ್ರಿಮಿ

ಜಯಲಕ್ಷ್ಮಿ ಆರ್. ಕ್ರಿನಿವಾಸನ್



ಕುಸುಮ್ ೪.

ಶಿಕ್ಷಕರಿಗೆ ಸೂಚನೆಗಳು.

ವ್ಯಾಕರಣವನ್ನು ಕಲಿಸುವುದರ ಉದ್ದೇಶಗಳನ್ನು ಶಿಕ್ಷಕರು ಬಳಸುತ್ತಿರು. ಆ ಉದ್ದೇಶಗಳನ್ನು ಈಡೀರಿಸುವುದಕ್ಕಾಗಿ ಕಲಿಸುವವರು ಕೆಳಗಿನ ಸೂಚನೆಗಳನ್ನು ಅನುಲಫ್ಧಿಸಬಹುದು.

(೧) ವ್ಯಾಕರಣವನ್ನು ಕಲಿಸುವುದಕ್ಕೆ ಏಕೀಕರಣ ಪದ್ದತಿಯು ಒಕ್ಕೇ ಯೆದೆಂಬುದು ಸರ್ವಸಮ್ಮತವಾದುದು. ಏಕೀಕರಣಪದ್ದತಿಯೆಂದರೆ ಹಲವು ಉದಾಹರಣಗಳಿಂದ ಒಂದು ಸಾಮಾನ್ಯ ನಿಯಮವನ್ನು ಕಟ್ಟಿಸುವುದು. ಈ ಪದ್ದತಿಯೆಂದ ವಿಧ್ಯಾರ್ಥಿಗಳು ಒಂದು ನಿಯಮವನ್ನು ಕಟ್ಟಿದ ತರುವಾಯ ಅವರು ಅದನ್ನು ಬೇರೆ ಹಲವು ಉದಾಹರಣಗಳಲ್ಲಿ ಅನ್ನಯಿಸಿ ನೋಡುತ್ತಿರಬೇಕು.

(೨) ಪಾರಿಭಾಷಿಕ ಶಬ್ದಗಳ ವ್ಯಾಖ್ಯಾಗಳನ್ನು ವಿಧ್ಯಾರ್ಥಿಗಳು ಬರಿಯ ವಾರೆ ಮಾಡುವುದಕ್ಕಿಂತ ಮೊದಲು ಪರಿಭಾಷೆಗಳ (ಸಾಮು, ಸರ್ವಸಾಮು, ವಿಶೇಷಣ, ಕ್ರಿಯಾಪದ ಮುಂತಾದುವುಗಳ)ಗುರುತನ್ನು ಚೇನಾಗು ಹಿಡಿಯುವೆಂತೆ ಮಾಡಬೇಕು. ಶಾಸ್ತ್ರೀಯವಾದ ವ್ಯಾಖ್ಯಾಗಳನ್ನು ಅವರು ಕೊನೆಗೆ ಹೇಳುವಂತೆ ಮಾಡಬೇಕು. ಶಂಕ್ಧವಾದ ವ್ಯಾಖ್ಯಾಗಳನ್ನು ಪಾಠಮಾಡುವುದರಿಂದ ವ್ಯಾಕರಣದಲ್ಲಿ ಪ್ರಯೋಜನವುಂಟು.

(೩) ವ್ಯಾಕರಣದಲ್ಲಿ ಮಹತ್ವದ ವಿಷಯಗಳಾವುವು, ಸಾಮಾನ್ಯವಾದುವುಗಳಾವುವು ಎಂಬುದನ್ನು ವಿವೇಚಿಸಿ, ಮಹತ್ವದ ವಿಷಯಗಳಾಗಿಯೇ ವಿಧ್ಯಾರ್ಥಿಗಳು ಹೆಚ್ಚು ವೇಳಿಯನ್ನಿಂತು ಪರಿಶ್ರಮವನ್ನಾಗಿ ಸುವಂತೆ ನೋಡಿಕೊಳ್ಳಬೇಕು.

(೪) ಈ ಪುಸ್ತಕವು ವ್ಯಾಕರಣಪಾಠಗಳನ್ನು ಕಲಿಸುವ ಪ್ರಿಯಾತಿಗಳ ಪುಸ್ತಕವಲ್ಲ; ಕಲಿಸುವದಕ್ಕೆ ಮುಂಜೆ ಪ್ರಿಯಾತಿಗಳನ್ನು ಬರಿಯುವದು ಶಿಕ್ಷಕರ ಕೆಲಸವು. ಶಿಕ್ಷಕರು ಪಾಠಗಳನ್ನು ಕಲಿಸಿದ ತರುವಾಯ ವಿಧ್ಯಾರ್ಥಿಗಳು ನೇನಪಿ ನೆಡ್ಡಿಟ್ಟುಕೊಳ್ಳಬೇಕಾದ ಥರ್ಲಿಗಳು ಈ ಪುಸ್ತಕದಲ್ಲಿವೆ. ಮತ್ತು ಈ ಪುಸ್ತಕದಲ್ಲಿ ವ್ಯಾಕರಣಶಾಸ್ತ್ರಕಾರರ ಕ್ರಮದಂತೆ ವಿಷಯಾನುಕ್ರಮವುಂಟು. ಶಿಕ್ಷಕರು ವಾಕ್ಯದಿಂದಾರಂಭಿಸಿ ವಿಷಯಗಳನ್ನು ಕಲಿಸಬಹುದು.(ಕವ್ವ ರಾಜನೇತೃ, ನೋ.)

ಆನಂದ ಗ್ರಂಥಮಾಲಾ, ಹುಬ್ಬಳ್ಳಿ ಷರ್ವ—೧ ಕುಸುಮ-

ಪುಷ್ಟಿಹಾರ

(ಸಾಮಾಜಿಕ ಕಾದಂಬರಿ)

ಬರೀದವರು:

ಶ್ರೀಮತಿ ಜಯಲಕ್ಷ್ಮಿ ಆರ್. ಶ್ರೀನಿವಾಸನ್
ಚೆಗಳೂರು

ನನ್ನೆಂಬರೆ

ಚೆತ್ತಿ:

೮೭೫

೮—೪—೦

ಸಲಹೆಗಾರರು

ಶ್ರೀ ಎಸ್. ಅರ್. ಮಳಗಿ ಎಂ. ಎ., ಬಿ. ಟಿ.

ಶ್ರೀ ಎನ್. ಕೆ. ಕುಲಕರ್ಮ್ ಎಂ. ಎ., ಬಿ. ಟಿ.

ಶ್ರೀ ಆರ್. ವಿ. ಕುಲಕರ್ಮ್ ಎಂ. ಎ.,

ಶ್ರೀ ದೇಸಾಯಿ ದತ್ತಮೂರ್ತಿ

ಸಂಪಾದಕರು

ಶ್ರೀ ಪಿ. ವೆಂಕೇಶಾಚಾರ್ಯ, ಬಿ. ಎ., ಬಿ. ಟಿ.

[ಎಲ್ಲ ಹಕ್ಕುಗಳು ಗ್ರಂಥಕರ್ತರದು]

ಸುದೃಢಿ:

ಎಸ್. ವೀ. ಶ್ರೇಷ್ಠ
ರಾಯಲ್ ಪ್ರಿ. ಪ್ರೇಸ್ನ್
ಹುಟ್ಟಿ.

ಪ್ರಕಾಶಕರು:

ಶ್ರೀ ಪಿ. ವೆಂಕೇಶಾಚಾರ್ಯ
೧೦೯೦ ಗೌಳಗಲ್ಲಿ
ಹುಟ್ಟಿ.

ನೂತನ ತಮಿಳು ಸಾಹಿತ್ಯದ ಸಂಕ್ಷಿಪ್ತ ಇತಿಹಾಸ

ತಮಿಳು ಸಾಹಿತ್ಯ ದ್ವಾರಾ ಸಂಸ್ಕೃತಿಯನ್ನು ಶಿಳಯಲು ಹೆಚ್ಚು ಸಹಕಾರಿಯಾಗುತ್ತದೆ ನಾತು ನಿರ್ವಿವಾದ. ಇದು ಸಂಸ್ಕೃತದಲ್ಲಿ ಹಳೆಯದು.

ಆರಂಭ ಯುಗ (೧೮೮೬ ರ ವರೀಗೆ)

೧೦ನೇ ಶತಮಾನದಿಂದ ಆರಂಭವಾದ ಹೊಸ ತಮಿಳು ಸಾಹಿತ್ಯವು ಅಜ್ಞಾತಾವಸ್ಥೆಯಲ್ಲಿತ್ತೆಂದು ಹೇಳಬಹುದು. ಈ ಕಾಲದಲ್ಲಿಯೇ ನೂತನ ಸಾಹಿತ್ಯದ ಬೆಳವಣಿಗೆ ಅನೇಕರು ದುಡಿಯಹತ್ತಿದರು. ಧರ್ಮವಲಂಬಿಗಳಾದ ತಮಿಳರು ಸಾಹಿತ್ಯದಲ್ಲಿ ಹೆಚ್ಚು ಹೆಚ್ಚು ಮತ್ತಿಯ ಗ್ರಂಥಗಳನ್ನೇ ಬರೆಯತೋಡಿದರು. ಇದರಿಂದ ಪೌರಾಣಿಕ ಗ್ರಂಥಗಳು ಸಂಸ್ಕೃತದಿಂದ ಅನುವಾದಿಸಲ್ಪಟ್ಟವು. ಜಾಘಾದ ಆರ್ಯಗಳನಾವಳಾರ್ ರಾಮಾಯಣ ಭಾರತಗಳನ್ನು ಅನುವಾದಿಸಿದರು. ವೇದನಾಯಗಂಪಿಳ್ಳಿ ಯವರ “ಪ್ರತಾಪ ಮೊದಲಿಯಾರ್ ಚರಿತ್ರೀ” ಎಂಬುದೇ ತಮಿಳನಲ್ಲಿ ಹೊರಬಂದ “ಸಂತೋಷ ಸಾಹಿತ್ಯ” ದ ಮೊದಲನೇಯ ಕುಡಿ. ರಾಮಲಿಂಗ ಸ್ವಾಮಿಗಳ “ಮಾನುಮುರೀ ಕಂದ ವಾಚಕ್” ಎಂಬುದು ಹೊಸ ರೀತಿಯ ಕಾಲ್ಪನಿಕ ಕಾದಂಬರಿ. ಇವರ “ತಿರುವರುತ್ಪ್” ಎಂಬ ಕವನ ಸಂಗ್ರಹದ ಕವನಗಳನ್ನು ಇಂದಿಗೂ ತಮಿಳರನೇಕರು ಸಭೆಗಳಲ್ಲಿ ಹಾಡಿಕೊಂಡಾಡುತ್ತಿದ್ದಾರೆ. ಸಂಬಂಧಂಪಿಳ್ಳಿ ಯವರ “ಮನೋನ್ಯಾಷೀಯನ್” ಎಂಬ ಹೊಸ ನಾಟಕ ಹೆಸರಾದುದು. ರಾಜವಾಬಯ್ಯರ್ ಬರೆದ “ಕಮಲಾಂಬಾಳಿನ ಕಢ್” ಎಂಬ ಹೊಸ ರೀತಿಯ ಕಾದಂಬರಿ, ತಮಿಳ ದೇಶದ ಒಂದು ಸಾಮಾನ್ಯ ಮನೆತನದ ಆಗು ಹೋಗುಗಳ ದಿವ್ಯ ಚಿತ್ರ. ಇದೇ ಸಮಯದಲ್ಲಿಯೇ ಸುಬ್ರಮಣ್ಯಬಯ್ಯರವರಿಂದ “ಸ್ವದೀಶ ಮಿಶ್ರನ್” ಪತ್ರಿಕೆ ಆರಂಭಿಸಲ್ಪಟ್ಟಿತು. ಇವರು ಭಾರತದಲ್ಲಿ ಕಾಂಗ್ರೆಸ ಸಂಸ್ಥೆಯನ್ನು ಸ್ಥಾಪಿಸಿದವರಲ್ಲಿ ಮುಖ್ಯರಂತೆ.

“ ಭಾರತಿ ” ಯುಗ : (೧೯೧೯-೧೯೨೦)

ಶ್ರೀ ಸುಬ್ರಮಣ್ಯ ಭಾರತೀಯವರು ಬಂಕಿಮಾಚಂದ್ರಪದವರ ನಂದೇ ಮಾತರಮಾ ಎಂಬ ನಾಡಿಗೆ ಯಿಂದ ಸ್ನಾತಿಕಗೊಂಡು ತಮಿಳರಲ್ಲಿ ಹೋಸ ಜೀವ ಕಳೆಯನ್ನು ತುಂಬಿದರು.

ಬಂಗಾಲದ ವಿಭಜನೆ, ಬಿಪಿನಾಚಂದ್ರಪಾಲ್‌ರ ಗಜ್‌ನೆ, ಲಾಲಾ ಉಜಪತ್ರಾಯರ ದ್ವಿಪಾಂತರವಾಸ, ಇವುಗಳೆಲ್ಲವೂ ತಮಿಳ ಯುವಕರನ್ನು ಕೀರಳಿಸಿದವು. ಹೋಸ ಹುಮ್ಮಿಸ್ಟಿನಿಂದ ಅದೇ ತಾನೆ ಹೊರಬಂದ ಲೀಕಮಾನ್ಯ ತಿಲಕರು ಆರಂಭಿಸಿದ “ ಹೇಳಿಂ ರಳಳಾ ” ಸಂಸ್ಥೆಯ ಕರೆಗೆ ಇವರು ಓಗೊಟ್ಟು ಸಹಕರಿಸಿದರು. ೧೯೨೦ರ ವರೀಗೂ “ ಭಾರತಿ ” ಯವರ ಕೃತಿಗಳೇ ತಮಿಳ ದೇಶದಲ್ಲಿ ಹೆಚ್ಚು ಹೆಸರನ್ನು ಗಳಿಸಿದವು. ಭಾರತಿಯವರು ಉತ್ತಮ ಕವಿಗಳೂ, ಗದ್ಯಲೇಖಕರೂ, ಸುರಿತ ಅನುವಾದಕರೂ ಆಗಿದ್ದರು. “ ಬಿಡುಗಡೆ ” ಎಂಬ ಆವರ ಕವನ ತಮಿಳು ನಾಡಿನ ಮೂಲೆ ಮೂಲೆಯಲ್ಲಿಯೂ ಈಗಲೂ ಜನಪ್ರಿಯವಾಗಿದೆ.

“ ಎಡೆಯ ಬಾಗಿಸದೆ, ನೋವ ನೆನಸದೆ

ನಾಡ ಸೇವೆಗೆ ನುಡಿಯ ಏಳ್ಳಿಗೆ

ನುಗ್ಗು—ಮುನ್ನುಗ್ಗುನೀ—ಮುಂದೆ ನಡೆ ಮುಂದೆ ನಡೆ”
ಎಂದು ಸಾರಿದ ಈ ಕವಿಯ ನುಡಿಗಳು ಜನರಿಗೆ ವೇದ ಮಂತ್ರವಾಗಿ ಪರಿಣಮಿಸಿದವು. “ ದೌರ್ವಾದಿ ಶಪಥಂ ” ಎಂಬ ಇವರ ಕೃತಿಯಲ್ಲಿ ನವರಸಗಳನ್ನೂ ಕಾಣಬಹುದು. ತಮಿಳು ಭಾಷೆಯಲ್ಲಿ “ ಗೀತೆ ”ಯನ್ನು ಅನುವಾದಿಸಿದವರಲ್ಲಿ ಇವರು ಮೂದಲಿಗರು. ಶ್ರೀಗಳಾದ ಕೃಷ್ಣಸ್ವಾಮಿ ತಮ್ರ, ಚಿದಂಬರಂ ಪಿಠ್ಯೆ, ವಿ. ವಿ. ಎಸ್. ಪಯ್ಯಾರ, ಕೆ. ಸುಬ್ರಮಣ್ಯಂ ಪಿಠ್ಯೆ ಮತ್ತು ಸ್ವಾಮಿ ವೇದಾಚಲಂ, ಅಲ್ಲದೆ ಶ್ರೀನಿವಾಸ ಪಯ್ಯಂಗಾರರ ಕೃತಿಗಳು, ಡಾಕ್ಟರ್ ಸ್ವಾಮಿನಾಥ್ ಪಯ್ಯಾರರ ಆತ್ಮಚರಿತ್ರೆ, ನೆನಸಿ ನಲ್ಲಿಡತಕ್ಕವು.

ಗಾಂಧಿಯುಗ : (೧೯೨೦ ನೇತರ)

೧೯೨೦ ರ ನೇತರ ತಮಿಳ ಹೋಸ ಸಾಹಿತ್ಯ ಪ್ರವಾಹರಣವಲ್ಲಿ ಬರೆ ಹೊಡಗಿತು. ಕವಿ ರಾಮಲಿಂಗಂ (ಆಸ್ಥಾನ ಇವಿ), ಶ್ರೀಗಳಾದ ಶುದ್ಧಾನಂದ

ಭಾರತ, ಪ್ರ. ಎಸ್. ಹೊಕ್ಕುಲಿಂಗಂ ಪಿಟ್ಟೆ, ಆರ್. ಕೃಷ್ಣಮೂರ್ತಿ (ಕಲ್ಪಿ) ಮುಂತಾದವರು ಹೊಸ ಸಾಹಿತ್ಯವನ್ನು ನಿರ್ದಿಷ್ಟಾಡಿದರು. ತಮಿಳ ಆಸಾಫ್ ಕವಿಯಾದ ವಿ. ರಾಮಲಿಂಗಂ ಪಿಟ್ಟೆ. ಗಳಿಗಳ ರಲ್ಲಿ ನಾಮಕ್ಕಲ್ಲಿನಲ್ಲಿ ಜನಿಸಿದರು. ಇವರ ತಂದೆ ಸಕಾರಿ ನೋಕರರು. ಅದುದರಿಂದ ಗಳಂತಿರಲ್ಲಿ ಮೆಟ್ರಿಕ್ ಮುಗಿಸಿ ಕೊಂಚಕಾಲ ರೀವನ್‌ಬ್ರಿ ಖಾತೆಯಲ್ಲಿ ಕೆಲಸ ಮಾಡಿ, ಅಲ್ಲಿಯ ಕೃತಿವು ನಾತಾವರಣಕ್ಕೆ ಬೇಸತ್ತು ಕೆಲಸಕ್ಕೆ ರಾಜೀನಾಮೆಯನ್ನಿತ್ತರು. ಇವರು ಉತ್ತಮ ಚಿತ್ರಕಾರರು. ಈ ನೇರ ಜಾರ್ಜ ಚಕ್ರವರ್ತಿಯ ಚಿತ್ರವನ್ನು ಬರಿಬುದಕ್ಕೆ ಇವರಿಗೆ ಸುವಳಿ ಪದಕ ದೊರೆಯಿತು. ಇವರ “ಆಡುರಾಟ್ಟೀ” (ರಾಟ್) ಎಂಬ ಕವನ ಗಳ್ಳಿಂ ರಲ್ಲಿ ಉಪ್ಪಿನ ಸತ್ಯಾಗ್ರಹದ ಕಾಲದಲ್ಲಿ ಸತ್ಯಾಗ್ರಹಿಗಳ ಘೋಷವಾಯಿತು. ಇದರಿಂದ ಆವರು ಸೀರೆನುಸೆಯನ್ನು ಸೀರಬೆಕಾಯಿತು. ಇವರ ಸುಂದರ ಕಾಲ್ಪನಿಕ ಕಾದಂಬರಿ “ಮಾಧವ ಕಮಲಂ”, ಆತ್ಮ ಚರಿತ್ರೆ, ಹೊಸ ರೀತಿಯ ಕವನಗಳು ಜನರ ಮೆಚ್ಚುಗೆಯನ್ನು ಪಡೆದಿವೆ.

“ ರಾಜರು ಮಹಿಳಾರಾಜರು ನೇಲಕುರುಳಿದರೂ
ಉಳಿಯುವನನೆಡಿಗು ನಮ್ಮೀಯನೇತ
ಗಾಂಥಿತಾತನು; ಆತನ ಕೀರ್ತಿಯು
ಚಿರ ಮೆರೆಯುವುದೂ, ಚಿರ ಉಳಿಯುವದು.”

ಎಂಬ ಈ ಗೀತೆ ಸರ್ವಜನರ ಭಾಯಲ್ಲಿ ಆ ಸತ್ಯಾಗ್ರಹದ ಸಮಯದಲ್ಲಿ ವೇದ ಮಂತ್ರವಾಗಿ ಪರಿಣಿಸಿತು. ಆವರ ಮನೆ ಮಾತಿನ ಶೈಲಿ ಜನರ ಮೆಚ್ಚುಗೆಯನ್ನು ಪಡೆಯಿತು. ಹಿಂದಿನ ಕಥೆ ಪುರಾಣಗಳಲ್ಲಿ ಆವರಿಗೆ ನಂಬಿಗೆಯಿಲ್ಲ. ತಮ್ಮೆದುರು ಕಾಣುವ ವರ್ತಮಾನ ಕಾಲದ ಮಾನವ ಕೊಳಿಟಿಯ ಕಲ್ಯಾಣವೇ ಆವರ ಆದರ್ಥವಾಗಿತ್ತು. ಕನ್ನಡ ಕವಿಗಳಾದ ಬೇಂದ್ರೆ, ಪಟ್ಟಪ್ಪನವರವಂತೆ ಇವರ ಹಾಡುಗಳನ್ನು ಮನೆ ಮನೆಗಳಲ್ಲಿ ಜನರಾಡಿಕೊಳ್ಳುತ್ತಿರುವರು.

“ ವಾ. ರಾ. ” ರವರು ಬರಿದ ಸುಬ್ರಮಣ್ಯಭಾರತಿಯವರ ಜೀವನ ಚರಿತ್ರೆ ಒಂದು ಅತ್ಯುತ್ತಮ ಕೃತಿ. ಶ್ರೀಮತಿ ಕೋದನಾಯಕ ಅನ್ನಾಳ್ ಮತ್ತು ಸ್ವಾರ್ಥಾಂಬಾಳ್ ಸುಬ್ರಮಣ್ಯಂ, ಕವಿ ಭಾರತಿಯವರ

ಹೆಂಡತಿ, ಮತ್ತು ಅಂಬಾಜಾಂಬಾಳ್ ಹೇಸರಾಂತ ಬರಹಗಾರರು “ ಕುಮು ದಿನಿ ” ಎಂಬ ಕಾವ್ಯನಾಮದ ಕತೆಗಾತ್ರ ಅನೇಕ ಕತೆಗಳನ್ನು ತಮ್ಮ ಉಗೆ ಅನುವಾದಿಸಿದ್ದಾರೆ.

ಶರತ್ ಚಂದ್ರ ಮತ್ತು ರಮೇಶ್ ಚಂದ್ರ ದತ್ತರ ಕಾದಂಬರಿಗಳು ಅನುವಾದಿಸ್ವತ್ತಿವೆ. ಬಂಕಿಮಚಂದ್ರರ ಕಾದಂಬರಿಗಳನ್ನು ಟಿ. ಎನ್. ಕುಮಾರಸ್ವಾಮಿಯವರು ಅನುವಾದಿಸಿದ್ದಾರೆ. ಮಹಾತ್ಮಾಜೀಯವರ ಆತ್ಮಚರಿತ್ರೆ, ಟಾಗೂರರ ಕೃತಿಗಳು, ಜವಹರ್‌ಲಾಲ್‌ರ ಬರಹಗಳೂ, ಪ್ರೇಮಚಂದ್ರರ ಹಿಂದೀ ಕತೆಗಳೂ, ಖಾಂಡೀಕರರ ಮರಾಠೀ ಕಾದಂಬರಿಗಳು. ಮಾನ್ಯ ಶ್ರೀ ಕೆ. ಎಂ. ಮುನ್ನಿಯವರ ಎರಡು ಗುಜರಾತಿ ಕಾದಂಬರಿಗಳು ಅಲ್ಲದೆ ಲೋಕಮಾನ್ಯ ತಿಲಕರ ಗೀತಾರಹಸ್ಯದ ಕೊಂಬೆ ಭಾಗವು ತಮ್ಮಾಗೆ ಬಂದಿವೆ.

ಮದರಾಸಿನ ಸುಗುಣವಿಲಾಸ ಸಭೆಯ ಮುಖ್ಯ ಪುರುಷರೂ, ನಾಟ್ಯವಿಶಾರದರೂ ಆದ, ಪಿ. ಸಂಬಂಧಂ ಮೌದಲಿಯಾರರ ಹೇಸರು ನೇನಪಿನಲ್ಲಿ ದತ್ತಕ್ಕೂದು. ಇವರ ನಾಟಕಗಳು ಸುವಾರು ನೂರರ ಸಂಖ್ಯೆಗೆ ವಿಕ್ಕಿವೆ. ಮಾಥವಯ್ಯರ ತಿರುಮಲೈ ಸೇತುಪತಿ, ಬಾರಿಸ್ಟ್ರೋ ಹಂಜನಾಥಂ, ವಿ. ಕೆ. ಸೂರ್ಯನಾರಾಯಣರ ಕೆಲಾವತಿ, ರಂಡವತಿ, ಮಾನಾವಿಜಯಂ, ಸುಂದರಂ ಪಿಳ್ಳಿಯವರ ಮನೋನ್ಯಣೀಯಂ, ಎಫ್. ಜಿ. ನಟೀಶಯ್ಯರ ಜ್ಞಾನಸುಂದರಿ, ಎನ್. ಕೆ. ಪಾರ್ಫಸಾರಥಿಯವರ ಪೌರಾಣಿಕ ನಾಟಕಗಳು ಹೇಸರಾದ ನಾಟಕಗಳು. ಇನ್ನು ಕಾಲ್ಪನಿಕ ಸಾಹಿತ್ಯದ ಮಾತು. ರಾಜಮಹಯ್ಯರರ ಕಮಲಾಂಬಾಳ್, ಆರಣ್ಯಕುಪ್ತಸ್ವಾಮಿವಯ್ಯರರ ಕೃತಿಗಳೂ, ರಂಗರಾಜುರವರ ಜಂದರಕಾಂತ, ಮೋಹನ ಸುಂದರಂ, ವಿಜಯನಗರಂ, ಎಡುವೂರಾ ದೊರೆಸ್ವಾಮಿವಯ್ಯಂಗಾರರ ಸುಂದರ ಕೊಕೆಲಂ, ಕುಂಭಕೋಣಂವಕೇಲಮತ್ತು ಕೋದನಾಯಕಿಯವರ ಕಾದಂಬರಿಗಳೂ, ಕತೆಗಳೂ ಹೇಳರು ಸಹಿದಿವೆ. ಶ್ರೀಮತಿ ಜಯಲಕ್ಷ್ಮಿ ಆರ್. ಶ್ರೀಸಿವಾಸನಾರವರು ತಮ್ಮಾನಲ್ಲಿ ಅನೇಕ ಕತೆಗಳನ್ನು “ ಪುಷ್ಟಹಾರ ” ಎಂಬ ಕಾಂಬದರಿಯನ್ನು ಬರೆದಿದ್ದಾರೆ.

ವಿಷಣು ಸಾಹಿತ್ಯದ್ವಾಷಿಯಲ್ಲಿ ಎಸ್. ವಿ. ವಿ. (S. V. V.)

ಯಾವರು ಕನ್ನಡದ ನಾ. ಕಸ್ತೂರಿಮತ್ತು ಶ್ರೀರಂಗರಂತೆ, ಸಣ್ಣ ಕತೆಗಳನ್ನೂ ತಮಿಳನಲ್ಲಿ ಬರೆದಿರುವರು. ಮಕ್ಕಳ ಸಾಹಿತ್ಯವೂ ಬೆಳೆದಿದೆ. ಈಗಿನ ವಾರ ಪಶ್ಚಿಮಾದ ಅನ್ಯಂದ ವಿಕಟನ್, ಕಲ್ಪಿ, ಕಲ್ಪನ್ ಮಂಗಳ, ಕದಿರ್, ಮೂಲಕ ಸಣ್ಣ ಕಥಾ ಸಾಹಿತ್ಯ ಬೆಳೆಯುತ್ತಿರುವುದಲ್ಲದೆ, ಉದ್ದ್ವಾದ ಕಾದಂಬರಿಗಳೂ ಇವುಗಳ ಮೂಲಕ ಬೆಳಕು ಕಾಣುತ್ತಿವೆ. ಇವುಗಳಲ್ಲಿ ಹೆಸರಾಂತ ಸಾಹಿತಿಗಳು ಗುಪ್ತ ನಾಮದಿಂದ ಬರೆಯುವ ಶತಿ, ಕಲ್ಪಿ ಇವರ ಹೆಸರನ್ನು ಮರೆಯಲಾಗಿದ್ದು. ಇದರ ಜಡಿಗೆ ಜನರ ಮೆಚ್ಚುಗೆಯನ್ನು ಘಡಿದು ಉತ್ತಮ ಸಣ್ಣ ಕತೆ ಕಾದಂಬರಿ ಸಾಹಿತ್ಯವನ್ನು ನಿರ್ವಿಫಸಿದ ಶ್ರೀಗಳಾದ ಕೆ. ವಿ. ಜಂಬುನಾಥನ್, ಟಿ. ಜಿ. ರಂಗನಾಥನ್, ಕೆ. ಪಿ. ರಾಜಗೋಪಾಲನ್, ಎಸ್. ಪಿಚ್ಚುಮೂತ್ರಿ, ತಿರುಮುಲನ್, ದೇವನ್, ಕಾ. ಶ್ರೀ., ಶ್ರೀ. ವಿಂದನ್, ಮುಂತಾದವರ ಮತ್ತು ಶ್ರೀಮತಿಯಾದ ಕೆ. ಸಾವಿತ್ರಿ ಅಮಾತ್ಮಾ, ಮತ್ತು ಕುಮಾರಿಯವರ ಹೆಸರುಗಳು ನೇನಪಿಡ ತಕ್ಕುವು. ಇವರೆಲ್ಲಿಗೆ ಮಾರ್ಗದರ್ಶಕರಾದ ಶ್ರೀ ಸಿ. ರಾಜಗೋಪಾಲಾ ಚಾಯರ್ ಮತ್ತು ಎಸ್. ವಿ. ವಿ. ಇವರ ಹೆಸರು ಹೊಸ ತಮಿಳು ಸಾಹಿತ್ಯದಲ್ಲಿ ಅವರವಾಗಿ ಉಳಿದಿದೆ ಎಂದು ಹೇಳಲು ಅಭ್ಯಂತರವಿಲ್ಲ. ತಮಿಳು ಕತೆಗಳು ಕನ್ನಡದಲ್ಲಿ ಇತ್ತೀಚೆಗೆ ಪಿ. ವೇಣುಗೋಪಾಲ (ರಾಧೀಶ) ೧೦ದ ಬರಹತ್ತಿವೆ. ಉಭಯ ಭಾಷಾವಿಶಾರದರಾದ ಇತರ ಹಿರಿಯ ಸಾಹಿತಿಗಳೂ ಈ ಕೆಲಸವನ್ನು ಕೈಕೊಂಡು ಉತ್ತಮವಾದ ಕನ್ನಡ ಕತೆಗಳನ್ನು ತಮಿಳಗೆ ಪರಿವರ್ತಿಸಿದರೆ ಒಳತ್ತಲ್ಲವೇ?

ಮುಂದಿನ ವರುಷ ಮಾಲೆಯಲ್ಲಿ ಬರಲಿರುವ ಪುಸ್ತಕಗಳು :

ಸುವರ್ಣದೀಪ (ಕಾದಂಬರಿ) ಶ್ರೀ ಅ. ನ. ಕೃಷ್ಣರಾಯರು
ಇವೆತ್ತಾ,, ಗಾಯ್. ಡಿ. ಮೋಹಾಸಾ
ಕಾಂತಂ ಕತೆಗಳು (ಹಾಸ್ಯ ಚಿತ್ರಗಳು) ಶ್ರೀ ಮುನಿಮಾಣಿಕ್ಕೆಂ
ತಮಿಳು ಇಲ್ಲವೇ ಗುಜರಾತಿ ಕಾದಂಬರಿ.

ಸಂಪಾದಕರ ಮಾತ್ರ

ಈ ವರುಷದ ಕೊನೆಯ ಪುಷ್ಟಿವಾದ ಈ “ ಪುಷ್ಟಿಹಾರ ” ವನ್ನು ತಮ್ಮೆಲ್ಲರ ಮುಂದಿರಿಸಲು ಸಂತೋಷವೇನಿಸುತ್ತದೆ. ಈ ನಾಲ್ಕು ಹೊತ್ತಿಗೆಗಳು ಬೆಳಕು ಕಾಣಲು ಸಹಾಯಮಾಡಿದ ಸಾಹಿತ್ಯ ಏತ್ತರಿಗೆ ನಮ್ಮ ಅನಂತ ವಂದನೆಗಳು. ಇವುಗಳನ್ನು ಆದರದಿಂದ ಬರಮಾಡಿಕೊಂಡು ನೇರವನ್ನು ನೀಡಿದ ಸಹಾಯಕರ, ಚಂದಾದಾರರಬೆಂಬಲ್ಲ ಜಿರಸ್ತರಣೀಯವೇಸರಿ.

ಮುಂದಿನ ವರುಷದಲ್ಲಿ ಮೊಪಾಸಾ, ಚಕೋವಾರ ಕಾದಂಬರಿಗಳನ್ನು ತೆಲುಗಿನ ಉತ್ತಮ ಕಾದಂಬರಿ ಮತ್ತು ಏಕಾಂಕ ಸಂಗ್ರಹವನ್ನು, ಅಲ್ಲದೆ ಹಾಸ್ಯಪೂರಿತ ವಿಡಂಬನ ಚಿತ್ರಗಳ ಸಂಕಲನವನ್ನು ಕೊಡಬೇಕೆಂದು ಸಂಕಲ್ಪಿಸಿದ್ದೀವೆ. ಶ್ರೀ ಆ. ನ. ಕೃಷ್ಣರಾಯ ಬರೆದು ಕಾದಂಬರಿಯನ್ನು ಕೊಡಲು ಒಟ್ಟಿರುವರೆಂದು ತಿಳಿಸಲು ಸಂತೋಷವೇನಿಸುತ್ತದೆ. ಎರಡನೆಯ ವರುಷದ ಮೊದಲನೆಯೇ ಕುಸುಮವನ್ನು ಚಂದಾದಾರಿಗೆ ವರುಷದ ಹಣಕ್ಕೆ ವಿ. ಪಿ. ಮಾಡುತ್ತೀವೆ. ಅದನ್ನು ಸ್ವೀಕರಿಸಿ ಮಾಲೆಯು ಮುಂದುವರಿಯಲು ಸಹಕರಿಸಬೇಕಾಗಿ ಪ್ರಾರ್ಥನೆ. ಇಷ್ಟವಿಲ್ಲದವರು ಮುಂಚಿತವಾಗಿಯೇ ಬೇಡವೆಂದು ತಿಳಿಸಬೇಕೆಂದು ನಮ್ಮ ಕೋರಿಕೆ.

ನೋಡರಿ ಸಾಹಿತ್ಯ ಶ್ರೀಮತಿ ಜಯಲಕ್ಷ್ಮಿ ಆರ್. ಶ್ರೀನಿವಾಸನ್ ರವರು ತಮ್ಮ ತಮಿಳು ಕಾದಂಬರಿಯ ಈ ಅನುವಾದವನ್ನು ನಮ್ಮ ಮಾಲೆಗಾಗಿ ಬಹುಬೀಗೆ ಅನುವಾದಿಸಿ ಕೊಟ್ಟಿದುದಕ್ಕೆ ಅವರಿಗೆ ನಮ್ಮ ಹೃತ್ಯಾವರ್ಕ ವಂದನೆಗಳು. ಹೊಸ ತಮಿಳು ಸಾಹಿತ್ಯದ ಬಗ್ಗೆ ಎರಡು ಮಾತ್ರ ಬರೆದ ಶ್ರೀ ಸಿತಾಪತ್ತಿಗಳಿಗೆ ನಾವು ಆಭಾರಿಯಾಗಿದ್ದೀವೆ.

ಈ ಪುಸ್ತಕವನ್ನು ಬೇಗ ಮುದ್ರಿಸಿ ಕೊಟ್ಟ ಶ್ರೀ ಎಸ್. ವಿ. ಶ್ರೀಷ್ಠಿ ಯವರೆ ಖಾಪಕಾರ ಸ್ಟ್ರಿಂಗ್ಸ್ ಇರಲಾರೆವು.

ಹೆಚ್ಚಿಲ್ಲಿ

೧೦—೧೧—೫೦

ಸಂಪಾದಕ

ನನ್ನನುಡಿ



ಪ್ರಪಂಚದಲ್ಲಿ ಈಗ ಸಣ್ಣ ಕತೆಗಳಿಗೂ ಮನ್ನಾಗಿ ಹೆಚ್ಚುತ್ತಲಿದೆ. ತಮಿಳು ನಾಡಿನ ಸುರಿತ ಸಣ್ಣ ಕಥಾ ಕಾದಂಬರಿ ಲೇಖಕರ ಸಂಖ್ಯೆಯು ಅಧಿಕ ಪ್ರಮಾಣದಲ್ಲಿ ಹೆಚ್ಚುತ್ತಲಿರುವುದು ಪ್ರಗತಿ ಲಕ್ಷಣದ ಕುರುಹೆಂದು ಹೇಳಬಹುದು. ತತ್ವರಿಣಾಮವಾಗಿ ತಮಿಳು ಜನರ ಜಾಣ್ಣಿಯು ವೇದ್ಯ ವಾಗುತ್ತದೆ.

ಸಣ್ಣ ಕತೆ ಕಾದಂಬರಿ ಇವುಗಳು ಪ್ರಪಂಚದ ಸೌಂದರ್ಯ ಕಲೆಗಳಲ್ಲಿ ಒಂದು ಸ್ವಾನವಸ್ಸು ಪಡೆದಿವೆ. ಇವಕ್ಕೆ ಜಾತಿ ಮತ ಕಾಲ ದೇಶ ಭೇದ ವಾವುದೂ ಇಲ್ಲ. ಆಯಾ ದೇಶದ ಜನಸಾಮಾಜಿಕ್ಯನುಗುಣವಾಗಿ ಇವು ಗಳ ಪ್ರಭಾವ ಪ್ರಗತಿ ಹೊಂದಿ ಬೆಳಿಗುತ್ತಿದೆ. ಪಾಶ್ಚಾಯಾತ್ರೆ ದೇಶಗಳಲ್ಲಾ ಸಹ ಇ ನೇರಿ ಶತಮಾನದಲ್ಲಿಯೇ ಈ ಕಲೆಯು ಆರಂಭ ಹೊಂದಿ ಅಭಿವೃದ್ಧಿ ಹೊಂದುತ್ತಿರುವುದನ್ನು ಕಾಣುತ್ತಿರುವೆನ್ನು. ಆದರೆ ತಮಿಳು ನಾಡಿನಲ್ಲಿ ಈ ಕಲೆ ಸರಿಯಾದ ರೂಪ ತಾಳಿ ಕೇವಲ ಅಲ್ಲ ಕಾಲದೊಳಗಾಗಿಯೇ ಮುಂದು ವರಿಯುತ್ತಿರುವುದು ಅತ್ಯಾನಂದದಾಯಕವಾಗಿದೆ.

ನಾನು ತಮಿಳು ನಾಡಿನವರು. ನನಗಿ ತಮಿಳೂ, ಕನ್ನಡವೂ ಎರಡೂ ಒಂದೇ. ನಾನು ಒಂದೇ ನಿಷ್ಠೆಯಿಂದ ಈ ಎರಡೂ ಭಾಷೆಗಳ ಸಾಹಿತ್ಯ ಸೀವೆ ಮಾಡುತ್ತಿರುವದೇ ಇದಕ್ಕೊಂದು ಸಿದ್ಧರ್ಥನ.

ಹಿಂದೂ ದೇಶದ ಸರ್ಕಲ ಭಾಷೆಗಳಲ್ಲಾ ಕೂಡ ಕತೆಗಾರರ ಜನ ಗಣಿತ ಸಂಖ್ಯೆಯನ್ನು ತೆಗೆದು ನೋಡಿದರೆ ತಮಿಳು ನಾಡೂ ಸಹ ಅಗ್ರ ತಾಂಬಾಲ ದೊರಕಿನಲು ಅರ್ಹತೆಯನ್ನು ಪಡೆಯುತ್ತಿದೆಯೆಂದು ನನ್ನ ದ್ವಾರ ವಾದ ನಂಬಿಕೆ. ಬಂಗಾಲಕ್ಕೆ ಅಗ್ರ ತಾಂಬಾಲವೆಂದು ಬಲ್ಲವರು ಹೇಳಬಹುದು. ಆದರೆ ಈಚೆಗೆ ಸಾಹಿತ್ಯ ಪ್ರಪಂಚದಲ್ಲಿ ಏರ್ಫಟ್ಟಿರುವ ಸ್ಥಾತ್ಮ ದಾಯಕವಾದ ಬದಲಾವಣೆಯಿಂದ ತಮಿಳನಾಡು ತನ್ನ ಬರಿಹ ಗಾರರ ಅಧಿಕ ಪ್ರಮಾಣ ಸಂಖ್ಯೆಯಿಂದಲೂ ಆವರುಗಳ ಜಾಣ್ಣಿಯಿಂದಲೂ ಅಗ್ರ ತಾಂಬಾಲಕ್ಕೇ ಕ್ಯೆ ಚಾಚುತ್ತಲಿದೆ; ಪ್ರಗತಿಶೀಲ ಸಾಹಿತ್ಯ ನಿರ್ವಹಿತವಾಗು

త్తిదే. తమిళు దేవియు ఖండానకరల్లి ఆత్మత్తము బరిహగారరాద శ్రీగభాద రాజాజి, ‘కల్పి’, S. V. V., R. V. జగన్నాథనో కొనస్ట్టెప్, P.M. కళ్ళనా, R. షణ్ముఖ సుందరం, వ. రా., కాజరు T. N. కుమారస్వామి, శ్రీమతిగభాద గుహప్రియీ (స్వామింబాళ సుబ్రహ్మణ్యం), ‘కుముదిని’ K. సావిత్రితమాళ్ళ, K. సరస్వతి ఆమాళ్ళ, సరోజా దామమూత్రి, వై. మూ., కోచ్చేనాయికి యమాళ్ళ ముంతాదవర సవరసభరితవాద మత్తు ఖుత్తమవాద కత్తి గళస్ను ఓదిచప్పు ఇన్నొందు సెల ఓదబేకెంచేసెనుత్తదే.

శ్రీగభాద ‘కల్పి’, P. M. కళ్ళనా, వడువూడ్ దోర్చై స్వామి, (షయ్యంగాద), శ్రీమతిగభాద ‘లక్ష్మీ’ (తీష్టర సుందరి) గుహ ప్రియీ వై.మూ., కోచ్చేనాయికియమాళ్ళ, K. సావిత్రియమాళ్ళ, ఇవరుగళు వేసరాంత కాదంబరీ కారరాగియూ వేసరు వడి దిరువరు.

తమిళు నాడిన వేసరువాసియాద బరిహగారర ఆత్మత్తము కత్తి గళల్లి ఒంపోండన్ను కేఱిరిసి ‘కఘ్యకేల్వైప్పే’ అంచేర ‘కథా సంకలన్’ వస్తు మౌదలు వషట సలవత్తు కత్తిగళస్నేహిళగొండ గ్రంథపొందన్ను ఎదడసేయ వషట 60 మూడు కత్తిగారర కథా సంకలనవన్ను మూరనే వషట 60 చూచ్చు మూడు కత్తిగారర కథా సంకలనవన్ను మదరాసిన ఆలయస్ను కంచనియవరు దొరణిసిరువరు. ఇదే రీతి పృతివరుషవూ కూడ నాడిగే చూస చూస కత్తిగారరుగభస్తు పరిజయ మాడి కొడు త్తిదువ ఈ సుప్రసిద్ధ ప్రకటిసాలయద సంచాలకర కేలన హోగళ తచ్ఛద్దీ. ఈ కంచనియల్లిదే మదరాసిన ‘కల్పిమగళ్ల’ కాయాం లయం, జెళ్ళోతీసిలయం, పుదములరా సిలయం, ఆముదనిలయం, తమిళ నాడసిలయం, శైలిప్రజురాలయం, దినమణి వేళ యిఁడు ‘కోయిమంతూరిన పుదుములరా సిలయం, పుదుకోట్టియ ఓంకారనూలగం,’ ‘ఆరుళ సిలయం’ ఎంబ సుప్రసిద్ధ ప్రకటిసాలయ గళు ఖుత్తమోత్తము తమిళు కృతిగళస్తు ప్రకటిసుత్త సాహిత్యసేవి

ನಡೆಸುತ್ತಲಿವೆ. ತಮಿಳು ಶ್ರೀ ಬರಹಗಾರರ ಸಂಖ್ಯೆ ಮಾತ್ರವೇ ನೂರಿಗೆ ಹೊಳ್ಳಿದ್ದಿಲ್ಲವೆಯೆಂದರೆ ಅಶ್ವಯರ್ಥಿನೂ ಇಲ್ಲ.

ತಮಿಳು ದೇವಿಯ ಮುದ್ದು ಗುವರರಲ್ಲಿ ದಿವಂಗತ ಶ್ರೀಮಾನ್ S. V. V. ಯವರ ಕಾಷ್ಟಪೂರಿತ ಮನರಂಜಕ ಕತೆಗಳೂ, ರಾಜಾಚಿ ಯವರ ಸರಸ ಸುಲಭ ಶೈಲಿಯಲ್ಲಿ ಬರೆಯಲ್ಪಟ್ಟ ಸೀರಿಬೋಧಕ ಕತೆಗಳೂ, ಶ್ರೀಮಾನ್ ಕೆ. ವಿ. ಜಗನ್ನಾಧನ್ ರವರ ಹಕ್ಕೆಯ ಮತ್ತು ಹೊಸ ಸುವಾಸನೆ ಯನ್ನು ಬೀರುವ ಮನಮುಟ್ಟಿವಂತಹ ಕತೆಗಳೂ, ‘ಕಲ್ಲಿ’ಯವರ ಷತಿಹಾಸಿಕ ಕತೆಗಳೂ, ‘ಕೊನಷ್ಟ್ಟಿ’ಯವರ (ವಕ್ರವೆಂದು ಈಧನ್) ತಿಳಿ ಹಾಸ್ಯಪೂರಿತ ಕತೆಗಳೂ ಕು. ಪ. ರಾಜಗೋಪಾಲನ್ ರವರ ಪ್ರಜಾಯ ಚಿತ್ರಗಳೂ, ‘ಷಣ್ಣಿತ್ತಸುಂದರೆಂ’ರವರ ಹಳ್ಳಿಯ ಚಿತ್ರಗಳೂ, ತಿರುಜ್ಞಾನ ಸಂಬಂಧರವರ ಅದ್ವೃತ ಕಲ್ಪನಾ ಚಿತ್ರಗಳೂ, ಸಂಬಂಧಂ ಮುದಲಿಯಾರರ ಸುರಸ ಸುಂದರ ನಾಟಕಗಳೂ ತಮಿಳು ತಾಯಿಗೆ ದಿನೇ ದಿನೇ ಹೊಸ ಕಾಣಿಕೆಗಳನ್ನು ಸೀರುತ್ತಿವೆ. ತಮಿಳು ಮಹಾಕವಿ ಭಾರತಿಯವರು ತಮಿಳು ಭಾಷೆಯನ್ನು ‘ಕನ್ನಿತ್ತ ಮಿಲ್ಲ’ ಎಂಬ ನುಡ್ಲಿ ಹೆಸರಿನಲ್ಲಿ ಕರೆದಿರುವರು. ಇದು ಸತ್ಯ. ತಮಿಳು ದೇವಿಯು ಎಂದಂದೂ ಸವ ಯೋವನದ ಕರ್ಮ. ಅವಳ ಮುದ್ದು ಮಕ್ಕಳು ಕನಿವರ್ಯರೂ ಆದ ವಿನಾಯಕಂ ಸಿಕ್ಕಿ ಮತ್ತು ರಾಷ್ಟ್ರ ಕವಿ ಪಟ್ಟವನ್ನಲಂಕರಿಸಿದ (Poet Laureate) ನಾಮಕರ್ಲ ರಾವು ಲಂಗಂ ಸಿಕ್ಕಿ ಯವರ ಕವಿತಾರತ್ನಗಳನ್ನು ಓದಿದರಲ್ಲಿವೇ ತಮಿಳು ಭಾಷೆಯ ವೈಭವ ತಿಳಿಯವದು?

ಸುಪ್ರತಿಧ್ವನಿ ತಮಿಳು ಪತ್ರಿಕೆ ‘ಸ್ವದೇಶ ಮಿಶ್ರಣ’ನಲ್ಲಿ ಅವಷ್ಟಿತವಾಗಿ (in instalments) ಪ್ರಚುರವಾಗಿ ಹಂನ್ನು ಕೊಡಿದ ನನ್ನ ತಮಿಳು ಕಾದಂಬರಿ ‘ಪುಷ್ಟಿಹಾರ’ವನ್ನು ಆಸಂದ ಗ್ರಂಥಮಾಲೆಯ ಕುಸುಮವಾಗಿ ಪ್ರಕಟಿಸಿ ನನ್ನನ್ನು ಗೌರವಿಸಿದ ಶ್ರೀಮಾನ್ ಪಿ. ವೆಂಕೇಶಬಾಜಾರ್ಯರಿಗೆ ನನ್ನ ಹೃತ್ವಾರ್ಥಕ ವಂದನೆಗಳು. ಕನ್ನಡ ಮಹಾಜನರು ಈ ನನ್ನ ಪುಟ್ಟಿ ಕಾಣಿಕೆಯನ್ನು ಶ್ರೀಕರಿಸಿ ಓದಿ ಕೊಂಡವಾದರೂ ಸಂತೋಷ ಪಟ್ಟಿಗೆ ನನ್ನ ಪ್ರಯತ್ನ ಸಫಲವಾಗುವದು.

ಜಯಲಕ್ಷ್ಮೀ ಆರ್. ಶ್ರೀನಿವಾಸನ್

ಅರ್ಪಣೆ



ನನ್ನ

ಪೂಜ್ಯ ಪತಿದೇವರ

ಅದಿದಾವರೆಗಳಲ್ಲಿ ಭಕ್ತಿ

ಪೈಮು

ವಿಶ್ವಾಸದಿಂದ

పుష్టియార

१

తివెకంకరయ్యరవరు 'రాణేపేటియల్లి ఒబ్బ జనిహన్నారదు. పశుల సంపత్తా సౌభాగ్యగళన్ను హోందిదవరు. ఆదరీ, దేవరు ఆవరిగొందు కొరతెయన్నంటుమాడిద్దసు. ఆవరిగే సంతాస భాగ్య జల్లదిరువుదక్కే కొరగుత్తిద్దరు. ఆదుదరింద తివెకంకరయ్యరమా ఆవర ధముఁవత్తి స్వాణాంబాళారవరూ తాయియిల్లద తట్టులి మగు రామజంద్రనన్ను తమ్మ స్పృత మగనంతే ముండ్రాగి నాశి నలకు త్తిద్దరు. ఆదరీ, ఇదరింద తృప్తిహోదద స్వాణాంబాళ్ల మాత్ర ఒళగొళగే కుదయుత్తిద్దలు. తన్న హోట్టియల్లి హుట్టిద మగు సుఖి ఆనుభవిసచేికాద స్థలచల్లి ఈ తట్టులి హుడుగ ప్యేభవవాగి ఆనుభవిసుత్తిరువనల్లాయిందు క్రుమేళ రామజంద్రన మేలి వ్యేషమ్య తోరుత్త బందళు.

రామజంద్రనంతా ఈ దంపతీగళన్న ప్రక్ష్యక్క చేపతెగళిందే భావిసి ఆవరుగళ మాతుగళన్న చూచు తప్పదే పాలిసుత్త, వినయంవన్న వాగియూ, జాణనాగియూ బెళీయుత్తిద్దను. హతెణ్ణిబత్తనేయ వ్యాయదల్లీ బి. ఎ. ఆదను. ఆష్టోళగి ఐయ్యరు అవసిగే ఒబ్బ జెలువెయన్న తందు మదువే మాడి బిట్టరు. ముడుగిగే ఆజ్ఞ రోబ్బ రిద్దరు. ఆ ముదుకరు తివెకంకరయ్యింగే దూరద బంధు.

రామజంద్రనన్న ఆధ్య ఫోలగే సుమ్మనిరలు బిడదే కేలస మాడిసుత్తిద్ద ఆ ఉత్తుమి స్వాణాంబాళా, ఈగ సోసేయమేలూ తన్న ఆధికారవన్నూ భలాయిసి తన్న సేడన్న తీరిసికొళ్లు

ಪುಷ್ಟಿಹಾರ

ತೊಡಗಿದಳು. ಸಾವಿರಗಟ್ಟಿ ಪದವಿಧರರು ಕೆಲಸವಿಲ್ಲದೆ ಅಲೇದಾಡುವ ಈ ಯುಗದಲ್ಲಿ ರಾಮಚಂದ್ರಸಿಗೆ ಕೆಲಸ ಕೊಡಲು ಯಾರೂ ಕಾದಿರಲ್ಲ. ಅವನು ಕೆಲಸ ಹಂಡುಕುತ್ತೇ ಹೋಗದ ಆಫೀಸುಗಳೂ ಇಲ್ಲ ಉರೂ ಇಲ್ಲ; ಅಷ್ಟೀಗೆ ಘರೆದು ಬರೆದು ಟಿಪಾಲಿನ ಮೂಲಕ ಕಳುಹಿದುದಕ್ಕಾಗಿ ಕೆಲಸಕ್ಕಾಗಿ ಪ್ರಕಟಿಸೇಗಳೂ ಯಾವುದಾನರೂ ಬಂದಿವೆಯೇ ಎಂದು ನೊಡಲು ಪಶ್ಚಿಮೇಕಣಿನ್ನು ಕೊಂಡುದುದಕ್ಕಾಗಿ ಇವತ್ತು ರೂಪಾಯಿಗಳಿಗೂ ಹೆಚ್ಚಾಗಿ ಖಚಿತಗಿರಬಹುದು. ಮೂವತ್ತು ಮೂವತ್ತೇದು ರೂಪಾಯಿಗಳ ಸಂಖೆಯಲ್ಲಿ ಒಂದು ಗುಮಾಸ್ತಯ ಕೆಲಸ ಸಹ ಸಿಗಲಿಲ್ಲ. ದಿನವೆಲ್ಲಾ ಕೆಲಸಕ್ಕಾಗಿ ಅಲೇದಲೇಮು ಆಕ್ರೋಕಾಳಾಗಿ ಮನೆಗೆ ಹಿಂದಿರುಗಿದರೆ, ಸ್ವಾರ್ಥಾಂಬಾಳ್, “ಬಾರೋ, ಹೋಕಾಗಿ ತಿರುಗಿ ಬಿಟ್ಟು ಬಂದೆಯಾ, ಮಗನಿಲ್ಲವ ಆಸ್ತಿ ಇಲ್ಲ ರಾಶಿ ರಾಶಿ ಬಿದ್ದಿದೆಯಲ್ಲಾ ಉಣಿಲ್ಲ. ಲೇ, ಸೀತಾ ಸಿನ್ನ ಪ್ರೀತಿಯ ಗಂಡನನ್ನು ಕುಳ್ಳಿರಸಿ, ವಂಚಭಕ್ತಿ ಪರಮಾನಾದಿ ಗಳನ್ನು ಬಡಿಸು! ಪಾವ! ಉದ್ಯೋಗ ಮಾಡಿ, ಸುಸ್ತಾಗಿ ಬಂದಿದ್ದಾನೆ!” ಎಂದು ಅವಕೇಳನದ ಸ್ವರದಲ್ಲಿ ಹಂಗರಿಸುವಳು. ರಾಮಚಂದ್ರಸಿಗೆ ಬರುಬರುತ್ತ ಬಾಲ್ಯದ ಯಲ್ಲಿ ಜಿಗುಷ್ಟೇಂಟಾಯಿತು. ಶಿವಕೆರಯ್ಯರೂ ಹುಡುಗನಿಗೆ ಕೆಲಸಕ್ಕಾಗಿ ಹಲವು ಗೆಳೆಯರನ್ನು ಕಂಡು ಕೇಳಿ ಕೇಳಿ ಬೇಸೆತ್ತಿದ್ದರು.

ಸಂಜೆ ಆರು ಫೌಂಟೆ ಇರಬಹುದು. ಶಿವಕೆರಯ್ಯರು ಬೀದಿಯ ಜಗುಲಿಯಲ್ಲಿ ಕುಳತು ತಮಿಳು ಪಶ್ಚಿಮೇಯಾಂದನ್ನು ತಿರುವುತ್ತಿದ್ದರು. ಸ್ವಾರ್ಥಾಂಬಾಳ್ ರಾಮಜವ ಮಾಡುತ್ತ ಬತ್ತಿ ಹೊಸಯುತ್ತ ಕುಳತಿದ್ದಳು. ಸೀತಾ ಒಳಗೆ ಅಡಿಗೆ ಮಾಡುತ್ತ “ದೇವರೇ! ಇವರನ್ನು ಇನ್ನೆಷ್ಟು ದಿನ ಹೇಗೆ ಕಾಡುವೆ? ಈ ಹೊತ್ತು ಬೆಳಗ್ಗೆ ಅವ್ಯಾ ಹೊತ್ತಿಗೆ ಹೊರಗೆ ಹೋದವರು ಹಗಲು ಉಟಕ್ಕೆ ಸಹ ಬರಲಿಲ್ಲವಲ್ಲ. ಉಟ ಸಿದ್ದಿ ಬಿಟ್ಟು ಅಲೇದರೂ ಕೂಡ ಒಂದು ಕೆಲಸ ಸಿಗಲೆಲ್ಲದಲ್ಲ. ಈ ಮನೆಯ ಹೊಸಲು ವೆಟ್ಟುವಾಗಲೇ ಬೈಗಳ ಮಳೆ ಕೇಳಬೇಕಾಗಿದೆಯಲ್ಲ !.....” ಎಂದು ಪೇಚಾಡಿದಳು. ಅಗೋ ಬಂದಂತಿದೆ. ಬೀದಿಯ ಬಾಗಿಲಲ್ಲಿ ಮಾತ್ರಕತೆ ಕೇಳಬಂತ್ತದೆ. ಕೊಂಚ ಕಾಫಿಯಾದರೂ ಬಸಿ ಮಾಡುತ್ತೇನೆ. ಎಂದು

కాఫీ శేరిసి ఒలెయమేలిట్టు కై కాలు తొళెయలు తంబిగెయల్లి సేరు తేగెదడలు బజ్జెల మనెగె హోదళు.

హగలేల్ల అలెదలేదు సుస్తుగి మనెగె బందను రావుచంద్ర. ఆవనన్ను కండ ఐయ్యరు “ ఏనొప్పా మగూ ! ఈ హోత్తు మధ్యాయై ఉటక్కే సక బరలిల్లవల్లా. కేలస ఏనాదరూ సిక్కేతే ? ఏను సంగతి ? మొదలు హోగి కైకాలు తొళెదు, కొంచ కాఫి యాదరూ కుడిదు బా ” ఎందు ప్రియవాగి నుడిదరు.

స్వతాంబాళ్లా “ మనెగె ఉటక్కే బరదిద్దరేనిమ్మ సోదరళియు ఉవవాస బిద్ది ద్వానేదు అందుకోండిరువరేను? బెళగ్గి నీంద కోనేయ వక్క నాల్న సలవాదరూ హోటలిగే హోగి తిందిరచయుదు. ఈ మనెయల్లీ మత్తె ముక్కుళ్లిద ఆస్తి కొళీ హోగుత్తిదెయల్లా. తీండిప్పోత ధాండిగనోభ్య సాలదేందు ఆవన కుత్తిగే మత్తొందు ఆరిష్టవన్ను కట్టిద్దిరి. ఇన్ను ఏను కొరకే ? ఎరడూ సేరి మనెయన్ను తొళెదు బిడలి. నావిభ్యరూ దేశాంతర హోగోణ బస్తి. నమ్మ మనే మత్తె భత్తవాగి జిట్టిదెయల్లా ” ఎందు ఖరిదుబిద్దరు.

తివశంకరయ్యరు “ హోగే, దడ్డి ఇచ్చెల్ల ఎంతక వాతు ? ఎద్ద హోగి తిండిగిండి ఏనాదరూ ఇద్దరి కొడు. ” మగువిగే ఎందందరు.

స్వతాంబాళ్లా, “ హౌదౌదు. పుట్టాణే మగు ! లక్ష్మణవాగి హోత్తు హత్తు సాకి సలహిద మగు. ఉండల్లి ఆలేయువ తచ్చలియన్ను తందు మనెయల్లిట్టుకొండు, మగువెందు సెంటితన కొండాడి ” ఎందు వృంగ్యవాగి నుడియుత్తె అల్లింద ఎద్ద కట్టియింద ఇళదు సేరేమనెయ పావకియ డత్తిర హరచికొజ్జెలు హోరటు హోదళు. ఆ సమయ తివశంకరయ్యర గేళీయరాద సుబ్రహ్మణ్య ఘనసాటిగళు ఐయ్యరన్ను హుడుకికొండు బారలు ఇబ్బరూ అల్లియే కుళతు హరచియల్లి తల్లినరాదరు.

ಒಳಬಂದ ರಾಮಚಂದ್ರನು ತನ್ನ ಸೋದರತ್ತಿಯ ಕಟ್ಟಿಸುಡಿಗೆಳನ್ನು ಕೇಳಿ ಬೆರಗುಗೊಂಡು ನಿಂತನು. ಅವಳ ಒಂದೊಂದು ಮಾತ್ರ ಅವನ ನೊಂದ ಹೃದಯವನ್ನು ಶಾಲಂಡಂತೆ ತಿನಿಯಿತು. ಅವನು ಕೆಲಸಕ್ಕಾಗಿ ವಡುವ ಪಾಡು ಈಶ್ವರನಿಗೇ ಗೊತ್ತು; ಸ್ವಾರ್ಥಾಂಭಾಳಿಗೆ ಏನು ಗೊತ್ತು? “ಭೀ! ಈ ಮನೆಯಲ್ಲಿ ಇನ್ನಾಗ್ಗೆ ಕ್ವಾಣ ಸಹ ಸಿಲ್ಲಬಾರದು. ಇವರಾಗಿ ಯಲ್ಲವೇ ಸನಗೆ ಮದುವೆ ಮಾಡಿದರು, ಇಷ್ಟವಿದ್ದರೆ ಅವಳಿಗೆ ಉಟಪ ಕಾಕಲಿ, ಇಷ್ಟವಾದರೆ ತೌರುಮನೆಗೆ ಕಳುಹಿಸಲಿ. ನನ್ನಿಂದ ಅನ್ನ ಹಾಕಲು ಸಾಧ್ಯವಾದಾಗ ಅವಳನ್ನು ನನ್ನೆಡಿಗೆ ಕರೆದುಕೊಂಡು ಹೋಗುವೆನು. ಈಗ ಅವಳಿಗೆ ಈ ವಿಷಯ ತಿಳಿಸಿದರೆ ಬಹಳು ನೊಂದು ಕೊಳ್ಳುತ್ತಾಳೆ, ಪಾಪ. ನಾನಿಗೆ ಯಾರಿಗೂ ತಿಳಿಯದಂತೆ ಹೊರಟು ಹೋಗುವುದೇ ಒಳತು. ಈ ಮನೆಯಲ್ಲಿ ಇನ್ನು ಒಂದು ಹಿಡಿ ಅನ್ನ ಉಟಪ ಮಾಡುವುದಕ್ಕಿಂತ ಆತ್ಮಹತ್ಯೆ ಮಾಡಿಕೊಳ್ಳುವುದೇ ಮೇಲು” ಎಂದು ಆಲ್ಯಾಚಿಸುತ್ತೇ ಹಿತ್ತೆಲ ಬಾಗಿಲಿನಿಂದ ಹೊರಬಿದ್ದನು. ತಾನು ಹೊರಟು ಹೋಗುವುದಕ್ಕೆ ಮೊದಲು ತನ್ನ ಪ್ರೇರ್ಯಸಿಯನ್ನು ಒಮ್ಮೆ ಕಂಡು ಮಾತನಾಡಬೇಕೆಂಬ ಹಜ್ಬುಯಕೆ, ಅವನಿಗೆ. ಅವನ ಮನಸ್ಸು ಅವಳ ಆಗಲಕ್ಕೆಯ ನ್ನು ಸಹಿಸಲಾರದೆ ಮರುಗಿತು. ಆದರೆ....ಆದರೆ ಮರುಕ್ಕಣ, ಮನಸ್ಸು ಗಟ್ಟಿಮಾಡಿಕೊಂಡು ಅಬಲೆ ಸೀತೆಯನ್ನು ಕಾಪಾಡುವಂತೆ ಭಗವಂತನನ್ನು ವಾರ್ಥಿಸಿ ಹೊರಬಿದ್ದನು.

ಸೀತೆಯಂತೂ ಕಾಫಿ ಬಿಸಿಮಾಡಿಟ್ಟುಕೊಂಡು ಗಂಡನ ಬರುವಿಕೆಯನ್ನು ನಿರೀಕ್ಷಿಸುತ್ತು ಅಡಿಗಿಯ ಮನೆಯಲ್ಲಿಯೇ ನಿಂತಿದ್ದಳು. ಅವಳಿಗೆ ಒಂದೊಂದು ಸಿಮಿಷವೂ ಒಂದೊಂದು ಯುಗದಂತೆ ಪರಿಣಿಸಿತು ಮೆಲ್ಲಿಗೆ ನಡುಮನೆಗೆ ಒಂದು ಬೀದಿಯ ಕಡೆ ಇಣಿಕಿ ನೋಡಿದಳು. ಉಲ್ಲಿಷಯ್ಯರು ಮತ್ತು ಘನಪಾಟಿಗಳ ಹೊರತಾಗಿ ಇನ್ನಾಗ್ಗೆ ಇರಲಿಲ್ಲ. ಮನೆಯೆಲ್ಲ ಸುತ್ತಿ ನೋಡಿದಳು. ಗಂಡನೆಲ್ಲಾ ಕಾಣಿಸಲಿಲ್ಲ. “ಅವರು ಒಂದರಿಂದು ತಾನು ಅಂದುಕೊಂಡುದೇ ತಪ್ಪಿರಬಹುದು, ಅತ್ಯೇಯವರು. ಬೇರೆ ಯಾರನ್ನೊಂದು ಬ್ಯಾಯಾತ್ಮಿದ್ದರೊಂದೆ ಏನೋ ಕಾನೆ ಎಂದು ಮನಸ್ಸಿಗೆ ಸಮಾಧಾನ ತಾದುಕೊಂಡೆ ಇಲ್ಲ.

ಫಂಟೆ ಏಳು ಹೊಡಿಯಿತು. ಸೀತೆಯ ಮನಸ್ಸು ಬಹುವಾಗಿ ಕಳವಳ ಗೊಂಡಿತು. ತನಗೆ ಯಾವುದೋ ಒಂದು ಕೆಡುಕು ಸಂಭೇದಿಸಲಿರುವಂತೆ ಅವಳ ಮನಸ್ಸಿಗೆ ಭಾವವಾಯಿತು. ಆ ಅರಿಯದ ಹಂಡುಗಿಗೆ ಆ ಸಮಯ ಸಮಾಧಾನ ಹೇಳುವವರು ಯಾರಿರುವರು? ಪಾಪ, ಅಷ್ಟೇಂದು ಸಂಕಟದಲ್ಲಿಯೂ ಕೂಡ ಮನೆ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸಿದಳು. ಮುದುಕರಿಗೆ ಸಂಘಾವಂದನೆಗೆ ಸೀರು ತೆಗೆದಬ್ಬಿ, ಮಣಿ ಕಾಕಿ, ಉಟಕ್ಕೆ ಎಲ್ಲರಿಗೂ ಎಲೆಹಾಕಿ, ಅಡಿಗೆಯ ಮನೆಯನ್ನು ಚೊಕ್ಕಿಟ್ಟ ಮಾಡಿ, ದೇವರಿಗೆ ದೀವ ಹಚ್ಚಿಟ್ಟು ನಮಸ್ಕಾರ ಮಾಡಿದಳು. ಪರಾಶಕ್ತಿ, ಪರಮೇಶ್ವರೀ, ತಾಯೇ! ಅವರಿಗೆ ಬೇಗ ಒಂದು ಒಳ್ಳೆಯ ಉದ್ದೇಶ್ಯೇಗ ಸಿಗುವಂತೆ ಕರುಣಿಸು, ನಿನಗೆ ಹತ್ತು ತೆಂಗಿನ ಕಾಯಿಗಳು ಒಡೆಯುತ್ತೇನೆ. ಕುಂಕುಮಾಚರನೆ ಮಾಡುತ್ತೇನೆ. ನಮ್ಮನ್ನ ಕಾವಾಡು ತಾಯಿ! ಅವ್ಯಾಹಾರ ಹಗಲಿರುಳೂ ಎಡಿಬಿಡದೆ ಕೆಲಸಕ್ಕಾಗಿ ಅಲೆದಾಡುವುದನ್ನು ಕಂಡು ನನಗೆ ಹಚ್ಚಿನ ದುಃಖವಾಗುತ್ತಿದೆ ಇನ್ನು ಎಷ್ಟುದಿನ ಈ ಮನೆಯಲ್ಲಿ ಕುಳಿತು ಇವರಿಗೆಲ್ಲ ಹೊರೆಯಾಗಿರಬೇಕು? ಬೇಗ ಇವರಿಗೆ ಕೆಲಸ ಸಿಕ್ಕರೆ ಇಷ್ಟೇಂದು ಕಾಲ ನಮಗೆ ಅನ್ನ ಹಾಕಿದ ಮಾಮನವರಿಗೆ ಶುರೂಪೆಮಾಡಿ ಧನ್ಯರಾಗಬಹುದು. ಭವಾನಿ ನಾವು ಬೇಕು ಬೇಕೆಂದು ಇವರನೆಯಲ್ಲಿ ಕುಳಿತ್ತಿಲ್ಲ, ಕೆಲಸಕ್ಕಾಗಿ ಇವರು ಅಲೆಯುತ್ತಿರುವುದು ನಿನಗೆಗೊತ್ತಿಲ್ಲದ ವಿಷಯವೇ....” ಈ ರೀತಿಯಾಗಿ ದೇವಿಯನ್ನು ಪರಿಪರಿಯಾಗಿ ಪ್ರಾರ್ಥಿಸಿದಳು.

ವಯೋಽಧಿಕರು ಘನಪಾಟಿಗಳನ್ನು ಕಳುಹಿಕೊಟ್ಟು ಮನೆಯೊಳಗೆ ಒಂದು, “ರಾಮೂ ರಾಮೂ” ಎಂದು ಎರಡು ಸಲ ಕರಿದರು. ಉತ್ತರವಿಲ್ಲ. ಸರಿ, ದಿನವೇಲ್ಲ ಅಲೆದು ಬಂದಿದ್ದಾನೆ ಮಗು. ವಿಶ್ವಮಿಸಿಕೊಳ್ಳಲಿ, ಪಾಪ “ ಎಂದುಕೊಂಡು, ತಯಾರಾಗಿ ಆಗಳದಲ್ಲಿಟ್ಟಿದ್ದ ತಂಬಿಗೆಯ ನೀರಿನಿಂದ ಕ್ಷೇತ್ರಕಾಲು ತೊಳೆದು ಬಂದು, ಸಂಘಾವಂದನಕ್ಕೆ ಕುಳಿತರು. ಸಂಘಾವಂದನೆ ಮುಗಿಯುತ್ತಲು “ ಅಮಾತ್ರ, ಸೀತಾ! ರಾಮುವನ್ನೂ ಉಟಕ್ಕೆ ಕರೆ. ಮಧ್ಯಹ್ಯ ಉಟ ಸಹ ಮಾಡದೆ ಹಸಿದಿದ್ದಾನೆ. ಅವಳನ್ನೂ ಇನ್ನೂ ಕಾಣಲಿಲ್ಲ. ಪಾರ್ವತಮೃನ ಮನೆಗೆ ಹೋದಳಿಂದರೆ ಅವಳಿಗೆ ಹೊತ್ತು ಹೋದದ್ದೇ ತಿಳಿಯುವುದಿಲ್ಲ ” ಎಂದರು.

ದೇವಿಯ ಧ್ಯಾನದಲ್ಲಿ ಮಗ್ನಿ ಕಾಗಿದ್ದ ಸೀತಿ, ಹಯ್ಯರ ಮಾತು ಕೇಳ, ಎಚ್ಚಿತ್ತು ಎದ್ದುನಿಂತು ಮೆಲುದನಿಯಲ್ಲಿ “ ಅವರಿನ್ನು ಮನೆಗೆ ಬಂದಿಲ್ಲ ವಲ್ಲ ” ಎಂದಳು.

ಅದೇ ತಾನೇ ಮನೆಯೊಳಗೆ ಪ್ರವೇಶಿಸಿದ ಸ್ವಾರ್ಥಂಬಾಳಿನ ಕೆವಿಗೆ ಈ ಮಾತು ಕೇಳಿಸಿತು. ಕೂಡಲೇ, ಪುನಃ ಉರು ಸುತ್ತುಲು ಹೊರಟು ಹೋದನೇ? ಅನಿಷ್ಟ. ಬರುಬರುತ್ತಾ ಇವನ ನಡತೆಯೇ ನನಗೆ ಸರಿ ಬೀಳಲ್ಲಿ, ಹೋಗಿಂದೆ. ಹೇಳಲು ಹೋದರೆ ನಾನು ಕೆಟ್ಟವಳು.....” ಎಂದು ಪ್ರಾರ್ಥಿಸಿದಳು.

ಹಯ್ಯರು ನಡುವೆ ಮಾತೆತ್ತಿ “ ಸಾಕುಮಾಡು, ನಿನ್ನ ಮಾತನ್ನು. ಅವನು ಬಂದು ಮನೆಯೊಳಗೆ ಕಾಲಿದುಪುದರೊಳಗಾಗಿಯೇ ಬಾಯಿಗೆ ಬಂದಂತೆ ನಿನಂದೆ. ಮುನಿಸಿಕೊಂಡು ಎಲ್ಲಿಗೆ ಹೋದನೊಂ ಸಾಲದುದಕ್ಕೆ ಖಾಪವಾಸ ಬೇರೆ, ಪಾವ ” ಎಂದನ್ನು ತ್ತ ಮನೆಯಂದ ಎದ್ದು ಬೀದಿಯ ಬಾಗಿಲಿಗೆ ಹೋದರು. ಸೀತಾ ಪನೊಂದೂ ಅರ್ಥವಾಗದೆ ಪೆಚ್ಚು ಮೋರೆ ಹಾಕಿಕೊಂಡು ನಿಂತಳು.

ಸ್ವಾರ್ಥಂಬಾಳ್ ಗಂಡನನ್ನು ಹಿಂಬಾಲಿಸುತ್ತ, “ ಮಾತೆತ್ತಿದರೆ ನನ್ನ ಮೇಲಿ ದೋಷಾರೋಪಕ್ಕ ಮಾಡುವುದೊಂದೇ ಕೆಲಸ, ನಿಮಗೆ. ಹಾಗೆ ಅವನಿಗೆ ಹೋಗಲು ಜಾಗವೆಲ್ಲಿದೆ? ಕತ್ತಿಗೆ ಹಾಳುಬಿದ್ದ ಗೋಡೆಯೇ ಸ್ಥಳ ! ಎಲ್ಲ ಹೋದ ದಾರಿಯಲ್ಲೇ ಹಿಂದಿರುಗಿ ಬರುತ್ತಾನೆ, ನೋಡುತ್ತೀರಿ ! ನೀವು ಈ ಕತ್ತಲೆಯಲ್ಲಿ ಹುಡುಕುತ್ತ ಹೋಗುವುದೆಂದರೆ ಏನು ? ” ಎಂದು ದಾರಿ ಅಡ್ಡಿಗಟ್ಟಿದಳು.

“ ದೂರ ಸರಿ, ಕತ್ತಿ ನಿನ್ನಿಂದಲೇ ಈ ಗಲಾಟೆ ” ಎಂದು ಘಟಿಸುತ್ತ ಹೊರಟಿಗೆ ಹೊರಟು ಹೋದಳು.

ಒಳಬಂದ ಸ್ವಾರ್ಥಂಬಾಳ್ ಸೀತಾಲಕ್ಷ್ಯಿಯನ್ನು ಬಾಯಿಗೆ ಬಂದಂತೆ ಬೆಳ್ಡಿದಳು. ಆ ಮುಗ್ಧ ಹುಡುಗಿ ಗಂಡನು ಎಲ್ಲಿಗೊಂ ಹೋದನಲ್ಲಾ ಎಂದು ಅಳಬೇಕೆ? ಸ್ವಾರ್ಥಂಬಾಳಿನ ಬ್ರೇಗಳನ್ನು ತಾಳಲಾರದೇ ದುಃಖಿಸಬೇಕೆ? ಅವಳ ಪಾಡು ಬಹಳ ಪರಿತಾಪಕರವಾಗಿತ್ತು.

“ ಇದೇನೇ ಇದು ಅವಲಕ್ಷಣ? ಶುಕ್ರವಾರ ಸಂಜೆ ದಿನ ಹೋತ್ತಿ ಸುವ

ಹೊತ್ತಿನಲ್ಲಿ ಅಳುವುದನ್ನು ಸೋಡುವ ಪಿರಿಡೆ ! ನನಗೀನಂತೆ, ಹೇಗಾದರೂ ಹಾಳಾಗಿ.....ಅವು ದೊಡ್ಡ ಧಾಂಡಿಗನನ್ನು ಹುಡುಕಿಕೊಂಡು ಕತ್ತಲ್ಲಿ ಹೀಗೆ ಯಾರಾದರೂ ಹೋಗುವುದಂಟೇ ? ಹೋದವನಿಗೆ ಮನೆಗೆ ಹಿಂದಿರುಗಲು ದಾರಿ ತಿಳಿಯಿದೇನು ? ಎರಡು ದಿನ ಉಪನಾಸ ಬಿದ್ದರೆ ಬುದ್ಧಿ ಬರುತ್ತದೆ. ತನ್ನಷ್ಟಕ್ಕೇ ಹಿಂತಿರುಗಿ ಬರುತ್ತಾನೆ. ಇವನನ್ನು ಸಾಕಿ ಸಲಹಿಸಿದಿನಿಂದಕ್ಕೆ ತಂದುದಕ್ಕೆ ಪ್ರತ್ಯುಹಕಾರವಾಗಿ ಈ ಅನಿಷ್ಟವನ್ನು ತಂದುನಮ್ಮುಕಾಲಿಗೆ ಕಟ್ಟಿ ಓಡಿ ಹೋದನಲ್ಲಾ ವಾರಬ್ಧ. ಈ ಮುದುಕರನ್ನು ಹೀಗೆ ಕಾಡಿಸಿದರೆ ಆ ಪಾಪ ಇವನನ್ನು ಸುಮೃಸ್ಯೆ ಬಿಡುವುದೇ.....ಎಂದು ಗೊಣಗುತ್ತ ಜೋಕಾಲೆಯಲ್ಲಿ ಕುಳಿತು ಜೀಕತೊಡಗಿದಳು.

ತಮ್ಮ ಗೆಳೆಯರು ಕೆಲವರನ್ನು ಜೊತೆಗೆ ಕರೆದುಕೊಂಡು ಶೀವಶಂಕರಯ್ಯರು ಅಗ್ರಹಾರವೆಲ್ಲಾ ರಾಮಚಂದ್ರನನ್ನು ಹುಡುಕಿದರು. ಉಂಟಳ್ಳಿರುವ ಭಾವಿ ಕೊಳ ಒಂದು ಬಾಕಿ ಇಲ್ಲದೆ ಹುಡುಕಿ ಸೋಡಿದುದಾಯಿತು. ಯಾರನ್ನು ಕೇಳಿ ಸೋಡಿದರೂ ಕೂಡ ಈವನನ್ನು ಕುರಿತ ವಿಷಯವಾವುದೂ ತಿಳಿಯಲಿಲ್ಲ. ರಾತ್ರೆ ಹನೆಣ್ಣಂದು ಘಂಟೆಯ ಸುಮಾರಿಗೆ ಏಯ್ಯರು ‘ಬುಸ್, ಬುಸ್’ ಎಂದು ತೇಕುತ್ತ ಮನೆಗೆ ಬಂದು ಸೇರಿದರು. ಸ್ವಾಂಭಾರಿಂಬಾಳ್, “ಆಗಲೇ ನಾನು ಹೇಳಲಿಲ್ಲವೇನು ? ಚಿಕ್ಕ ಮಗುವೇನಾ, ಹುಡುಕುವುದಕ್ಕೆ ? ಎರಡು ದಿನ ಕಳೆದರೆ ತನ್ನಷ್ಟಕ್ಕೇ ಹಿಂದಿರುಗಿ ಬರುತ್ತಾನೆ. ಬನ್ನಿ, ಒಂದು ತುತ್ತ ಉಟ ಮಾಡೋಣ” ಎಂದು ಬಹಳ ಆದರದಿಂದ ಕರೆದಳು.

ಏಯ್ಯರ್ “ನಿನ್ನ ಉಪಚಾರವೇ, ನಿನ್ನ ಮುಖವೇ ? ನನಗೆ ಉಟಿವ್ವು ಬೇಡ, ನೀರೂ ಬೇಡ, ನೀನು ಬೇಕಾದರೆ ಹೊಟ್ಟಿ ಬಿರಿಯಾವಂತೆ ಉಟ ಮಾಡು, ಹೋಗು” ಎಂದು ರೇಗಾಡಿಬಟ್ಟರು. ಕೊಂಚ ಸುಧಾರಿಸಿಕೊಂಡು “ಆ ಹುಡುಗಿ ಏನು ಮಾಡುತ್ತಿದ್ದಾಳೆ ?” ಉಟ ಮಾಡಿದಳೇ ? ಎಂದು ಕೇಳಿದರು.

ಸ್ವಾಂಭಾರಿಂಬಾಳ್ ಮುಖಸಿಂಡರಿಸಿಕೊಂಡು “ಮನೆ ಹಾಳಾದಂತೆ ಅಳುತ್ತ ಮಲಗಿದ್ದಾಳೆ. ನಾನೆಷ್ಟೋ ಅಂಗಲಾಚಿ ಬೇಡಿದೆ. ಉಟ ಮಾಡುವುದಿಲ್ಲವೇನ್ನುತ್ತಾಳೆ. ಹ್ಯಾಗೋ ಹೋಗಿ. ನನಗೂ ಉಟ ಬೇಡ”

ಎಂದಂದು ಹಾಸಿಗೆ ಹಾಸಿಕೊಂಡು ರಬಸದೊಡನೆ ದೊಪ್ಪನೆ ಕುಳತು ಮಲಗಿಕೊಂಡೆಳು.

೭

ದಿನಗಳು ವಾರಗಳಾಗಿಯೂ, ವಾರಗಳು ತಿಂಗಳಾಗಿಯೂ ಉರುಳಿದುವು. ಆದರೂ ಕೂಡ ರಾಮಾಜಂದ್ರನ ವಿಷಯವಾಗಿ ಯಾವ ಸಮಾಜಾರವೂ ತಿಳಿಯಲಿಲ್ಲ. ಸೀತೆ ದಿನದಿನಕ್ಕೆ ದುಃಖ ತಾಳಲಾರದೆ ಕೃಶಾಗುತ್ತಿದ್ದ ಇಲ್ಲ, ಸ್ವಾರ್ಥಾಂಬಾಳನ ಹಿಂಸೆಯನ್ನು ಅವಳಿಂದ ತಡೆಯಲಾಗಲಿಲ್ಲ. ತನ್ನ ಪ್ರೀತಿಯ ಸಾಕು ಮಗನ ಆಗಲಿಕೆಯನ್ನು ಸಹಿಸಲಾರದ ಮುದುಕರು, ಸೋಸೆಯ ಮುಡಿತವನ್ನೂ ದುರದೃಷ್ಟಿ ನ್ನೂ ಕಂಡು ಮತ್ತಿಷ್ಟು ಮರುಗಿದರು. ಆದುಭರದೇಹವು ಯಾತನೆಗಳನ್ನೂ ಅನುಭವಿಸಲಾರದೆ ಕೊರಗುತ್ತು ಬಂದು, ಎರಡೇ ತಿಂಗಳಲ್ಲಿ ಸ್ವಾರ್ಥಾರಾದರು.

ಅಬಲೆ ಸೀತೆಗೆ ಬಂದೇ ಆಧಾರವಾಗಿದ್ದ ಶಿವಶಂಕರಯ್ಯರ್ ಮರಣಹೊಂದಲು, ಸಮುದ್ರದ ಸುಳಿಯಲ್ಲಿ ಸಿಲುಕಿದ ಹಡಕಿನಂತೆ, ಸ್ವಾರ್ಥಾಂಬಾಳಕ್ಕೆಯಲ್ಲಿ ಸಿಕ್ಕಿ ವರಿತಪಿಸಿದೆಳು. ಸೀತೆ, ಐದನೇಯ ಘಾರಂವರೆವಿಗೂ ಓದಿದ್ದಇಲ್ಲ. ಚಿತ್ರ ಬರೆಯುವುದರಲ್ಲಾ ಕಂಡಿತ ಕೆಲಸದಲ್ಲಾ, ಸಂಗಿತದಲ್ಲಾ ಜಾಣ. ಪಾತ್ರಾಲೆಯಲ್ಲಿ ಇಂತಹ ಲಲಿತ ಕಲೆಗಳಲ್ಲಿ ಅವಳಿಗೆ ಅನೇಕ ಸಲ ಹೊದಲನೇ ಬಹುಮಾನಗಳು ಸಿಕ್ಕಿದ್ದವು ಈ ಕಲೆಗಳಲ್ಲಿ ಅವಳಿಗಿದ್ದ ಆ ಹುಟ್ಟು ಅವಳನ್ನು ಇನ್ನೂ ಬಿಟ್ಟಿರಲಿಲ್ಲ. ವಿರಾಮಕಾಲದಲ್ಲಿ ಏನಾದರೂ ಹೊಲಿಯುತ್ತು ಕುಳಿತ್ತಿರುವಳು. ಸಧಾ ಕಾಲವೂ ತನ್ನ ಪತಿಯನ್ನು ಕನ್ನೆಡಿಗೆ ಬೇಗ ಸೇರಿಸಬೇಕೆಂದು ಚಾಮುಂಡೇಶ್ವರಿಯನ್ನು ಪ್ರಾಣಿಸುತ್ತಿಲಿರುತ್ತಿದ್ದಇಲ್ಲ. ಮತ್ತೆ ಕೆಲವೇಳೆ ಚಿತ್ರ ಬರೆಯು ವುದರಲ್ಲಿ ತನ್ನ ವ್ಯಾಸನವನ್ನೂ, ಆಯಾಸವನ್ನೂ ಮರೆಯುತ್ತಿದ್ದಇಲ್ಲ. ಕೆಲಸವನ್ನು ಏನಾದರೀಂದು ಒಳ್ಳಿಯ ಪ್ರಸ್ತುತವನ್ನು ಓದುತ್ತ ಕಾಲನೂಕುತ್ತಿದ್ದಇಲ್ಲ. ಅದನ್ನು ಕಂಡರೆಂದರೆ ಸ್ವಾರ್ಥಾಂಬಾಳ ದುರ್ಗಾವತಾರತಾಳುತ್ತಿದ್ದರು. “ಇವೇನೇ ಇದು! ಸೂಕ್ತಿಯಂತೆ! ಒಲೆ ಉದುವ ಹೆಣ್ಣಿಜನ್ಮಕ್ಕೆ ಚಿತ್ರ ಬರೆಯದಿದ್ದರಿ ಕೊರತೆಯೇ ಹೊತ್ತು ಹೋಗದಿದ್ದರೆ

ಜೋಗಿ ಆ ಮುಡಕೆಯ ಹುಟ್ಟಿನೇಂಬ್ಲಿ ಬಿಡಿಸಿದು. ಒಂದು ಉಪಯೋಗವಾದ ಕೆಲಸವಾದರೂ ಮುಗಿಸಿದುತಾಗುವುದು ಒಂದಿಷ್ಟು ಎಲ್ಲಿ ಹಚ್ಚಿದರೂ ಆಯಿತು. ನೀನು ಬರೆವ ಚಿತ್ರಪರಿಗಳನ್ನು ತೊಗ ಹಾಕಿಲ್ಲವಲ್ಲ ಎಂದು ನಮ್ಮು ಮನೆಯು ಗೋಡೆಗಳು ಅಳಲಿಲ್ಲ” ಎಂದು ಮಾತಿನ ಸರಣಿ ಜೋಡಿಸುವರು. ಆಗ ಆ ಹುಡುಗಿ, ಭಯಂಕರ ಹುಲಿಯನ್ನು ಕಂಡು ಹೆದರಿದಜಿಂಕೆಯಂತೆ, ಧರಧರನೆ ಸಡುಗುವಳು. ತಕ್ಕಣ ತನ್ನ ಕೆಲಸವನ್ನು ಅಷ್ಟಕ್ಕೇ ನಿಲ್ಲಿಸಿ ಸ್ವಾರ್ಥಾಂಬಾಳಿನ ಅಪ್ಪಣಿಯಂತೆ ಮನೆಯ ಕೆಲಸವನ್ನು ಮಾಡಲು ತೊಡಗುವಳು. ಇಂತಹ ಸಂಭವಗಳು ಜರುಗದ ದಿನವೇ ಇಲ್ಲ.

ಸೀತೆ ತನ್ನ ಗಂಡನು ಇರುವ ಸ್ಥಳ ತಿಳಿಯದೆ ಪರಿತಪಿಸಿವಳು. ಗಂಡನ ಕ್ಕೆನು ಸಮಾಚಾರವಾವುದೂ ತಿಳಿಯದೆ ಹಗಲಿರಳೂ ಒಂತಿಸಿ ಬೆಂತಿಸಿ ನೊರಗಿಕೊಡಳು. ಮತ್ತು ರಾಮಚಂದ್ರ ಅವಳನ್ನು ಆಗಲಿದ ಸಮಯ ಅವಳು ಎರಡು ತಿಂಗಳ ಗಭೀಣೆ. ಆದರ ಜೊತೆಗೆ ಮನೋವೇದ ನೆಯೂ ಸೇರಿಕೊಳ್ಳಲು, ಮಿಶ್ರಿಮೀರಿದ ಕೆಲಸದಿಂದ ಆ ಹುಡುಗಿ ಬಿರುಗಾಳಿ ಮಳಿಗೆ ಸಿಕ್ಕಿ, ಬಳಲಿ ಬತ್ತಿ ಹೋದ ಎಳಿಬಾಳಿಯ ಕಂದಿನಂತಹ ಶೈಲಾದಳು. ಆ ಹುಡುಗಿ ಸಕಲ ಸದ್ಗುಣ ಸಂಪನ್ಮೂಲ. ಅವಳ ಅಷ್ಟ ಕಾಮಾಶಾಸ್ತ್ರಿಗಳು ಮಾಡಿ ಪಂಡಿತರು. ಹುಡುಗಿಯನ್ನು ಬಹಳ ಚೆನ್ನಾಗಿ ತರಬೇತು ಮಾಡಿದ್ದರು. ಆದುದರಿಂದಲೇ ಆ ಹುಡುಗಿ ಅಷ್ಟೊಂದು ಕಷ್ಟ ಸ್ವಾಷ್ಟಿರಾಗಳನ್ನೂ ಭೂಮಿದೇವಿಯಂತೆ ಸಹಿಸಿಕೊಳ್ಳುತ್ತಿದ್ದ ಲೇನ್ನಿ.

ಒಂದು ದಿನ ಮಧ್ಯಾಹ್ನ ಸ್ವಾರ್ಥಾಂಬಾಂಳ್ ಇನ್ನಾರು ಹಪ್ಪಳಕ್ಕೆ ಹಿಟ್ಟು ಕಲೆಸಿ ಮುಖ್ಯಿಟ್ಟು, ಆದನ್ನು ಕುಟ್ಟಿಲುಂಡೆ ಮಾಡಿ ಹಪ್ಪಳ ಲಟ್ಟಿಸಿದು ಎಂದು ಸಿಡಿಗೆ ಅಪ್ಪಣಿಯಿತ್ತು, ವಾರ್ಥಿಯ ಮನೆಗೆ ಹರಟಿ ಕೊಳ್ಳಲು ಹೊರಟಿಹೋದಳು. ಆರುತಿಂಗಳ ಗಭೀಣೆ ಹುಡುಗಿ ಅಷ್ಟೊಂದು ಹಿಟ್ಟಿನ್ನಾ ಕುಟ್ಟಿ ಉಂಡೆ ಮಾಡಿಟ್ಟು ಮಣಿಯನ್ನೂ, ಲಟ್ಟಿಗೆಯನ್ನೂ ತಂದಿಟ್ಟು, ಕೆಲಸ ಆರಂಭಿಸಬೇಕೆನ್ನು ವಷ್ಟಿರಲ್ಲಿ ವಿವರಿತ ಆರೂಪದಿಂದ ಕುಳಿತಲ್ಲಿಯೇ ಮೂರ್ಖ ಹೋದಳು. ಎಷ್ಟರವಿಲ್ಲದೆ ಅದೆವ್ಯು ಹೊತ್ತು ಹಾಗೆ ಮಲಗಿದ್ದ ಲೋ ತಿಳಿಯದು. ಸ್ವಾರ್ಥಾಂಬಾಳ್

ಮನಸೆಗೆ ಹಿಂದಿರುಗಿದಾಗ, ಸೀತೆಯ ಅವಸ್ಥೆ ಕಂಡು ರೇಗಿದಳು. ಅವಳನ್ನು ಹಿಡಿದೆತ್ತಿ ಕುಳ್ಳಿರಿಸಿ, ಕನ್ನೆಗಳಲ್ಲಿ ಫಳಾರನೆ ಎರಡೆಟು ಕೊಟ್ಟಳು. ಸೀತೆ ಇನ್ನೊಮ್ಮೆ ವೂಢಾರವನ್ನೆ ಯಶ್ಚಿಂ ಇದ್ದಳು. ಏಟುಗಳ ಮರಿಮಳೆ ತಾಳ ಲಾರದೆ ಕಣ್ಣಿಬಿಟ್ಟಳು. ಆ ಸಮಯ ಆ ಹುಡುಗಿಯ ಪರಿತಾಪದ ಸ್ಥಿತಿ ಯನ್ನು ಕಂಡವರು ಕಣ್ಣಿರಿಡದೆ ಇರಲಾರರು. ಆದರೆ ಆರಾಕ್ಷಸಿ ಸ್ವಾಂಜಾರಂಬಾಳ್ ಮನಸ್ಸು ಮಾತ್ರ ಕಬ್ಜಿಣಕ್ಕೆಂತಲೂ ಕರಿಣವಾಗಿತ್ತು.

ಸ್ವಾಂಜಾರಂಬಾಳ್ ಸೀತೆಯ ಮೇಲೆ ರೇಗುತ್ತು “ ಲೇ, ಅನಿಷ್ಟ ಸಿಂಡವೇ ! ನಡುಮಧ್ಯಾಷ್ಟು ಸಿದ್ದಿಬೀರೆ ಕೆಡೇನೇ ಸಿನಗೆ ? ಇನ್ನು ಈ ಮನಿಬಿಟ್ಟು ತೊಲಗು.....” ಎಂದಂದು ಅವಳನ್ನು ಕಾಲಿಂದ ಒದ್ದೀಬಿಟ್ಟಳು. ಸೀತೆ ಆಗ ಎದ್ದು ನಿಲ್ಲಲೂ ಸಹ ಅಶ್ವತ್ಥಾಗಿದ್ದಳು. ತಾನು ಆಗ ಏನು ಮಾಡುತ್ತಿರುವನೆಂಬ ವರಿಜ್ಞಾನವೇ ಇಲ್ಲಿ ಅವಳಿಗೆ. ಆದುದರಿಂದ ಮತ್ತೆ ಕೆಳಗೆ ಮಲಗಿದಳು. ಆದು ಸ್ವಾಂಜಾರಂಬಾಳಿನ ಸಿಟ್ಟನ್ನು ಮತ್ತೆಮ್ಮೆ ಹೆಚ್ಚಿಸಿತು. ಆ ರಾಕ್ಷಸಿ ಆ ಮುಗ್ಧ ಹುಡುಗಿಯನ್ನು ಬಲಾತ್ಮಾರದಿಂದ ಹಿಡಿದೆಬ್ಬಿಸಿ ಎಳೆದು ತಂದು ಮನೆಯಿಂದ ಹೊರದೂಡಿ ಬೀದಿಯ ಬಾಗಿಲ ಆಗಳ ಹಾಕಿಕೊಂಡುಬಿಟ್ಟಳು. ಆಗ ನಡುಮಧ್ಯಾಷ್ಟು ಒಂದು ಘಂಟೆಯ ಸಮಯ. ಬೆಂಗಿಗೆಯ ಕಾಲವಾದುದರಿಂದ ರಸ್ತೆಯಲ್ಲಿ ಜನರ ಸುಖವೇ ಇರಲಿಲ್ಲ. ಆ ದುಭಾಗ್ಯ ಹುಡುಗಿ ಬಹಳ ಹೊತ್ತು ಬೀದಿಯ ಬಾಗಿಲ ಹೊಸಲಿನಲ್ಲೀ ಎಚ್ಚರವಿಲ್ಲದೆ ಬಿಡ್ಡಿದ್ದಳು.

ಸ್ತೂರಣೆ ಬಂದಕೂಡಲೇ ಸೀತೆ ಏಳಲಾರದೆ ಎದ್ದುಸ್ಥಿತೆ ಬಾಗಿಲನ್ನು ತಟ್ಟಿ ತನಗೆ ಆಶ್ರಯ ಕೊಡಬೇಕೆಂದು ಸ್ವಾಂಜಾರಂಬಾಳನ್ನು ಬಹಳವಾಗಿ ಅಂಗಲಾಚಿ ಬೇಡಿದಳು. ಆದರೆ ಬಾಗಿಲು ತೆರೆಯಲ್ಪಡಲಿಲ್ಲ. ಕೊನೆಗೆ ಸೀತೆಗೆ ಹೊಸದೊಂದು ಯೋಚನೆ ಹೊಳೆಯಿತು. ಆ ಕೂಡಲೇ ಆ ಉರಲ್ಲಿ ತನಗೆ ಪ್ರೀತಾಂಕಾದರ ತೊರಿಸುವ ಒಂದೇ ಒಂದು ವ್ಯಕ್ತಿಯಾದ ಸಾವಿತ್ರಮೃನ ಮನೆಗೆ ಮೆಲ್ಲಿಗೆ ನಡೆದಳು. ಅವಳ ಕಾಲುಗಳು ನಡೆಯಲಾರದೆ ‘ಥರಥರ’ನೇ ನಡುಗುತ್ತಿದ್ದವು. ತಲೆತಿರುಗುತ್ತಿತ್ತು. ಎಲ್ಲವನ್ನೂ ಸೈರಿಸಿಕೊಂಡು ಮೆಲ್ಲನೇ ನಡೆದಳು. “ ಇನ್ನು ಈ ರಾಕ್ಷಸಿಯು ಜೊತೆಯಲ್ಲಿ ಬಾಳುವುದ ಕ್ಕೆಂತ, ಬಾವಿಯಲ್ಲಿ ಬಿದ್ದು ಪ್ರಾಣಬಿಡಬಹುದು. ಸಾವಿತ್ರಮೃನವರನ್ನು

ಕಂಡು ಗುಡಿಯಾತ್ತೇಗೆ ರೈಲು ಹತ್ತಿಸಬೇಕೆಂದು ಅಂಗಲಾಚಿ ಬೇಡೋಣ ” ಎಂದು ಅಲೋಚಿಸುತ್ತ ಸಾವಿತ್ರಮೃನವರ ಮನೆಯನ್ನ ತಲುಪಿದಳು ಸೀತಾಲಪ್ಪೆಂತು:

‘ಸಾವಿತ್ರಮೃನ್ನಾ, ಅವಳ ಸೋನೆ ಕಾವಾಪ್ಪಿಯೂ ತಮಾವೆಯಾಗಿ ಮಾತನಾಡುತ್ತ ಕೋಡಬಳೆ ಮಾಡುತ್ತಿದ್ದರು. ಸೀತೆ ಮನೆಯೊಳಗೆ ಹೋಗಲು ಸಂಕೋಚಪಡುತ್ತ ಬೆದಿಯ ಬಾಗಿಲಲ್ಲೀ ನೀಂತಿದ್ದಳು. ಅವಳನ್ನ ಕಂಡ ಪಟ್ಟಿಗೋಪ್ಪ, “ಅಮ್ಮಾ, ಸೀತಾಮಾಮಿ ಬಂದಿದ್ದಾರೆ” ಎಂದು ಕೆರುಚುತ್ತ ಒಳಗೆ ಓಡಿದನು. ಒಳಗೆ ಬಂದರೆ ಅವನೀದ ಸುಮೃನಿರಲು ಸಾಧ್ಯವೇ? ತಟ್ಟಿಯಲ್ಲಿ ಕೈಹಾಕೆ ನಾಲ್ಕು ಕೋಡಬಳಿಗಳನ್ನ ಕಸಿದು ಕೊಂಡು ಓಡಿದನು. ಸಾವಿತ್ರಮೃ “ಲೋ, ಧಾಂಡಿಗ, ಹೀಗೆ ಸುಮೃನೆ ತಿಂದರೆ ಮೈಗಾಗುವುದೇ? ನಿಲ್ಲು, ನಿಲ್ಲು ನಾಳೆ ಬೋಗೆ ಬಂದು ಲೋಟಿ ಹರಳಿಣಿ ಕುಡಿಸುತ್ತೇನೆ. ಸೀತಾ ಬಂದಳಂತೆ! ಈ ಹೊತ್ತಿನಲ್ಲಿ ಅವಳಿಲ್ಲಿ ಬರುತ್ತಾಳೆ? ಕೋಡಬಳೆ ದೋಚಲು ಒಳ್ಳೆಯ ಉಪಾಯ ಹುಡುಕಿದ ಕಣೆ, ನಿನ್ನ ಮಾಗ!” ಎಂದು ಸೋನೆಗೆ ಅಂದಳು.

ಬೆದಿಯ ಬಾಗಿಲಿಗೆ ಮುಖಮಾಡಿ ಕುಳಿತ್ತಿದ್ದ ಕಾವಾಪ್ಪಿ “ಹೌದು ಅತ್ತಿ, ಗೋಪು ಹೇಳಿದ್ದು ನಿಜ. ಅಗೋ ನೀತಿದ್ದಾಳೆ ಸೀತಾ; ಸ್ವಂತಾಂಭಾಳ ಮಾಮಿ ಬೈದು ಓಡಿಸಿ ಬಿಟ್ಟಿರೋ ಏನೋ ವಾಪ. ಒಳಗೆ ಬರಲು ಸಂಕೋಚ ಪಡುತ್ತಾಳೆ, ವಾಪ” ಎಂದಂದು, ಹಿಟ್ಟಿನ ಕೈಯ ಸಹಿತವೇ ಎದ್ದು ಹೋದಳು.

ಸೋನೆಯ ಮಾತು ಕೇಳಿ, ಸಾವಿತ್ರಮೃ, “ಆ ವಾಸಿಪ್ಪಿ ಈ ಹುಡುಗಿಯನ್ನ ಬಹಳ ಕಾಡುತ್ತಾಳೆ. ಕೈಪಿದಿದ ಗಂಡನೇ ಕೈಬಿಟ್ಟ ನೆಂದರೆ ಆ ಹುಡುಗಿಯ ಗತಿಯೇನು ವಾವ! ಒಳಗೆ ಕರೆದುಕೊಂಡುಚಾರೇ ಕಾವಾಪ್ಪಿ ಅರುತಿಂಗಳ ಗಳಿಂಡಿ. ಈ ಉರಿಬಿಸಿಲಲ್ಲಿ ನಮ್ಮ ಮನೆಯ ಬಾಗಿಲಿಗೆ ಬರಬೇಕೆಂದರೆ? ಏನೋ ವಿಷಯವಿರಬೇಕು. ಇದರ ವೇದಲು ಬಂದು ದಿನವಾದರೂ ಸೀತಾ ಒಂಟಿಯಾಗಿ ಬೆದಿಯಲ್ಲಿ ಬಂದವಳಲ್ಲ! ” ಎಂದು ಅನ್ನತ್ತಿರುವಾಗಲೇ ಕಾವಾಪ್ಪಿ ಸೀತೆಯನ್ನ ಒಳಗೆ ಕರತಂದು ಕುಳ್ಳಿಸಿದಳು. ಅವಳ ಕರುಣಾಜನಕವಾದ ಸ್ಥಿತಿಯನ್ನ ಕಂಡು ಅತ್ತೆ

ಸೋನೆಯರಿಬ್ಬರೂ ಮಿಡುಕಿದರು.

“ ಬಾ, ತಾಯಿ. ಏಕಿಷ್ಟು ಸುಸ್ತಾಗಿರುವಿ ? ಮ್ಯಾಯಲ್ಲಿ ತ್ರಾಣವೇ ಇಲ್ಲವಲ್ಲಾ ? ಕೆನ್ನೆಗಳು ಏಕಿಷ್ಟು ಕೆಂಪಗೆ ಬಾತುಕೊಂಡಿವೆ ? ಕಾಮಾಕ್ಷಿ ಒಂದು ಲೋಟ ಮಜ್ಜಿಗೆಯಾದರೂ ತಂದುಕೊಡು. ಸೀತಾ ತೆಗೆದುಕೊಣೇ, ನಾಲ್ಕು ಕೊಡಬಕೆ ತಿನ್ನು ತಾಯಿ ” ಎಂದು ಒಂದು ತಟ್ಟಿಯ ತುಂಬ ಕೊಡಬಳಿಗಳನ್ನು ಸೀಕೆಯ ಮುಂದಿಟ್ಟಿಳು. ಕಾಮಾಕ್ಷಿ ಬೆಳ್ಳಿಯ ಬಟ್ಟಲ ತುಂಬ ಮಜ್ಜಿಗೆ ತಂದು ಸೀಕೆಯ ಕೈಗೆ ಕೊಟ್ಟಿಳು. ಮಜ್ಜಿಗೆಯನ್ನು ಕುಡಿದು ಬಟ್ಟಲನ್ನು ಕೆಳಗಿಟ್ಟು ಸೀತೆ, “ಮಾಮ್ಯಾ, ನನಗ್ಯಾಕೋರ್ ಒಕ್ಕಳ ಅಯಾಸವಾಗಿದೆ. ಹೀಗೆ ಕೊಂಚ ಮಲಗಿಕೊಳ್ಳಲ್ಲಿಲೇ ? ” ಎಂದು ಕೆಳಗೆ ಮಲಗಿದಳು. ಸಾವಿತ್ರಮೃ “ ಕಾಮಾಕ್ಷಿ ಚಾವೆ ತಂದು ಹಾಸಮಾತ್ ” ಎಂದು ಸಂತೃಪ್ತಿಸಿದಳು.

“ ಬೇಡ, ಮಾಮ್ಯಾ ಬೇಡ. ಈ ಉರಲ್ಲಿ ಸೀವೇಬ್ಬರೇ ನನ್ನ ಮೇಲೆ ಪ್ರಿತಿ ತೋರುವವರು. ನಿಷ್ವ ಪರಾಶಕ್ತಿಯ ಅವತಾರ. ಅದೇ, ನನ್ನ ರಿವಿಲ್ಲದೆಯೇ ನನ್ನ ಕಾಲುಗಳು ಸಿಮ್ಮೆ ದತ್ತಿರ ಕರಿತಂದಿವೆ ” ಎಂದಂದು ಅಷ್ಟರಮೇಲೆ ಮಾತನಾಡಲಾರದಿ ಸೀತಾಲಪ್ಪೆತ್ತ ಕಣ್ಣೀರಿಟ್ಟಿಳು.

“ ಹಾಗಲ್ಲ ಸೀತಾಲಪ್ಪೆತ್ತ ನಾನೋಬ್ಬಳು ಮಾತ್ರವಲ್ಲ. ಈ ಉರಿಗೆ ಉರೇ ನಿನ್ನನ್ನು ಒಳ್ಳಿಯ ಹುಡುಗಿಯೆಂದು ಕೊಂಡಾಡುತ್ತಿದೆ. ನಿನ್ನ ದಡ್ಡ ಗಂಡಸಿಗೇ ನಿನ್ನಾಡನೆ ಸಂಸಾರ ಸಡೆಸಲು ತಳಿಯದೇ ಹೊರಿಯತ್ತು. ಅ ಪಾಪಿಷ್ಟ ಸ್ವಾಂಭಾರ ಸಿನಗೆ ಚಿತ್ರಪಿಂಸೆ ಕೊಡುತ್ತಿದ್ದಾಳೆ. ಈ ಉರಿಬಿಸಿಲಲ್ಲಿ ಯಾಕೆ ಬಂದಿ ? ಮೈ ಚನಾಗ್ನಿಗಿಲ್ಲವೇನು ? ” ಎಂದು ನಿಧಾನ ವಾಗಿ ವಿಚಾರಿಸಿದಳು. ಸೀತಾಲಪ್ಪೆತ್ತ ಕಣ್ಣೀರಿಡುತ್ತ ವಿಷಯವೆಲ್ಲವನ್ನೂ ವಿವರವಾಗಿ ಹೇಳಿದಳು. ಕಾಮಾಕ್ಷಿಯನ್ನೂ ಸಾವಿತ್ರಮೃತನ್ನು ಹೊಟ್ಟಿಯಲ್ಲಿ ಹಂಟಿದ ಮಗಳಿಗಂತ ಹೆಚ್ಚು ವಾಕ್ಯಲ್ಪದಿಂದ ಸೋಡಿಕೊಳ್ಳುವುದನ್ನು ಸೀತಾಲಪ್ಪೆತ್ತ ವದೇ ವದೇ ನೋಡಿ ಅಕ್ಷಯರ್ಪಿಟರೂವಳು. ಸಾವಿತ್ರಮೃತ ಸಾಕ್ಷಾತ್ ಸಾವಿತ್ರೀ ಅವತಾರವೇಯೇಂದು ಅವಳು ಭಾವಿಸಿದ್ದಳು. ತನಗೆ ಇಂತಹ ಅತ್ಯೇಮ್ಮುದೋರಕಿರಬಾರದೇ ಎಂದಂದುಕೊಂಡು ತನ್ನ ವಿಧಿಯನ್ನು ಹಿಂದೆ ಬೈದುಕೊಂಡಿದ್ದಳು.

ಸೀತಾಲಕ್ಷ್ಮಿಯ ಪರಿತಾಪಕರವಾದ ಸ್ಥಿತಿಯನ್ನು ಕೆಂಡು ಅತ್ಯೇ ಸೊನೆಯರಿಬ್ಬರೂ ಬಹಳವಾಗಿ ವ್ಯಾಸನವಟ್ಟಿರು.

ಸಾವಿತ್ರಮೃ, “ಪುನಃ ಆ ರಾಕ್ಷಸಿಯ ಮನೆಯಲ್ಲಿ ಕಾಲಿಡಬೇಡ. ಮನುನೇ ಗುಡಿಯಾತ್ಮಂಗೆ ಹೀಂದಿರುಗು. ನಿನ್ನ ಗಂಡ ಬಂದರೆ ಅವನಿಗೆ ನೀನಿರುವ ಸ್ಥಳವನ್ನು ತಿಳಿಸುತ್ತೇನೆ. ಮಾಮಾಗೆ ಹೇಳಿ ನಿನ್ನ ಜೊತೆಗೆ ವಾಲಾಜಾಪೇಟಿಯವರೆಗೆ ಬಂದು ಅಲ್ಲಿಂದ ಒಳ್ಳೆಯು ಜೊತೆ ಸೇರಿಸಿ ನಿನ್ನ ಶಾರೂರಿಗೆ ಕಳುಹಿಸಲು ಹೇಳುತ್ತೇನೆ. ನಮ್ಮ ಮನೆಯಲ್ಲಿ ಎರಡು ದಿನ ಇದ್ದು, ನೀನು ಉರಿಗೆ ಹೋದರೆ ನಮಗೂ ಸಂತೋಷ” ಎಂದಳು.

ಸೀತೆ ಕುಗ್ಗಿದ ಸ್ವರದಲ್ಲಿ, “ಬೇಡ ಮಾವಿ. ನಿಮಗೆಲ್ಲ ಈಗಾಗಲೇಂ ಬಹಳ ತೊಂದರೆ ಕೊಟ್ಟಿದ್ದೇನೆ. ನಾಳೆ ಬೆಳಗ್ಗೆ, ದಯವಿಟ್ಟು ನನ್ನನ್ನು ರೇಲು ಹತ್ತಿಸಿಬಿಡಿ. ಬಹಳ ಉಪಕಾರವಾಗುವುದು. ರೈಲು ಚಾರ್ಜಗೆ ನನ್ನ ಕೈಯಲ್ಲಿ ಒಂದು ಬಿಡಿ ಕಾಸು ಸಹ ಇಲ್ಲ. ಕೊಳ್ಳಿ, ಈ ಉಂಗುರ ವನ್ನಿಟ್ಟುಕೊಂಡು ನನಗೆ ಇಪ್ಪತ್ತೆಯ ರೂಪಾಯಿಗಳು ಕೊಟ್ಟಿರೆ ತುಂಬ ಉಪಕಾರವಾಗುವುದು” ಎಂದು ತನ್ನ ಬೆರಳಲ್ಲಿದ್ದ ಉಂಗುರವನ್ನೂ ಕಳೆಚೆ ಸಾವಿತ್ರಮೃನ ಕಡೆಗೆ ನೀಡಿದಳು.

ಸಾವಿತ್ರಮೃ ಕಣ್ಣೂ ರಸಿಕೊಂಡು ಬಹಳ ದುಃಖಿಂದ “ಬೇಡಮಾತ್ರ ಮನ್ನು, ನಿನ್ನದ್ದೆಲು ಚಾರ್ಜಗೆ ಕೊಡಲು ನನ್ನಿಂದ ಆಗದೇ? ಸೌಖ್ಯವಾಗಿ ಉರನ್ನು ತಲುಪಿ, ಮಗನನ್ನು ನಡೆದು ಬೇಗ ಗಂಡನನ್ನು ಸೇರಿ ಸುಖ ವಾಗಿರು ತಾಯಿ. ಇದೇ ನನ್ನ ಆಶೀರ್ವಾದ. ಮಾಮಾ ಒಳಗೆ ಮಲಗಿದ್ದಾರೆ. ಹೋಗಿ ನಿನ್ನ ಸಂಗತಿಯನ್ನು ಹೇಳಬರಲೇ? ನೀನು ಸ್ವಲ್ಪ ಮಲಗಿಕ್ಕೋ?” ಎಂದು ಆದರದ ನುಡಿ ನುಡಿದು, ಎದ್ದು ತನ್ನ ಪತಿ ಮಲಗಿರುವ ಕೊರಡಿಗೆ ಹೋದಳು. ಕೊಡಬಳಿಗಳನ್ನು ಕರಿಯುತ್ತ ಕಾಮಾಕ್ಷಯು ತನ್ನ ಪ್ರಯುಗಿತ್ತಿಯ ದುರ್ದರ್ಶಿಯನ್ನು ನೆನೆದು ಮರುಗುತ್ತಿದ್ದಳು. ಸೀತಾಲಕ್ಷ್ಮಿ ಬಹಳ ಬಳಲಿದ್ದಳು. ಮಲಗಿದ್ದಿಡೆಯಲ್ಲೇ ಚೆನ್ನಾಗಿ ನಿದ್ದೆಹೋದಳು.

ರಾಣಿಪೇಟಿಯಿಂದ ಗುಡಿಯಾತ್ಮಂಗೆ ಹೋಗಲು ಆ ಉರಲ್ಲಿ ರೈಲು ಹತ್ತಿ ವಾಲಾಜಾರೋಡ್ ಜಂಕ್ಷನಲ್ಲಿ ರೈಲು ಬದಲಾಯಿಸಬೇಕು. ಆದುದರಿಂದ ಮರುದಿನ ಬೆಳಗ್ಗಿನ ಗಾಡಿಯಲ್ಲಿ ಸಾವಿತ್ರಮೃನ ಯಜಮಾನ

ರಾದ ಮಧುಸೂದನರಾಯರು ಸೀತಾಲಪ್ರೇತ್ಯನ್ನು ಕರೆದುಕೊಂಡು ವಾಲಾಜಾ ಪೇಟಿಯನರಿಗೆ ಹೋಗಿ ಅವಳನ್ನು ಮದರಾಸ್ ರೈಲ್‌ಲ್ಯಾಂಡ್‌ಟ್ರಾನ್‌ನಿಂದ ಬರಲು ಹೊರಟಿರು. ಸಾವಿತ್ರಮೃತ್ಯು ಸೀತಾಲಪ್ರೇತ್ಯನ್ನು ತನ್ನ ಸ್ವಂತ ಸೋಸೆಯೆಂದೇ ಭಾವಿಸಿದ್ದಳು. ಮುಂಜಾನೆಯೇ ಎದ್ದು ಸೀತೆಗೆ ಕಾಫೀ, ಉಪ್ಪಿಟ್ಟು ಮಾಡಿಕೊಟ್ಟಳು. ಗಭಿರಣಿಗೆ ತಲೆಬಾಚಿ ಜಡೆ ಹೋದು ಹಣಿಗೆ ಕುಂಕುಮವಿಟ್ಟು ರವಿಕೇವುಳಿದ ಸಹಿತ ತಾಂಬಾಲ ಕೊಟ್ಟಳು.

ಸೀತಾಲಪ್ರೇತ್ಯ ಸಹ ಮರ್ಯಾದೆಯಾಗಿ ಸಾವಿತ್ರಮೃತಿನಿಗೂ, ಮಧುಸೂದನರಾಯರಿಗೂ, ಮಣಿದು ಎದ್ದು, ತನ್ನ ಧರ್ಮವಾದಗಳನ್ನು ವಿನಯವಾಗಿ ವೃಕ್ತಪಡಿಸಿದಳು. “ಮಾಮಿ, ನೀವೂ, ಮಾಮಾ, ನನಗೆ ಮಾಡಿರುವ ಈ ಮಹಡುವಕಾರಗಳನ್ನು ನಾನು ಎಂದೆಂದಿಗೂ ಮರೈಯಲಾರೆ. ನಾನೋಬ್ಬ ನಿಭಾಗ್ಯಳು. ನಿಮಗೆ ಪ್ರತಿಮಾಡಲು ನನಗೆ ಶಕ್ತಿ ಇಲ್ಲ. ನಾನು ಬರಲೇ? ಕಾಮೂ, ನಾನು ಬರುತ್ತೇನಮೃತ. ನನ್ನ ಸ್ವಂತ ಆಕ್ಷಯನಾತೆ ನನ್ನ ಮೇಲೆ ಮನುತೆ ತೋರಿದೆ. ನಿಮ್ಮನ್ನೆಲ್ಲ ಬಿಟ್ಟಗಲ ಬೇಕಾದರೆ ಬಹಳ ದುಃಖವಾಗುತ್ತದೆ. ಸ್ವರ್ಣತ್ಯಿಯನ್ನು ಕಂಡರೆ ನನ್ನ ನಮಸ್ಕಾರ ತಿಳಿಸಮ್ಮ. ಗೋಪು, ನನ್ನ ಕಂದಾ, ನಾನು ಬರಲೇ? ನನ್ನ ಬಿನಾಂಕಾ” ಎಂದು ಅವನನ್ನು ಅಪ್ಪಿಕೊಂಡು ಮುದಿಟ್ಟಳು. ಮಧುಸೂದನರಾಯರು ರೈಲಿಗೆ ಹೋತ್ತಾಯಿತೆಂದು ಅವಸರಮಾಡಲು ಬಿಡಿಯ ಬಾಗಿಲಲ್ಲಿ ತಯಾರಾಗಿ ನಿಂತಿದ್ದ ಗಾಡಿಯಲ್ಲಿ ಸೀತಾಲಪ್ರೇತ್ಯ ಹತ್ತಿ ಕುಳಿತಳು. ಎಲ್ಲರ ಕಣ್ಣಾಗಳಲ್ಲಾಗಿ ಕಣ್ಣಿರು ತುಂಬಿಬಂತು.

“ಆ ವಾಪಿಷ್ಟ ಇವಳನ್ನು ಇಮೆಷ್ಟಿಂದು ಗೋಳಹುಯ್ಯಾಕೊಡರೂ ಸ್ವರ್ಣತ್ಯಿಯನ್ನು ಕಂಡರೆ ನನ್ನ ನಮಸ್ಕಾರ ತಿಳಿಸಮ್ಮ” ಎಂದು ಸೀತಾಲಪ್ರೇತ್ಯ ನಿಮ್ಮಲ ಮನಸ್ಸನ್ನು ನೆನೆ ನೆನೆದು ಆತ್ಮ ಸೋಸೆಯರಿಬ್ಬರೂ ಆ ದಿನವೆಲ್ಲ ಅವಳನ್ನು ಹೋಗಳಾತ್ತಲೂ. ಅವಳ ಕಷ್ಟಗಳಾಗಿ ಪಶ್ಚಾತ್ತಾವಪಡುತ್ತಲೂ ಸಂಭಾಷಿಸುತ್ತಿದ್ದರು.

ಇ

ವಾಲಾಜಾವಿನಲ್ಲಿ ಮಧುಸೂದನರಾಯರು ಸೀತಾಲಪ್ರೇತ್ಯನ್ನು ಮದರಾಸಿನ ಟ್ರೈನಿನಲ್ಲಿ ಹೆಂಗಸರ ಡಬ್ಬಿಯಲ್ಲಿ ಹತ್ತಿಸಿ, ಅವಳ ಕೈಯ

ಲೀ ರದು ಪೋಸ್ಟ್ ಕವರುಗಳನ್ನೂ ಕೊಟ್ಟು. “ ಹೋಗಿ ಬಂಪಾತ್ತ ಸೀತಾ ಉರನ್ನು ತಲುಪಿದೊಡನೆಯೇ ಸಿಮ್ಮೆ ಒಜ್ಜುನವರ ಕ್ಷೇಮ ಸಮಾಚಾರ ಮತ್ತು ಅರ್ಥಾಗ್ರಹನ್ನು ಕುರಿತೂ ಕಾಗದ ಒರಿ. ಹೋಕೆ ” ಎಂದು ಹೇಳಿದರು. ಸೀತಾಲಪ್ಪೆಯು ಸಹ ತಲೀಯನ್ನು ತಗ್ಗಿಸಿಕೊಂಡು ಮೆಲುದನಿಯಲ್ಲಿ ಅವರಿಗೆ ಸೂಕ್ತ ಉತ್ತರವನ್ನಿತ್ತ ಇಂ ಶೈಲಿಗಾಡಿಯೂ ಸಹ ಆಭರಣೆಯನ್ನು ಹೊರಟಿತು.

ಕೊಂಚ ಮೊತ್ತಿನವರಿಗೆ ದಿಗ್ಗೃಹೆ ಹೊಂದಿದವರಾಗಿ ಲೋಕವನ್ನೇ ಮರೆತು ಕುಳಿತ್ತಿದ್ದ ಸೀತೆ, ಗಾಡಿಯಲ್ಲಿ ಮತ್ತು ರೀತನೆಂದು ನೋಟಿವನ್ನು ಹೊರಳಿಸಿದಳು. ಎರಡೂವರೆ ವರ್ಷದ ಹೇಳುವಂಗುವೇಂದು “ ಮಾಮಿ, ಮಾಮಿ ” ಎಂದನ್ನುತ್ತ ಅವಳ ಸೆರಗನ್ನು ಓಡಿದು ಎಳೆಯಿತು. ಅವರ ತಾಯಿ, “ ಈ ಕತ್ತಿಗೆ ಕೊಂಚವಾದರೂ ಹೊಸ ಮನವ್ಯಾರೆ.. ನಾಚಿಕೆಯೇ ಇಲ್ಲ.” ಎಂದೆಂದು ಮಗುವನ್ನು ತನ್ನ ಕಡಿಗೆ ಸೆಳಿದುಕೊಂಡಳು. ಮಗು ಕಿಟ್ಟನೆ ಕಿರಿಚಿಸಿಂಡಿತು. ಆ ಮಗುವಿನ ತಾಂತ್ರಿಕ ಭಾಯಿಯನ್ನು ಹೊಲಿಸುವ ಮತ್ತೊಳಿಬ್ಬ ವಯೋಧಿಕ ಹೇಗುಸು ಅವಳ ಪಕ್ಕದಲ್ಲಿ ಕುಳಿತ್ತಿದ್ದಳು. ಆಕೆ ಆ ಹುಡುಗಿಯ ತಾಯಿ ಎಂಬುದನ್ನು ಕಂಡ ಮಾತ್ರದಲ್ಲಿ ಆರಿಯಬಂದು ಆಕೆ ಮಾರ್ಗನ್ನು ಕುರಿತು “ ಮಗುವನ್ನು ಬಿಡೇ, ಯಾಕೆ ಸುಮ್ಮನೆ ಎಳೆದು ಅಳಿಸುತ್ತೀ? ” ಎಂದು ಸಿಟ್ಟುಮಾಡಿ ಕೊಂಡಳು. ಅಷ್ಟ ರೀಖಗಾಗಿ ಸೀತಾಲಪ್ಪೆ, “ ಬಾ, ನನ್ನ ಮುದ್ದಿಗಳೇ ” ಎಂದು ಮಗುವನ್ನು ಎತ್ತಿ ಮಡಿಲಲ್ಲಿ ಇಟ್ಟಿಕೊಂಡು, ಮುದ್ದಿಟ್ಟಳು. ಆ ಡಬ್ಬಿಯಲ್ಲಿ ಸೀತಾಲಪ್ಪೆ, ಆ ಹುಡುಗಿ, ಅವಳ ತಾಯಿ, ಆ ಪುಟ್ಟ ಹುಡುಗಿ ಇವರನ್ನು ಬಿಟ್ಟರೆ ಮತ್ತೆ ಯಾರಾ ಇರಲ್ಲಿ. ಆ ಮಗುವೂ ಸೀತೆಯೂ ತುಂಬ ಸ್ವೇಂಹಿತರಾಗಿಬಿಟ್ಟರು. ಮಗುವಿನ ಸಂಗಡ ಆಟ ವಾಡುವುದರಲ್ಲಿ ಸೀತಾಲಪ್ಪೆಗೆ ಹೊತ್ತು ಹೊಡದ್ದೇ ತಿಳಿಯಲ್ಲಿ. ಕೊಂಚ ಹೊತ್ತು ತನ್ನ ಕಷ್ಟಗಳನ್ನೆಲ್ಲ ಮರೆತಿದ್ದಳು. ಸೀತಾಲಪ್ಪೆಗೂ ಆ ಇಬ್ಬರು ಹೇಗಸರಿಗೂ ನಡುವೆ ಮಾತುಕತೆ ನಡೆಯಿತು. ಆ ಹುಡುಗಿ, ಸೀತಾಲಪ್ಪೆ ಗಿಂತ ಎರಡು ಮಾರು ವರ್ಷಗಳು ಹಿರಿಯ ವಳಗೆರಬಹುದು. ಅವಳೂ ಏಳು ತಿಂಗಳ ಗಭಿರಣಿ; ಎರಡನೆಯ ಬಸಿರು.

ತಾಯಿ ತಂದೆಯರಿಬ್ಬರೂ ಹುಡುಗಿಯ ಗಂಡನ ಮನೆಗೆ ಹೋಗಿ ಅವಳನ್ನು ಬಾಣಿಂತನಕ್ಕಾಗಿ ತಮ್ಮ ಉರಾದ ಚಿಕ್ಕಾರಿಗೆ ಕರೆದುಕೊಂಡು ಬರುತ್ತಿದ್ದರು. ಆ ಹುಡುಗಿಯ ತಂದೆ, ಗಂಡಸರ ಡಬ್ಬಿಯಲ್ಲಿ ಕುಳಿತ್ತಿದ್ದರು. ಪ್ರತಿಯೊಂದು ಸ್ವೀಷನಿನಲ್ಲಾ ಅವರು ಇಲ್ಲಿದು ಬಂದು “ ಏನುಚೇಕು ಲಲಿತಾ ? ಕಾಫೀ ಕೊಂಡು ತರಲೇ ? ವಾಸಚ್ಚಿ ವಿನುಲೆಗೆ ಏನುಬೇಕು ? ರೆಸ್ಟ್ರೋರೆಂಟ್ ಡಬ್ಬಿಯಲ್ಲಿ ಬಿಸಿಬಿಸಿ ತಿನಿಸು ಮಾಡಿದಾದ್ದರೆ ಅದೂನೂ ಕೊಂಚ ಮೈಸೂರುಪಾರ್ಕ್ ಕೊಂಡು ತರಲೇ ? ” ಎಂದೆಲ್ಲ ಮಗಳನ್ನೂ, ಮೊಮ್ಮೆಗಳನ್ನೂ ವಿಚಾರಿಸಿಕೊಂಡು ಹೋಗುತ್ತಿದ್ದರು. ಒಂದಿಲ್ಲಿಂದು ತಿಂಡೀಫೆಗಳನ್ನು ಕೊಂಡು ತಂದು ಕೊಟ್ಟು ಮೊಮ್ಮೆಗಳನ್ನು ಮುದ್ದಾ ದಿ ಬಿಟ್ಟು ಹೋಗುತ್ತಿದ್ದರು.

ಈ ಅಚ್ಚ ಕಟ್ಟಾದ ಸಂಸಾರದಲ್ಲಿ ಉಕ್ಕಿ ಸುರಿಯುವ ಪ್ರೇಮಾನ್ಯತ ವನ್ನು ಕಂಡು ಸೀತೆ ಆಶ್ಚರ್ಯಪಟ್ಟಿಳು. ತಬ್ಬಲಿ ಹುಡುಗಿ ಸೀತಾಲಪ್ಪೆ ತನ್ನ ಶೈವಾಸ್ಥಿಯಲ್ಲಿಯೇ ತಾಯಿ ತಂದೆಯರನ್ನು ಕಳೆದುಕೊಂಡಿದ್ದಿಲ್ಲ. ಆದುದರಿಂದ ಹೆತ್ತುವರ ಪ್ರೇಮಾವಾತ್ಮಲ್ಯದ ಅನುಭವವನ್ನೇ ಕಂಡರಿಯಿಲ್ಲ. ತನ್ನ ವಯೋರ್ಥಿಕ ತಾತೆದಿರಿಂದ ಸಾಕಳ್ಳಿಟ್ಟಿಳು. ತಾತೆದಿರು ಕೆಲಸದಿಂದ ನಿವೃತ್ತರಾದಮೇಲೆ ಐದಾರು ವರ್ಷಗಳಿಂದ ಗುಡಿಯಾತ್ಮಿನಲ್ಲಿ ನೆಲಿಸಿದ್ದು ತಾನು ದಿಕ್ಕಿಲಿಲ್ಲದ ಅನಾಥಗಳಾಗಿ ತಾತನ ಮನೆಗೆ ಹಿಂದಿರುಗುತ್ತಿರುವುದನ್ನು ಆ ಹುಡುಗಿಯನು ಅವಳನ್ನು ಹೆತ್ತುವರು ಸಪ್ನೋರಷಣಾರಗಳನ್ನು ಮಾಡಿ ಪ್ರೇಮಾನ್ಯತದಿಂದ ಅವಳನ್ನು ಅಭಿಷೇಕ ಮಾಡಿ ತಮ್ಮ ಮನೆಗೆ ಅದರದಿಂದ ಕರೆದುಕೊಂಡು ಹೋಗುವುದನ್ನೂ ಸರಿದಾಗಿ ನೋಡಿ, ಭಗವಂತನು ಅವರವರ ಪೂರ್ವಜನ್ತು ಪುಣಿಕ್ಕೆ ತಕ್ಕ ಫಲವನ್ನು ನೀಡು ತಾತ್ನೆಂದು ಸಮಾಧಾನ ತಂದುಕೊಂಡಳು. ಆ ಸತ್ಯಮೂಳಬದವರೂ ಕಾಟಪ್ಪಾಡಿ ಜಂಕ್ಕನಲ್ಲಿ ಇಳಿಯಲಾಗಿ, ಏಕಾಂತ ತಾಳಲಾರದೆ ಅವಳಿಗೆ ದುಖಿ ಉಕ್ಕಿಬಂತು. ವೇದನೆಯಿಂದ ಬಹಳ ಹೊತ್ತು ಬಿಕ್ಕಿ ಬಿಕ್ಕಿ ಆತ್ತಿಳು.

ಗುಡಿಯಾತ್ಮಂ ಸ್ವೀಷನ್ ಸಮೀಪಿಸಲು ಬಹಳ ಸಮಯ ಇರುವಾಗಲೇ, ಗುಡಿಯಾತ್ಮಂ ವ್ಯವಸಾಯ ಫಾರೆಂಸ (Agricultural farm)

ಮತ್ತು ಆ ಉರಿನ ಜವಿಾನಾರರುಗಳ ಸೊಂವಾವ ತೋಟಗಳು ಕಾಣಿಸಿ ಕೊಂಡವು. ತೆಂಗು, ಮಾನು, ಕಸಿಮಾವು, ಬಾಕೀ, ಹಿಂಬೆ, ಹಲಸು, ದಾಳಿಂಬೆ, ಸಿಂಬೆ, ಹೇರಿಳಿ ಮೊದಲಾದ ಹಣ್ಣು ಹಂಪಲಗಳ ಗಿಡ ಮರಗಳಲ್ಲಿ ಗೊಂಚಲು ಗೊಂಚಲಾಗಿ ಹಣ್ಣುಗಳು ತೂಗಾಡುತ್ತಿದ್ದವು. ಅತಿ ರಮಣೀಯವಾದ ತೋಟಗಳು ಇಕ್ಕಡಿಗಳಲ್ಲಿ ತೋರ್ವದಲು ಅವುಗಳ ಸುತ್ತಲೂ ಹಚ್ಚನೀಯ ಹುಲ್ಲಿಗಾವಳೂ, ಅದರಾಚಿ ಗಡ್ಡಿಗಳೂ ಒಬ್ಬನ ತೋಟಗಳೂ ಕಣ್ಣಿಗೆ ಹಣ್ಣುವಾಗಿತ್ತು. ಈ ಪುನೋಹರವಾತಾವರಣದಲ್ಲಿ ಶೇಲಿಬರುವ ಮಂದಮಾರುತವು ರೈಲುಗಾಡಿಯ ಕಿಟಕಿಯ ಮಾಡಲಕ ನುಗ್ಗಿ ಬಂದು ಶೋಕದಲ್ಲಿ ಮುಳುಗಿದ್ದ ಸೀತಾಲಪ್ಪೆಯನ್ನು ಆಲಂಗಿಸಿ ಅವಳಿಗೆ ಕೊಂಚ ಸೀಮ್ಮದಿಯನ್ನು ಟುಮಾಡಿತು. ಇಷ್ಟರೊಳಗಾಗಿ ಗಾಡಿ ಸ್ವಲ್ಪಾಣವನ್ನು ತಲು ಪಲಾಗಿ, ಸೀತಾಲಪ್ಪೆ ಸಡಗರದಿಂದ ಗಾಡಿಯಿಂದ ಇಳರುಲು ಸಿದ್ಧಿಭಾದಳು. ತನ್ನ ತಾತಂದಿರ ಉನ್ನಪ್ಪ ಸಮೀಪಿಸಿತೆಂಬ ಈತೂಪಲದಲ್ಲಿ ತನ್ನ ದುಃಖ ವನ್ನು ಕೊಂಚ ಮರಿತಳು.

ಗಾಡಿಯಿಂದ ಇಳಿದ ಸೀತಾಲಪ್ಪೆ ಯಾರನ್ನು ಯಾಷ ಮನ್ನಾ ಕೂಡ ತಲೆಯಿತ್ತಿ ನೋಡದೆ, ತಲೆತಗ್ಗಿ ಸಿಕೊಂಡು, ಸ್ವೇಷಸಿಗೆ ಸಮೀಪದಲ್ಲೇ ಇರುವ ತನ್ನ ತಾತಂದಿರ ಮನೆಯನ್ನು ಕುರಿತು ನಡೆದಳು. ಸಾವಿತ್ರಮೃಢಾರಿಗೆಂದು ಕೊಟ್ಟಿದ್ದ ಕೊಂಚ ಹಣ್ಣು ಹಂಪಲು, ಭಕ್ತಿಗಳು ತಂಬಿದ ಹಣ್ಣು ಬುಟ್ಟಿಯ ಹೊರತು, ಅವಳ ಹತ್ತಿರ ಮತ್ತು ವ ಸಾಮಾನ್ಯ ಇರಲಿಲ್ಲ.

ಈವ ! ಆ ಹುಡುಗಿಗೆ ಇಲ್ಲಾ ದುರದ್ವಷ್ಟ ಕಾದಿರಬೇಕೆ ? ಮುದು ಕರು ಶಬ್ದ ಖಾಯಿಲೆಯಾಗಿ ಮಲಗಿದ್ದರು. ಸೀತಾಲಪ್ಪೆಯ ಅಸಿರಿಷ್ಟಿತ ಆಗಮನವನ್ನು ಕಂಡ ಮುದುಕರು “ಅನ್ನಾ ಸೀತಾ, ಬಂದೆಯಾ ? ಅಳಿಯಂದಿರು ಎಲ್ಲಿ ? ” ಎಂದು ತಡವರಿಸುತ್ತೇ ಒಂದೆರಡು ಮಾತನ್ನು ಆಡಲು ಯಶ್ವಿಸಿದರು. ಜ್ವರ ಬಹು ಹೆಚ್ಚಿಗೆತ್ತಿಲ್ಲದೆ, ಮೊಮ್ಮೆಗಳ ಅಸಿರಿಷ್ಟಿತ ಆಗಮನದಿಂದ ಮುದುಕರು ಆ ಕ್ಷಣಿ ಮೂರ್ಖ ಹೊದರು ಶ್ರೀರಾಮದೇವರಿಗೆ ಎಡೆಬಿಡದೆ ಸೇವೆಸಲ್ಲಿಸುತ್ತಿದ್ದ ಸಾಕ್ಷಾತ್ ಹನುಮಂತ ಸ್ವಾಮಿಯಂತೆ ಮುದುಕರ ಸಮೀಪದಲ್ಲಿ ಸೇವಕ ಲಿಂಗನಿದ್ದ. ಆವನ್ನ

ಮುದುಕರ ಅವಸ್ಥೆಯನ್ನು ಕಂಡು, “ಅವಾತ್ರ, ರಾಯರಿಗೆ ಜ್ಞಾನತಪ್ಪಿದೆ. ಈ ಶೈಲವನ್ನು ಅವರ ಕೈಕಾಲುಗಳಿಗ್ಗೆ ಕೊಂಚತಿಕ್ಕುತ್ತಿರಿ. ನಾನು ಹೋಗಿ ಡಾಕ್ಟರನ್ನು ಕರೆತರುತ್ತೇನೆ.” ಎಂದಂದು ಶೈಲದ ಶೀರೆಯೊಂದನ್ನು ಅವಳ ಕೈಗಿತ್ತು ಡಾಕ್ಟರನ್ನು ಕರೆತರಲು ಓಡಿದನು. ಅಜ್ಞನ ಕಷ್ಟದೀರ್ಘಯನ್ನು ಕಂಡು ಅವಳಿಗೆ ಅತಿವೇದನೆ ಏರ್ಪಟಿಕು. ಈಣೀರ ಪ್ರವಾಹ ಹರಿಸಿದಳು. ಲಿಂಗ ಹೇಳಿದಂತೆಯೇ ವಯೋಧಿಕರ ಕೈಕಾಲುಗಳಿಗೆ ಶೈಲ ತಿಕ್ಕುತ್ತಿದ್ದಳು. ಹದಿನ್ಯೇದು ನಿಮಿಷಗಳೊಳಗಾಗಿಯೇ ಲಿಂಗ ಡಾಕ್ಟರನ್ನು ಕರೆತಂದು ಬಿಟ್ಟು. ಮನೆಯೊಳಗೆಬಂದ ಡಾಕ್ಟರು, ವಯೋಧಿಕರ ಸಮೀಪದಲ್ಲಿ ತರುಣೀಯೊಬ್ಬಳು ಕುಣಿತು, ಶುಶ್ಲಾಷ್ಮೇಮಾಡುತ್ತಿರುವುದನ್ನು ಕಂಡು ಅರ್ಥವಾಗದೆ ಕಕ್ಷಾಭಿಕ್ಕಿ ನೋಡಿದರು. ಒಳಕ ಲಿಂಗನ ಮೂಲಕ ಬಂದಿರುವರು ಯಾರೆಂದು ಆರಿತು, ಮುದುಕರನ್ನು ಪರಿಶೀಲಿಸಿ ನೋಡಿದರು. ಯಾವುದೋ ಒಂದು ಹೈವಾಂಡಿಯನ್ನು ಮುದುಕರ ಮೂಗಿನ ಹತ್ತಿರ ಶೈಲಿರಿಸಿ, ಮತ್ತಾವುದೋ ಚೆಕ್ಕಿತ್ತಿಯನ್ನು ಮಾಡಿದರು. ಆ ಬಳಕ, “ಪನ್ನಾಭ್ಯಯವಿಲ್ಲ ತಾಯಿ, ಯೋಚನೆ ಮಾಡಬೇಡಿ. ಹದಿನ್ಯೇದು ದಿನಗಳಿಂದ ಒಂದೇ ಸಮನಾಗಿ ಜ್ಞರ ಹೂಡಿಯುತ್ತಿದೆ. ಈ ಬಲಹಿನ ಸ್ಥಿತಿಯಲ್ಲಿ ನಿಮ್ಮ ಅನಿರೀಕ್ಷಿತ ಬರುವಿಕೆಯನ್ನು ಕಂಡು ಬೆರಗಾಗಿರಬೇಕು. ಇದೂ ಸಹ ಅವರು ತಡೆಯಲಾರದೇ ಹೋದರು. ಇನ್ನೂ ಇದು ನಿಮಿಷಗಳೊಳಗಾಗಿ ಪ್ರಜ್ಞ ಬರ ಬಹುದು” ಎಂದಂದು, ಕೊಂಚಕಾಲ ಸುಮೃದ್ಧಿ ನಿಮಿಷ ಸಿಂತರು. ಒಳಕ ಸೀತಾಲಕ್ಕೆಯನ್ನು ಕುರಿತು, “ಹಿಂದು ಮುಂದು ತಿಳಿಸದೆ ಈ ರೀತಿ ನಿಷ್ವಾ ಬರಬೇಕಾದ ಪ್ರಮೇಯ ಒದಗಿತೇನು? ” ಎಂದು ಪ್ರಶ್ನಿಸಿದರು.

ಸೀತೆ ಮೆಲುನುಡಿಯಲ್ಲಿ “ಹೌದು, ನಾನು ಬರುವುದು ಅವರಿಗೆ ಗೋತ್ತಿಲ್ಲ” ಎಂದಳು.

ಡಾಕ್ಟರ್ “ಚೆಂತಿಯಿಲ್ಲ, ಸುಮೃದ್ಧಿ ಕೊರಗ ಬೇಡಿ. ನಿಮ್ಮ ತಾತಂದಿರಿಗೆ ಇನ್ನೆರಡು ದಿನಗಳಲ್ಲಿ ಜ್ಪರ ಇಳಿಯುವುದು. ನಿಷ್ವಾ ಇದಿಗ ಢ್ಳಲಲ್ಲಿಬಂದು ಇಳಂಡಂತೆ ಇದೆ. ನಿಮ್ಮ ಮನೆಗೆ ಬಂದು ಉಟಮಾಡಬಹುದು. ನಿಮ್ಮ ಮನೆ. ಅಗೋ ಅದೇ. ಬಹಳ ಹತ್ತಿರವಿದೆ. ಮುದುಕರಿಗೆ

ಗಂಜಿ, ಸೀರು, ಎಲ್ಲ ನಮ್ಮ ಮನೆಯಿಂದಲೇ ಕಳೆಪಿಸುತ್ತಿದ್ದೇನೆ. ಇದಿಗ ನಾನು ಹೋಗಿ ನಮ್ಮಮೃಷಣನ್ನು ಕಳುಹಿಸುತ್ತೇನೆ. ” ಎಂದಂದು ಹೊರಟಿನ ಹೋದರು. ಸೀತೆಗೆ ಮರುವಾತು ಅನ್ನಲು ಸಹ ಅವರು ಅವಕಾಶ ಕೊಡಲಿಲ್ಲ.

ಈ ರೀತಿಯಾಗಿ ಮುದುಕರಿಗೆ ತಿಂಗಳಿಗಟ್ಟಿ ಜ್ಞಾರ ಹೊಡಿಯು ಶ್ರಿತ್ತು. ಆ ದಿಕ್ಕಿಲ್ಲದ ಸಂಸಾರಕ್ಕೆ ಡಾಕ್ಟರ್ ರಂಗನಾಥನ್ ರವರೂ, ಆವರ ತಾಯಿ ಲಕ್ಷ್ಮಿಮೃಷಣ ಕೈಲಾದ ಸಹಾಯ ಮಾಡುತ್ತಿದ್ದರು. ಕೊನೆಗೂ ಮುದುಕರು ಮರಣಹೊಂದಲು, ಸೀತಾಲಕ್ಷ್ಮಿಯ ದುಖಃಕ್ಷೇ ಕಾತಿ ಮಿತೀಯೇ ಇಲ್ಲದಂತಾಯಿತು. ದುಖಃಸಾಗರದಲ್ಲಿ ಮುಳುಗಿದ್ದ ಸೀತೆಗೆ ಮುದುಕರು ತೀರಿಕೊಂಡ ಎಂಟಿನೇಯ ದಿನವೇ ಹೊಳ್ಳಿ ಮಗು ಹುಟ್ಟಿತು. ಸೇವಕ ಲಿಂಗನ ಹೆಂಡತಿ ಸಾತಿಯೇ ಸೀತೆಯ ಸಮೀಪದಲ್ಲಿ ಇದ್ದು, ಕುಶಲ್ಲಾಷಿ ಮಾಡುತ್ತಿದ್ದಳು. ಲಕ್ಷ್ಮಿಮೃಷಣ ಗಂಜಿ, ಪಣ್ಯ, ಮೊದಲಾದು ದನ್ನ ತಂದು ಒದಗಿಸುತ್ತಿದ್ದಳು. ಮಗು ಹುಟ್ಟಿ ತಿಂಗಳೊಳಗಾಗಿಯೇ ಡಾಕ್ಟರ್ ರಂಗನಾಥನ್ ರವರಿಗೆ, ಶೇಲಂಗೆ ವರ್ಗವಾಯಿತು. ಸಮುದ್ರದಲ್ಲಿ ಬಿದ್ದ ತತ್ತ್ವರಿಸುವವನಿಗೆ ಮರದ ತಂಡೆಂದು ಸಿಕ್ಕಂತಿಸ್ತರು, ಸೀತೆಗೆ ಡಾಕ್ಟರ್ ಸಂಸಾರದವರು. ಈಗ ಶೇಲಂಗೆ ತೆರಳಬೇಕಾಗಿ ಬಂತು. ಇನ್ನು ಆ ಅಬಲೆಯ ಗತಿಯೇನು? ತನ್ನ ಪ್ರತ್ಯೇಕದೇವತೆಗಳಂತೆ ಇದ್ದ ಆವರೂ ಸಹ ತನ್ನನ್ನು ಒಂಟಿಯಾಗಿ ಪರಿತಪಿಸಲು ಬಟ್ಟಿ ಹೋಗ ಬೇಕಾಗಿದೆಯೆಂದು ಪೇಚಾಡಿದಳು. ಆಗ ದೇವರು ಲಕ್ಷ್ಮಿಮೃಷಣರಿಗೆ ಒಂದು ಆಲೋಚನೆ ಹೊಳೆಯಿವಂತೆ ಕರುಣಿಸಿದರು. ಲಕ್ಷ್ಮಿಮೃಷಣ ಸೀತೆಯ ಹತ್ತಿರ ಆತ್ಮಾದರದಿಂದ “ ಸೀತಾ ನಾವು ಶೇಲಂಗೆ ಹೋಗಿ ಬಟ್ಟಿರೆ, ಈ ಉರಲ್ಲಿ ನಿನ್ನ ಕಷ್ಟ ಮುಖಕ್ಕೆ ನೆರವಾಗುವಂತಹವರು ಯಾರೂ ಕಾಣಲಿಲ್ಲ. ನಿನು ನಮ್ಮ ಸಂಗಡಲೇ ಶೇಲಂಗೆ ಒಂದು ಬಿಡು. ನಿನಗೆ ಕೊಂಚ ಬಳಬಂದ ಬಳಿಕ ನಮ್ಮ ಮನೆಯಹತ್ತಿರನೇ ಪ್ರತ್ಯೇಕವಾದೊಂದು ಮನೆಯನ್ನು ಪರ್ವಡಿಸಿಕೊಂಡು ಆಲ್ಲೇ ಇದ್ದ ಬಟ್ಟಿರಾಯಿತು. ನಾನ್ನ ಮಗನೂ ಇದೇ ಏಪಾರಿಟಿ ಸರಿ ಎನ್ನುತ್ತಾನೆ. ನಿನಗೆ ಯಾವಾಗಲೂ ನಮ್ಮ ಕೈಲಾದ ಸಹಾಯ ಮಾಡಲು ತಯಾರಿದ್ದೇವೇ” ಎಂದಳು.

ಕಗ್ಗತ್ತಲೆ ಕವಿದು ಕೊಂಡಿದ್ದ ದಟ್ಟವಾದ ಆಡಪಿಯಲ್ಲಿ ದಾರಿತೆಸ್ಸಿ
ಅಲೆಯುತ್ತಿರುವವನೋರ್ವೆನಿಗೆ ಯಾವುದಾದರೇಂದು ಸಣ್ಣ ಬೆಳಕು
ತೋರಿದಾಗ ಏರ್ಡೆವಂತಹ ಅನಂದ ಸಿತೆಗೆ ಈ ಸವಿನುಡಿಗಳು
ಕಲ್ಪಿಸಿದವು. ಚಿಂತೆಯೇ ಮೂರ್ತಿವಶಾದ ಆವಳಮುಖದಲ್ಲೂ ನನುನಗೆ
ಯೋಂದು ಸುಳಿದು ಮಾಯವಾಯಿತು. ಅವಳು ಲಕ್ಷ್ಮಿಮೃಷಣ್ಣ ದೈಸ್ಯತೀ
ಯೂದ ಈಕ್ಕಿಸಿ, “ಮಾಮೀ. ನೀವೇನಷ್ಟು ಪರದೇವತೆ. ನೀವು ಹೀಳಿ
ದಂತೆ ನಡೆಯಲು ಸಿದ್ಧಾಂತದೇನೇ. ಪಾಪಿಯಾದ ನನಗೆ ಬೇರೆ ನನುಗತಿ? ”
ನೀವಳ್ಳದೆ ನನಗೆ ಬೇರೆ ಯಾರು ಒತ್ತಾಸೆ ಮಾಡುವವರು ಇದ್ದರೆ? ”
ಎಂದಳು. ಅಷ್ಟರ ಮೇಲೆ ಮಾತನಾಡಲಾರದೆ ಗಳಗಳನೆ ಕಣ್ಣೀರು ಸುರಿ
ಸಿದಳು. ಮಡಿಲಲ್ಲಿ ಮುಲಗಿದ್ದ ಮಗು ತಾಯಿಯ ಮುಖನೋಡಿ ನಗುತ್ತೆ
ಆಟವಾಡಲು, ಎಂತಹ ಸಘಾಧಾನ, ಶಾಂತವಾಗದ ಆವಳ ತೀರದ ದುಃಖ
ಕ್ಷಣ ಮಾತ್ರದಲ್ಲಿ ಮಾಯವಾಯಿತು ಮಗುವಿನ ನಗುವಿನಲ್ಲಿ ಲಯಿಸಿದ
ವರಾತೆ ಕೊಂಚ ಹೊತ್ತು ತನ್ನ ದುಃಖವನ್ನು ಮರೆತಳು.

೪

ಶೇಲಂದ ತೀರದಿ ತೀರವು ಆಗ್ರಹಾರದಲ್ಲಿ ಸಣ್ಣದೊಂದು ಮಾನೆ.
ಮನೆಯ ಮುಂಭಾಗದ ನಡುಮನೆಯಲ್ಲಿ ಒಂದೆರಡು ಕನ್ನಡಿ ಬೀರುಗಳೂ,
ಒಂದು ಹೊಲಿಗೆಯ ಯಂತ್ರವೂ, ಎರಡು ಬೆಂಚುಗಳೂ ಇದ್ದವು.
ಹೊಲಿಗೆಯ ಯಂತ್ರದ ಸಮೀಪದಲ್ಲಿ ಮಾವತ್ತೊಂದು ಪ್ರಯದ ನಾರಿ
ಯೋರ್ವೆಳು ಏನನ್ನೋ ಹೊಲಿಯುತ್ತ ಕುಳಿತ್ತಿದ್ದಳು. ಪಕ್ಕದಲ್ಲಿಂದು
ಜಾಪೆಯಲ್ಲಿ ಹದಿಸ್ತೇದು ವರ್ಷದ ಹುಡುಗಿಯೊಬ್ಬಳು, ಚೊರ್ಕೆ ಒಂದಕ್ಕೆ
ಕರ್ಮಾತಿ ಕೆಲಸ (ಎಂಬ್ರಾಯ್‌ರೀ) ಮಾಡುತ್ತ ಕುಳಿತ್ತಿದ್ದಳು.
ಆ ಹುಡುಗಿಯ ತುಂಬಗೆಸ್ಸೆಗಳೂ, ವಿಶಾಲಲಲಾಟವೂ, ಮುಖಕ್ಕೆ
ಒಪ್ಪುವ ಮಾಟವಾದ ಮಾಗೂ, ಕಮಲ ಪುಷ್ಟದಲ್ಲಿ ಎರಡು ದುಂಬಿಗಳು
ಕುಳಿತೆಯೋ ಎಂಬಂತಹ ಚೆಂಚಲ ನಯನಗಳೂ, ಹವಳದಂತಹ
ಕೆಂದುಟಿಗಳೂ, ಮುತ್ತಿನ ಸರ ಪ್ರೋಣಿಸಿದಂತಹ ಮುದ್ದಾದ ಹಲ್ಲಿಗಳ
ಸಾಲೂಗಳೂ,.....ಆ ಹುಡುಗಿಯ ಚೆಲುವನ್ನು ಅತ್ಯಂತ ಮೇಧಾವಿ

ಯಾದ ಕೆವಿಯೂ ಸಹ ವರ್ಣಿಸಲು ನಾಂಧ್ಯವಿಲ್ಲದೆ ಭ್ರಮಿಸುವಂತಿತ್ತು. ಆ ಹುಡುಗಿಯೆ ದಟ್ಟವಾದ ಮರ್ತು ನೀಳವಾದ ಜಡೆಯನ್ನು ಕಂಡುಕ್ಕೊಂಡಿರುತ್ತಿರು. ಇವಳೇ ಅಳ್ಳವೇ ನಾಗವೇಣಿ! ಎಂಬುವಂತಿತ್ತು. ಆದರೂ, ಎಳೆಬಳ್ಳಿ ಯಂತಿದ್ದ ಆ ಬಾಲೆಯ ಮುಗಳನ್ನುಖದಲ್ಲಿ ಚಿಂತೆಯ ರೇಖೆ ತೋರುತ್ತಿತ್ತು.

ಆ ಕೊರಡಿಯಲ್ಲಿದ್ದ ಕನ್ನಡೀ ಬೀರುಗಳಲ್ಲಿ ಕಸೂತಿ ಕೆಲಸವನ್ನು ಪ್ರದರ್ಶನನೂಡುವಂತಹ ತರತರಹ ನಮೂನೆಯ ಚೋಳೀ ವಾದರಿಗಳೂ ಲಂಗ, ಜಾಕೆಟ್, ದಿಂಬಿನ ಚೀಲ, ಟೀಬಲ್ ಕ್ಲೌತ್ ಮುಂತಾದವುಗಳು ಅಂದವಾಗಿ ಮಾಡಿಸಿಡಲ್ಪಟ್ಟಿದ್ದವು.

ಹೊಲಿಯುತ್ತ ಚುಳಿತಿದ್ದ ಆ ಬಾಲೆ ತನ್ನ ತಾಯಿಯನ್ನು ಕುರಿತು, “ ಅಮಾತ್ರ ನಿನ್ನೆ ಏನಾದರೂ ಗಿರಾಕಿ ಬಂತೇ? ಈ ತಿಂಗಳು ವ್ಯಾಪಾರ ಒಹು ಹೊಸವಾಗಿದೆಯಲ್ಲಾ? ” ಎಂದು ಕೇಳಿದಳು.

“ ಹೌದಮಾತ್ರ, ಹೌದು. ನಮಗೆ ಈಗ ಶೋಧನೆಯ ಸಮಯವೆಂದು ತೋರುತ್ತು. ಹೊಸ ವ್ಯಾಪಾರವೇ ಆಗಲಿಲ್ಲವೇದರೆ ಹಳೆಯಾ ಬಾಕೇ ಸಹ ಕೊಡಬೇಕಾದವರೂ ಕೂಡ ಒಬ್ಬರಾದರೂ ತಂದು ಕೊಡಲಿಲ್ಲ. ನಿನ್ನ ಸ್ವಾಲು ಫ್ರೆಚಿಗೂ, ಮನೆಯು ಬಾಡಿಗಿಗೂ ಕಾಣುವಷ್ಟುದರೂ ದುಡ್ಡ ಶೇಖರವಾದರೆ ಉಚಿತ. ದಿನದಿನಕ್ಕೆ ಜೀವನ ನಡೆಯಿಸುವುದೇ ಕಷ್ಟವಾಗಿದೆಯಲ್ಲಾ! ನಮ್ಮ ಜನ್ಮವೇ ಸುಖವನ್ನು ಕಂಡರಿಯದ ಜನ್ಮ ” ಎಂದಂದು ಕಣ್ಣೀರಿಟ್ಟಿಳು ಆ ಹುಡುಗಿಯ ತಾಯಿ.

ತಾಯಿಯ ದುಃಖವನ್ನು ಕಂಡು ಮಗಳ ಕಣ್ಣಗಳಲ್ಲಾಗಳಿಲ್ಲ ಕಣ್ಣೀರು ಹೊಮ್ಮಿತು. “ ಅಮಾತ್ರ, ನಾನು ಓದನ್ನು ನಿಲ್ಲಿಸಿ, ನಿನಗೆ ಹೊಲಿಗಳು ಕೆಲಸದಲ್ಲಿ ನೇರವಾಗುತ್ತೇನೆ. ಸೀನು ಹಗಲಿರುಳಿನ್ನದೆ ದುಡಿದು ಸ್ವಾಲು ಫ್ರೆಚು ಕೊಡಬೇಕು, ನಾನು ನಿಶ್ಚಯಿತಾಗಿ ಓದಬೇಕು ಎದರೇನು? ” ಎಂದಳು.

ತಾಯಿಯು “ನನ್ನ ಒಂಗಾರ, ಸೀನು ಹಾಗೆಂ್ಬ ಮಾಡಬಾರದು. ನಿನು ಓದಿ ವ್ಯಾಪಕವಾಡಿ ಒಳ್ಳೆಯ ಹೆಸರುಗಳಿಸಿದರೆ, ನನಗೆ ಅದಕ್ಕೆಂತ ಸಂತೋಷ ತರಬಲ್ಲ ವಿಷಯ ಯಾವುದುಂಟು? ದೇವರು ಯಾವಾಗಲೂ ನಮ್ಮನ್ನಾಗೈ ಬಿಡಲಾರ. ಇಂದಿಲ್ಲದಿದ್ದರೆ ನಾಳೆ ಕರುಣೆಸುವನು. ದೇವರ ಮೇಲೆ

ಭಾರತಕೂ ನೀನು ನಿನ್ನ ಕೆಲಸನ್ನೋಡು. ನಾನು ಹೋಗಿ ಸ್ವಾಸ್ಥ್ಯವಾದಿ ಅಡಿಗಿಗೆ ಪ್ರಾರಂಭಿಸುತ್ತೇನೇ ಯಾರಾದರೂ ಬಂದರೆ ಕೊಂಚ ನಿಜಾರಿಸಿಕೊತ್ತಾಯೇ” ಎಂದೆಂದು ಹೊಲಿಗೆಯನ್ನು ಅಷ್ಟಕ್ಕೆ ಸಿಲ್ಲಿಸಿ, ಅಂಗಳದ ಕಡೆ ಹೊರಟು ಹೋದಳು.

ಆಕೆಯೇ ಸೀತೆ; ಆ ಹುಡುಗಿ ಸೀತೆಯ ಮುದ್ದುಗುವರಿ ಲಪ್ತಿ ತನ್ನ ಆವಶ್ಯಕತ್ವದಲ್ಲಿ ಅತ್ಯೇತ ಖವಕಾರ ಮಾಡಿದ ಲಪ್ತಮ್ಮನ ಹೆಸರನ್ನೇ ತನ್ನ ಪುತ್ರಿಗೆ ನಾಮಕರಣ ಮಾಡಿದ್ದ ಖು ಸೀತಮ್ಮ; ಆಕೆ ಲಪ್ತಮ್ಮನ ಕೊರಿಕೆಯು ತೇಯೇ ಆ ಸಂಸಾರದ ಜೊತೆಗೆ ಶೇಲಂ ಬಂದು ಸೇರಿದಳು. ಪ್ರೇಯಲ್ಲಿ ಕೊಂಚ ತ್ರಾಣ ಬಂದರೆಯೇ ಡಾಕ್ಟರ ಮನ್ಯೇಯ ಸಮಿಪದಲ್ಲಿಯೇ ಎರಡು ಕೊತ್ತಡಿಗಳನ್ನು ಬಾಡಿಗಿಗೆ ಏರ್ವಡಿಸಿಕೊಂಡು ತನ್ನ ತಾತಂದಿದು ಇಟ್ಟುಹೋಗಿದ್ದ ಆಲ್ಪಸ್ವಾಸ್ತಿನಲ್ಲಿ ಹೇಗೆಂಬ ಜೀವಿಸುತ್ತಿದ್ದಳು. ಆ ಆಲ್ಪ ಆಸ್ತಿಯೂ, ಕ್ರಮೇಣ ಕರಗುತ್ತ ಬರಳು ತನಗೆ ತಿಳಿದ ಹೊಲಿಗೆ, ಮತ್ತು ಕಸೂತಿ ಕೆಲಸದಲ್ಲಿದ್ದ ಹೆಚ್ಚಿನ ಪರಿಜಯದಿಂದ ಸೇರಿಹೋರೆಯ ಹೆಣ್ಣ ಮಕ್ಕಳಿಗೆ ರವಿಕೆ, ಲಂಗ. ಅಂಗಿ ಮುಂತಾದುವನ್ನು ಹೊಲಿದು ಕೊಟ್ಟು ಆ ಸಂಖಾದನೀಯಲ್ಲಿ ಬಾಕ್ಕಿಯನ್ನು ನಡೆಯುವುವ ಉಪಾಯ ಹುಡುಕಿದಳು. ದಿನ ಕಳಿದಂತೆ ಗಿರಾಕಿಗಳೂ ಸುನೂರಾಗಿ ಹೆಚ್ಚು ಹೆಚ್ಚುಗ್ಗಿ ಬರಲು ಶೈಲಿಡಿದರು. ಕೆಲ ಹೆಂಗಸರು ಆಕೆಗೆ ಕಸೂತಿ ಕೆಲಸದಲ್ಲಿರುವ ಜಾಣ್ಣ ಯನ್ನು ಕಂಡು ಬೆರಗಾಗಿ ಅವಳ ಹತ್ತಿರಬಂದು ಕಸೂತಿ ವಿದ್ಯೇಯನ್ನು ಕಲಿಯಲು ಪ್ರಾರಂಭಿಸಿದರು. ಇದರಿಂದ ಸೀತೆಯಮನೆ ಹೊಲಿಗೆಯ ಕೂಲಿಯಾಗಿ ಪೂರ್ವಪಟ್ಟಿತು. ಕೈಯಲ್ಲಿ ಕೊಂಚ ಹಣ ಸೇರಿದ ಮೇಲೆ ಅವಳು ಒಂದು ದೊಡ್ಡ ಹೊಲಿಗೆಯಂತ್ರ (Leg Machine) ಕೊಂಡಳು. ಅದರ ಮುಂದಿನ ವರ್ಷ ತನ್ನ ವಾಸವನ್ನು ಕೊಂಚ ದೊಡ್ಡ ದಾದ ಮನಗೆ ಬದಲಾಯಿಸಿಕೊಂಡಳು. ಶೇಲಂ ನಗರ ಸೀತೆಗೆ ಕೊಂಚ ಪಳಗುವುದ ರೋಳಗಾಗಿ ಡಾಕ್ಟರ್ ರಂಗನಾಥನ್ ರವರಿಗೆ ಕೊಯಮತ್ತೂರಿಗೆ ವರ್ಗ ವಾಯಿತು. ಸೀತೆಗಂತೂ ತನ್ನ ಆತ್ಮಸ್ವೇಹಿತರುಗಳ ಆಗಲಿಕೆಯಿಂದ ಅತೀತ ವೇದನೆ ಏರ್ವಟ್ಟಿತು. ಈ ಆಗಲಿಕೆಯಾದನಂತರ ಅವಳಿಗೂ ಡಾಕ್ಟರ್ ಕುಟುಂಬದ ಹೆಂಗಸರಿಗೂ ಪದೇ ಪದೇ ಪತ್ರವುವಾರ ನಡೆಯುತ್ತಿತ್ತು.

మగు లప్పెత్త దినదినక్కె రుక్కలప్పద చెంద్రునంతే జీన్నొగి బెళ్లి యుత్తిద్దుళు ఆవళిగే ఈగ హదిస్తేదనేయ వఫ. “తాయియంతే మగళు, నొలినుంతే సిరే” ఎంబ గాచెయంతే సీతేయ మగళు ఒకఱ జురుకాగియూ, జాణియాగియూ ఇదులు. ఆవళిగే ఎస్. ఎల్. సి. తరగతియల్లి ఓచుత్తిద్దుళు. తనగే బేరే యావ విషయచల్లు దేవరు అడ్డష్ట కరుణసదిద్దరూ అపూవ సద్గుళ సంపన్నేయాద కన్యారక్కెవన్న కరుణేసిమావచక్కగి సీతే పదే పదే దేవరన్న నేనేమ వందిసుత్తిద్దులు.

సీతేయు స్తోనక్కె హోద వదు సిమిషగోళగాగి ఆవర మనేయ ముండె ఒందు జోడు కుదురెయ గాజి (Coach) ఒందు సెంతితు. అదరల్లి కుళిత్తిద్ద మధ్య వయస్సులాద నారియు మనేయ ముంభాగదల్లి తొగుఖాశిద్ద బోఽడిస ఆక్షరగణస్తు ఓది నోడిదళు. ఒళిక గాడియంద ఇళిదు ఒందు దానేయిళగి ప్రవేశిసిదళు. నడుమనేయల్లి కుళిత్తిద్ద లష్టుయస్తు కొరితు ఆకే, “ఆమాత్త మగు. సీతాలక్ష్మినుస మనే ఇదే ఆఖిషే ? ” ఎందు విచారిసిదళు.

లక్ష్మి, “ హోదు, మామి ” ఎందు సభ్యువాగి నుడిదళు.

“ ఆవరు మనేయల్లి ఇద్దారేయే ? ”

“ కౌదు, మనేయల్లిద్దారే. స్తోనక్కె హోగిద్దారే. బరువ హోత్తుయితు. కుళతాకోళ్లు, మామి ” ఎందు ఖపచరసి ఆవళ సమీపదల్లోందు కుచీయన్న తందు హాశిదళు.

ఒంద హెంగను కుచీయల్లి కుళితుకోళ్లది, ఆల్లిద్ద బీరు గళల్లి ఇంవ బట్టిగళ కసూతి కేలకగళన్న, ఆపుగళ అందజుంద వన్నొ కుతూహలదింద సోఽడుత్తిద్దులు. “ ఆమాత్త, మగు ఇష్టున్నా నిమ్మ తాయియే హోలిదరిను ? ఏనాళ్లయి ? ఎప్పు నాచూకాగివ ! ఎసోందు ఆచ్చుకట్టుగి, వణప్పేవిద్యగళన్న అందవాగి హోందిసి, ఒకఱ సూక్ష్మవాగి హోలిదిద్దారే ! యంత్రదల్ల

మాడిద 'ఎంబ్రయ్యరి' యో ఎంబంతిదే. ఓహోమో ఈ కుసురిన (సిట్టెంగ్) కేలస బలు జోకాగిదే, నాను ఈ వోదలు ఇంతక నాజూకాద 'కొర్కోణ' కేలస కండిరలే ఇల్ల. నినగూ, ఈ నాజూకు కేలసగళీల్ల బరుత్తువే? " ఎందు ప్రియవాగి కేరళిదళు.

" నీవీగ క్షేయల్లి హజిదిరువ జాకెట్టీగే నానే ఎంబ్రయ్యరి వూడిరువుదు. ఆదరే ఆమృనమ్మ హోలియలు నన్నెందాగదు. నాను సూళిగే హోగబేకాగిదే. సంగిత అభ్యాస బేరేమాడ బేకాగిదే. ఏనోఇ కోంచె విరామ దోరశిధాగ హోలియు త్తేనే. ఆష్టే "

" ఆమృనాళ్ల! నన్నె హోలిగేయ క్షేవాడ నిన్నె తాయియ వరస్సూ సోలిసువంతిదే! ఇమ్మోందు చిక్కుందినల్లే నీను బకళ జాణేయాగిరువేయల్లా! ఈ జాకెట్టీన్నె నమ్మ విజయిలుగే కోండు కోండు దోగువేను. " ఎందన్నెత్తిరువాగ సితమ్మ తల్లిగే బండళు.

సితమ్మ బందిరువ హంగసన్ను వందిసి, " నమస్కార కుళితు కోళ్ల. ఇదేను? ఈ బడవళ మనసే భాగ్యదేవతెయంతే బందిరు పరి? " ఎందు మయాదేయాగి నుడిదళు.

" కేలవు బట్టిగళన్ను హోలిస బేకేందు బందేనష్టే. నీవు రపిచే, సిరే వోదలాదువుగలుగే కడిమే ఒఱజినల్లే బకళ తండ వాగి కసూతి కేలస మాడికోడుతీరేందు ననగే తిళిదు బంతు. ఆదుదరింద. నిమ్మ ఆడ్రెస్ విజారిసి తిళిదుకోండు, నిమ్మ మనసున్న కుడుకికోండు బండే. నిజవాగియూ నిమ్మ కసూతి కేలస గళు బకళ శుందరవాగివే. కళీద దసరా మహోత్సవ కాలదల్లి మ్మె సూరిన అఖిల భారత వస్తు వ్రదశసనదల్లి నిమ్మ కసూతి కేలసద చాకచక్కెతేగే చిన్నద పదక బహుమానవాగి దోరశితంతే? " ఎందు ఆదరంద ఉపచారోక్తి గళన్ను నుడిదళు.

సీతమ్మ స్వల్ప సంకోచదింద. “ హాచు, ఆదశ్శగి తావు నన్నన్న ప్రమాదవాగి హొగళలు, నాను ఆక్రమింపడిభ్ల. ” ఎందు నభ్యవాగి ప్రత్యుత్తరవిత్తులు.

“ కాగల్ల. తమ్మ కేలసద క్షేవాడవను, హొగళలు ననగే సాకష్టు జాణతన ఇల్లపేదు హేళదరీ ఇష్టునేను. ఈ సలపూ ఏనాదరూ హొస నమూనేయ కేలసగళన్న ప్యైసారిగే కళుహిమువ లుద్దీళిచేయేను ? ” ఎందు కేళ. త్త ఆ బీరురల్లిద్ద సామాను గళన్న నోడతోడిగిదళు.

సీతమ్మ, “ అల్లింద కళుహిసికొడబేకేందు కాగదవంతూ బందిదే. ఐవత్తు, ఆరువత్తు ఒట్టేగళస్తు కళుమోఇలావెందిద్దేనే. మదరాసిన స్వదేశీ ఎగ్గి బిషనినల్లాల్ల, ఒంగళాలిన స్వదేశీ ఎగ్గి ఉషనినల్లాల్ల ఈ వషా ఎరదు చిన్నువ పదకగళు బంచినే. ఎల్లపూ తమ్ముతక పురియార ఆతీవాద. జాకేట్టిన ఆభతేయన్నాయావుడక్కే యాన నమూనేయ ఎంబ్రాయ్సరీ మాడబేకేంబుదన్నూ ఇల్లిరువ కేలసగళల్లి ఆరిసి, శోరిసిదరీ, ఆదమ్మ బేగనే హొలిదు కొడుత్తేనే ” ఎందళు.

“ నాను ఆరిసువుదక్కింత సీవే కేలపు సుందరవాద కసూతి గళన్న తెగిను తోరిసి ” ఎందళు ఆ శ్రీమంత నారి సరస్వతమ్మ.

సీతమ్మ, “ ఇగోరే, ఇదు సాధారణ కసూతి (Plain Embroidery) ఇదు కంసారన కేలస (Shadow work) ఇదు ఆడ్డ హొలిగే కేలస (Cross-stitch)..... ఎందు వివరి సుత్తాత తరతరద మనోహరవాద కసూతి కేలసద నమూనేగళన్న తెగిదు, మేజిన తుంబ జరడిచిట్టలు. సరస్వతమ్మన్నిగే ఎల్లపూ బేకేనిసితు. యావుదన్నూ ఆరిసువుదెందు ఒగెపరియదే సుమ్మనే నింతళు. ఒక ఎల్లవన్నూ ఘత్తిప్పత్తు సల తిరువి తిరువి నోడిదళు. కోనేగే “ సీవే యావుదాదరూ హొలిదుకొట్టరే సాకు. సన్నింద ఆరిసలు సాధ్యవిల్ల. ననగే ఎల్లపూ జెన్నాగియే

ಇವೆ. ನಿಮಗೆ ಒಹಳ ಶ್ರಮ ಕೊಟ್ಟಿ. ನಿಮ್ಮ ಮಗಳು ಬಹಳ ಜಾಡಿ. ಇವಳನ್ನು ಕಂಡರೆ ನಮ್ಮ ವಿಜಯ ಬಿಡಳು. ಸಂಚೆಗಾಡಿ ಕಳುಹಿಸುತ್ತೀನೆ. ಹುಡುಗಿಯನ್ನು ಕರೆದುಕೊಂಡು ನಮ್ಮ ಮನೆಗೆ ಬರಬೇಕು” ಎಂದು ಬಹಳ ನರ್ಯವಾಗಿ ಆಪ್ಪಾನಿಸಿದಳು.

ಸೀತೆಗಂತೂ ಅನಂದಪೂ ಆಕ್ಷಯರೂ ಒಟ್ಟಿಗೆ ಉಕ್ಕಿ ಬಂದುವು. “ನಮ್ಮನ್ನು ಇಷ್ಟು ಆಕ್ಷರಿಯಾಗಿ ಕರೆಯುವರು ಯಾರಿರುವರು? ಹುಡುಗಿಯನ್ನು ಕಳುಹಿಕೊಡಲು ಆಕ್ಷೇವಣೆಯಿಲ್ಲ. ಆದರೆ ಸಂಚಯ ಹೊತ್ತಿನಲ್ಲಿ ನಾನು ಅಂಗಡಿಯನ್ನು ಬಿಟ್ಟಿಬರಲು ಸಾಧ್ಯವಿಲ್ಲ. ತಾವು ಅನ್ನಧಾ ಭಾವಿಸಬಾರದು. ತಮ್ಮ ಅಡ್ಡೆಸನ್ನು ನಾನು ತಿಳಿಯಬಹುದೇ? ಸರಸ್ವತಮ್ಮ? ”

“ತಮ್ಮ ಸಾಕರ್ಯವಿದ್ದಂತಿ ಆಗಲಿ. ನಮ್ಮ ಅಡ್ಡೆ ಸ್ಥಾಪಿತ ಎಸ್. ಮಹಾದೇವನ್, ಬಾರ್-ಆರ್-ಲಾ ಶಿವಸ್ವಾಮಿಪುರಂ. ನಿಮ್ಮ ಹುಡುಗಿಗೆ ತಿಂಗಳಿಗೆ ಹದಿನ್ನೆಡು ರಜವಾಯಿಗಳು ಕೊಡಲು ತಯಾರಿದ್ದೇನೆ. ಪ್ರತಿನಿತ್ಯ ಸಂಚೆ ಗಾಡಿ ಕಳುಹಿಸುತ್ತೀನೆ. ನಮ್ಮ ಮನೆಗೆ ಬಂದು ನಮ್ಮ ಹುಡುಗಿಯಾಡನೆ ಆಟಿವಾಡಿಕೊಂಡಿದ್ದು ಆವಳಿಗೆ ಕೊಂಡ ಕಣಾತಿ ಹೇಳಿ ಕೊಟ್ಟಿ ಹೇಳಿಗಲು ಸಾಧ್ಯವೇ? ”

ಸೀತಮ್ಮನು ಸಂತೋಷವೈಕ್ತ ಗೊಳಿಸುತ್ತ “ಹಾಗೇ ಮಾಡಲಿ, ಪಸೀಗ? ನಿಮ್ಮ ದಯೆಯಾಂದು ಇದ್ದರೆ ಸಾಕು. ಎಂದಂದು, ಲಷ್ಟೇ! ಸೀನು ಏನನ್ನು ಪಿ? ” ಎಂದು ತನ್ನ ಮಗಳನ್ನು ಕೇಳಿದಳು.

ಲಷ್ಟೇ ಸುಮುಖವಾಗಿ, ಆಗಬಹುದೆಂದು ತಲೆಯಾಡಿಸಿದಳು.

“ನನ್ನ ದೊಂದು ಕೊರಿಕೆ. ಹುಡುಗಿಯನ್ನು ಕತ್ತಲೆಗೆ ಮುಂಚಿತವಾಗಿ ಮನೆಗೆ ಕಳುಹಿಕೊಟ್ಟಿರೆ, ನಾನು ನಿರ್ವಿಚಾರವಾಗಿ ಇರಬಲ್ಲೆ ” ಎಂದು ಸೀತಮ್ಮ ಕೇಳಿಕೊಂಡಳು.

“ಆರು-ಆರೂವರೆ ಫಂಟಿಯೋಳಗಾಗಿ ಕಳುಹಿಸುತ್ತೀನೆ. ಸಾಕೇ? ” ಎಂದು ಸರಸ್ವತಮ್ಮ.

ಸೀತಮ್ಮನೂ, ಲಷ್ಟೇಯೂ ಆಗಲೆಂದು ಒಪ್ಪಲು ಸರಸ್ವತಮ್ಮನು ಅವರ ಹತ್ತಿರ ಅಪ್ಪಣಿ ಪಡೆದು ಹುಡುಗಿಯ ಬೆನ್ನುತಟ್ಟಿ, ಗಲ್ಲಿಸವರಿ, ತನ್ನ

ಗಾಡಿಯಲ್ಲಿ ಕುಳತು ಹೊರಟು ಹೋದಳು.

* * * *

ಇತ್ತೆ ತಾಯಿ ಮಗಳಿಂಬ್ಬಿರೂ ತಮ್ಮ ಕನ್ಷ ಕಾಲದಲ್ಲಿ ಒತ್ತಾನೆ ಮಾಡುವುದಕ್ಕೆಂದೇ ದೇವರು ಈ ಶ್ರೀಮಂತರಮನೆಯನ್ನು ಕಳುಹಿಸಿರುವ ರೆಂದು ಅಂದು ಕೊಂಡು ಹಿಗ್ಗಿದರು. ಮಿತಿಮಿರಿದ ಸಂತೋಷದಿಂದ ಆವರ ಬಾಯಲ್ಲಿ ಮಾತೇ ಹೊರಡದಂತಾಯಿತು. ವರೌನವಾಗಿ ಒಬ್ಬ ರನೆಷ್ಬಿಂಬ್ಬಿರು ನೋಡುತ್ತೆ ಸ್ವಲ್ಪಕೊತ್ತು ಸುಮೃದ್ಧಿ ನೀಂತಿದ್ದರು. ಅಂದು ಭಾನುವಾರ. ಲಪ್ಪುತ್ತ ಮತ್ತೆ ಚಾಪೆಯ ಮೇಲೆ ಕುಳತು ಸಾವಕಾಶವಾಗಿ ಹೊಲಿಯಲು ಪ್ರಾರಂಭಿಸಿದಳು. ಆವಳ ವಿಶಾಲವಾದ ಕಣ್ಣಗಳೂ, ಕ್ಯಾಗಳೂ ಹೊಲಿಗೆಯ ಕೆಲಸದಲ್ಲಿ ಉಯವಾಗಿದ್ದವೇ ಹೊರತು, ಆವಳ ಮನಸ್ಸು ಹಲವು ಯೋಚನೆಗಳಿಂದ ಕಲಿಕಿ ಹೋಗಿದ್ದಿತು. ಆ ಮುಗ್ಗಿ ಹುದುಗಿಯ ನಿಮುಕ್ತವಾದ ವಾಸನ್ನು ತಾನಿನ್ನ ತನ್ನ ಮಾತೆಗೆ ಸಂಪಾದಿಸಿ ತರುವೆನೇಂಬ ಆನಂದದಿಂದಲೂ ಹೆಮ್ಮೆಯಿಂದಲೂ ಉದ್ದಾದ ಹೊಂದಿತ್ತು. ಆ ಹೊತ್ತು, ಆ ಬಾಲೆ ಒಹಳ ಸಡಗರದಿಂದ ಕೆಲಸಗಳನ್ನು ಮಾಡ ತೊಡಗಿದಳು. “ಆ ದೊಡ್ಡ ಮನುಷ್ಯರ ಮನೆಗೆ ಯಾವ ಸೀರೆಯನ್ನು ಉಟ್ಟಿಕೊಂಡು ಹೊಗಲಿ? ನನ್ನ ನೂತನ ಗೆಳತಿಯೊಡನೆ ಹೊಟ್ಟಿ ಮೊದಲು ಏನೆಂದು ಮಾತು ಪ್ರಾರಂಭಿಸುವುದು?.....ಉವರು ಒಹಳ ದೊಡ್ಡ ಮನುಷ್ಯರೆಂದು ಕಾಣುತ್ತದೆಯಲ್ಲಾ!.....ಆವರ ಜೊತೆಯಲ್ಲಿ ಹೇಗೆ ವರ್ತಿಸಬೇಕು? ”.....ಎಂಬಂತಹ ಪರಿವರಿಯಾದ ಚಿಂತೆಗಳು ಆವಳ ಹೂಮನಸ್ಸಿನಲ್ಲಿ ಒಂದರ ಹಿಂಬೊಂದು ವಾಂಡಿಕೊಂಡು ಮಾಯವಾದುವು. ತನ್ನ ಕ್ಯಾಯಲ್ಲಿದ್ದ ಹೊಲಿಗೆಯ ಕೆಲಸವನ್ನು ಅಷ್ಟಕ್ಕೇ ಸಿಲ್ಲಿಸಿ, ಅಲ್ಲಿಂದ ಎದ್ದುಹೊಗಿ ತನ್ನ ಪಟ್ಟಿಗೆಯನ್ನು ತೆರೆದು ಒಂದೊಂದು ಸೀರೆಯನ್ನಾಗಿ ತೆಗೆದು ನೋಡಿದಳು. ಆವಳ ಹತ್ತಿರ ಇದ್ದದ್ದು ಒಂದೇ ಒಂದು ಕೆಂಪು ರೆಷ್ಟೆಯು ಸೀರೆ. ಆ ಸೀಲ್ಕ್ ಸೀರೆಯನ್ನು ಟ್ರಿಪ್ಪು, ಅದಕ್ಕೆ ಒಪ್ಪುವಾದ ನಂಬಿಂಬಿನ ಕುಪ್ಪುಸವನ್ನು (Blouse) ತೊಟ್ಟಿಕೊಳ್ಳುವುದೆಂದು ಕೊನೆಗೆ ತೀರ್ಮಾನಿಸಿದಳು.

ಹಗಲು ಉಟ್ಟಿವಾದೊಡನೆ ಅಮೃತಿಗೆ ಒತ್ತಾನೆಯಾಗಿ ಜೆಲ್ಲರೆ ಕೆಲಸ

ಗಳನ್ನು ಮಾಡಿ ಮುಗಿಸಿದ ಬಳಿಕ, ಸ್ಕೂಲಿನ ಪಾಠಗಳನ್ನು ಶ್ರದ್ಧೆಯಿಂದ ಮಾಡಿದಳು. ಆ ಹೊತ್ತು ಆ ಬಾಲೀಮು ಮುಖಾರವಿಂದವು ಎಂದಿಲ್ಲದ ಸೊಬಗಿಸಿಂದ ಬೆಳಗತು ಓದು ಮುಗಿದ ಬಳಿಕ. ಮನೆಯ ಹಿತ್ತಲಲ್ಲಿ ತಾನು ಪೈರುಮಾಡಿದ ಕೈದೋಟಿಂದ ಕನಕಾಂಬರ ಪುಷ್ಪಗಳನ್ನು ಬಿಡಿಸಿ ತಂದು ಅಂದವಾಗಿ ಏರಡು ಚೆಂಡುಗಳು ಕಟ್ಟಿದಳು.

ಫಂಟೆ ಮೂರು ಹೊಡೆಯುವುದರೊಳಗಾಗಿ ಒಲೆ ಹೊತ್ತಿಸಿ ಟೇ, ತಯಾರಿಸಿ ತಾಯಹತ್ತಿರ ತಂದಿದಲು ಸೀತಮೃನು “ಇದೇನೇ ಲಪ್ಪೆ! ಇಷ್ಟರೊಳಗಾಗಿ ಟೇ, ತಂದೇ? ಫಂಟೆ ಇನ್ನೂ ಏರಡೂ ಮುಕ್ಕಾಲು! ” ಎಂದು ಆಶ್ಚರ್ಯದಿಂದ ಕೇಳಿದಳು.

ಲಪ್ಪೆ ನಾಜುತ್ತೆ, “ಮಾಮೀ ಗಾಡಿ ಕಳ್ಳಣಿಸುವುದರೊಳಗಾಗಿ ಕೆಲಸವನ್ನೆಲ್ಲ ಮುಗಿಸಿಕೊಂಡು ಡೆಸ್ ಒದಲಾಯಿಸಿಕೊಂಡು ‘ರೆಡಿಯಾಗಿರೊಣವೆಂದು ಬೇಗ ಟೀ ಕಾಕಿದೆ’ ಎಂದಂದು ಅಲ್ಲಿಂದ ಸರಿದಳು. ಸೀತಮೃನ ಮುಖದಲ್ಲಿ ಮೇಲುನಗೆ ಮೂಡಿತು. “ಎಷ್ಟು, ಮಗು. ಈವರೆಗೂ ಗೂಡಲ್ಲಿ ಸೆರೀಪಾಕಿದ ಗಣೆಯಂತೆ ಮನೆಬಿಟ್ಟರೆ ಸ್ಕೂಲು, ಸ್ಕೂಲು ಬಿಟ್ಟರೆ ಮನೆಯೆಂದು ಇದ್ದಳು. ಈ ದಿನ ಇವಳ ಉತ್ತಾಹ ಹೇಳತೀರದು. ಇನ್ನೂ ದರ್ಶಾ ದೇವರು ನಮ್ಮ ಮೇಲೆ ಕಟ್ಟಾಕ್ಕ ಬೀರಲಿ” ಎಂದು ದೇವರನ್ನು ಪ್ರಾರ್ಥಿಸುತ್ತ ಏನನ್ನೂ ಹೊಲಿಯುತ್ತಿದ್ದಳು.

ಲಪ್ಪೆ, ಕಾಫೀ ಒಲೆಯಲ್ಲೇ ಬೆಳೆಗೆ ಎಸರಿಟ್ಟು, ವಾತ್ತಿಗಳನ್ನೇ ಲಾಲ್ ಶುಭ್ರವಾಗಿ ತೊಳೆದು ತಂದು ಗೂಡಲ್ಲಿ ಬೊರಲು ಹಾಕಿ, ಡೆಸ್ ಮಾಡಿ ಕೊಂಡಳು. ಆ ವೇಳೆಗೆ ಗಾಡಿಯೂ ಬಂತು. ಆ ಮಧುಗಿ ಆದರ ವೊದಲು ಕೊಚ್ (Coach) ಗಾಡಿಯನ್ನು ಹತ್ತಿದವಳೇ ಅಲ್ಲ. ಗಾಡಿಯಲ್ಲಿ ಹತ್ತಿ ಕುಳಿತಾಕ್ಕಣ ಆನಂದದಿಂದ, ಮೈ ‘ರುಂಂ’ ಎಂದಿತವಳಿಗೆ.

ಸೀತಮೃಂ ಬಿದಿಯ ಬಾಗಿಲಲ್ಲಿ ಒಂದು ಸೌತಳು. “ಲಪ್ಪೆ, ಬೇಗ ಬಂದುಬಿಡು” ಎಂದು ಆದರದಿಂದ ನುಡಿಯಲು ಲಪ್ಪೆಯೂ ಸಹ ಆಗಲೆಂದು ತಲೆದೂಗಿದಳು. ಗಾಡಿ ಹೊರಟಿತು.

ಹಾಗಲು ಹನ್ನೆ ರದು ಫುಂಟಿಯ ಸಮಯೇ. ಸರಸ ಮಹಾಲಿನ ನಡುಮನೆಯಲ್ಲಿ (Hall) ಸರಸ್ವತಮೃನು ಜಾಪೆಯೊಂದರಲ್ಲಿ ಕುಳಿತು ತಾಂಬಾಲ ಸವಿಯುತ್ತೆ ‘ಸ್ವದೇಶ ಮಿಶ್ರನ್’ ದಿನಪತ್ರಿಕೆಯನ್ನು ತಿರಪ್ಪ ತ್ತಿದ್ದಳು. ಅಗ, ಪಕ್ಕದ ಕೊರಡಿಯಲ್ಲಿದ್ದ ಅವಳ ಪುತ್ರ ವಿಜಯ “ಅಮಾತ್ರ, ಚೇಳಗೆ ನನಗೆ ಏನೋ ಕೊಂಡುತಂದಿರುವೆನೆಂದೆಲ್ಲಾ? ಎಲ್ಲಿ?” ಎಂದು ಕೇಳಿದ್ದಳು.

ಸರಸ್ವತಮೃನು ಎದ್ದು ಬಂದು ಮೇಜಿನ ಡಾರುಯರೊಂದನ್ನು ಎಳೆದು ಅದರಲ್ಲಿದ್ದ ಕಾಗದದ ಸುರುಳಿಯನ್ನು ತಂದು ವಿಜಯಾ ಕೈಗಿತ್ತೆಳು. ನ್ಯಾಮೋನಿಯಾ ಜ್ಯಾರದಿಂದ ಒಂದು ತಿಂಗಳಿಂದ ಸೀಡಿಸಲ್ಪಟ್ಟ ಇದೆ ತಾನೇ ಜ್ಯಾರ ಇಳಿದು ಚೇತರಿಸಿಕೊಳ್ಳುತ್ತಿದ್ದ ವಿಜಯ ಬಲಹೀನವಾದ ಕೈಗಳಿಂದ ವುಡಿಕೆಯನ್ನು ಬಿಚ್ಚಿ ನೋಡಿದ್ದಳು ಅದರಲ್ಲಿ ಅತ್ಯಂತ ಆಕರ್ಷಣೀಯವಾಗಿ ‘ಎಂಬ್ರಾಯ್ಡರ್’ ಮಾಡಿದ್ದ ಎರಡು ರೇಶೀಮೆ ಬೋಸುಗಳು (Silk Blouses) ಇದ್ದವು. ಅವಳಿಗಂತಾ ಅವನ್ನು ಕಂಡು ಬಹಳ ಇಷ್ಟವಾಯಿತು. “ಅಮಾತ್ರ ಇಷ್ಟೋಂದು ಚೆನ್ನಾದ ಬೋಸುಗಳು ಸಿನಗೆಲ್ಲಿ ಸಿಕ್ಕಿದವು” ಎಂದು ಉತ್ಸಾಹಾಗಿ ಕೇಳಿದ್ದಳು.

ಸರಸ್ವತಮೃನು “ನಿನ್ನ ಸಮವಯಸ್ಸಿನ ಹುಡುಗಿಯೊಬ್ಬಳು ಹೊಲಿದಿದ್ದಾಗೇ, ಆ ಹುಡುಗಿ ಅದೆಷ್ಟು ಜಾಹೆಗೊತ್ತಿ?”

ವಿಜಯ “ಅಮಾತ್ರ ನಾನು ಆ ಹುಡುಗಿಯನ್ನು ನೋಡಬೇಕಲ್ಲಾ! ನಮ್ಮ ಮನಿಗೆ ಕರಿಸಲು ಸಾಧ್ಯವೇ?”

ಸರಸ್ವತಿ “ಆ ಹೊತ್ತು ಸಂಜೆ ಅವಳನ್ನು ಬರಹೇಣಿದ್ದೇನೇ. ಪಾಪ! ಅವಳೂ, ಅವಳ ತಾಯಿಯೂ ಮಾತ್ರವೇ ಒಟ್ಟಿಯಾಗಿ ಜೀವಿಸುತ್ತಿದ್ದಾರೆ ಎಂದು ಕೇಳಿದೆ. ಇಬ್ಬರೂ ಬಹಳ ಒಳ್ಳೆಯವರು. ಹುಡುಗಿಯ ಹೆಸರು ಲಕ್ಷ್ಮಿ ಇಬ್ಬರೂ ಬಹಳ ಜಾಣಾರು. ಅದೆಷ್ಟು ಮರ್ಯಾದೆ, ಅದೆಷ್ಟು ವಿನಯ! ಅದೆಷ್ಟು ಸಾಜನ್ಯ! ಅವರಿಬ್ಬರ ಕಸೂತಿ ಕೆಲಸದ ಕೈವಾಡವನ್ನು ಕಂಡು ಬೆಕ್ಕುಸಬೆರಗಾಡೆ. ಬಹಳ ಅಜ್ಞುಕಟ್ಟಾದ ಕೆಲಸ. ಅವರುಗಳ ಕಸೂತಿ ಕೆಲಸವನ್ನು ಮೆಚ್ಚಿ ಇತ್ತು ಅನೇಕ ಚೆನ್ನಾದ ವದಕಗಳೂ,

ಸರ್ವಫೀಕೆಯೇಟುಗಳೂ ಅವರಲ್ಲಿವೆ. ಈ ಹೊತ್ತಿನ್ನಿಂದ ಆ ಹುಡುಗಿಂತನ್ನು ಪ್ರತಿನಿಶ್ಯ ಸಂಚೆ ಸಿನೆಜ್ಜಿಡನೆ ಮಾತನಾಡಿಕೊಂಡಿರಲು ಬರ ಹೇಳಿದ್ದೀನೆ. ಹಾಗೆಯೇ ಸಿನಗೆ ಕೋಂಚ ಎಂಬುರಿಂದಿರೀ, ಸೆಟ್ಟಿಂಗ್ ಎಂಬ ಕಲಿಸಬೇಕೆಂದು ಹೇಳಿಬಂದಿದ್ದೀನೆ.”

ಸರಸ್ವತಮೃನು ಈ ರೀತಿಯಾಗಿ ಅವರಂಗಳನ್ನು ರೂರಿತು ಬಹಳ ಹೊತ್ತು ಹೊಗಳುತ್ತಲಿದ್ದಳು, ಬಳಿಕ ವಿಜಯಳು ಕೋಂಚ ವಿಶ್ರಮಿಸಿಕೊಳ್ಳಲ್ಲಿಂದು, ತಣ್ಣೂ ತನ್ನ ಕೊರಡಿಗೆ ಹುಂಗಳು ಹೊರಡಿ ಹೊಡಳು. ಆದರೆ, ಆ ಮಧ್ಯಾದ್ವಾ ವಿಜಯಳಿಗೆ ಸಿದ್ದೀಯೇ ಹತ್ತಲ್ಲಿ. ಸಂಚೆ ಬೇಗ ಸಮೀಕ್ಷಿಸಬಾರದೇ ಎಂದು ಇದಿರು ನೋಡುತ್ತ ಹಾಸಿಗೆಯಲ್ಲಿ ಹೊರಳುತ್ತ ಇದ್ದಳು. ಅವಳ ಮನಸ್ಸೆಲ್ಲಿವೂ ತನಗೆ ದೊರಕಲಿರುವ ಹೊಸ ಗೆಳತಿಯನ್ನು ಕುರಿತು ಯಾಂಚಿಸುತ್ತಿತ್ತು. ಅವಳು ಬಂದರೆ ಏನೇನು ಮಾತನಾಡಬೇಕು, ಎಂತೆಂತಹ ಹೊಲಿಗೆ ಕಲಿಯಬೇಕು ಎಂಬಂತಹ ಯಾಂಚನೆಗಳಲ್ಲಿ ಮಗ್ನಿಕಾರಿದ್ದಳು ವಿಜಯ

ಪ್ರತಿನಿಶ್ಯಮಧ್ಯಾದ್ವಾ ಬಂದೂವರೆ ಘಂಟೆಗೆ ಅವಳ ತಾಯಿಯು ತಂದು ಕೊಡುವ ಕಿತ್ತಳೆಯ ಉಣಿನ ರಸವನ್ನು ರಚಿಯಾಗಿ ಸವಿದು ಒಂದು ಘಂಟೆ ಚಪ್ಪರಿಸುತ್ತ ಕುಡಿಯುವವಳು ಆ ಹೊತ್ತು ಗಬಕ್ ಎಂದು ಒಂದೇ ಗುಟ್ಟಿಕಿನಲ್ಲಿ ಕುಡಿದು ಬಿಟ್ಟಳು. ಡಾಕ್ಟರು ಘಂಟೆ ನಾಲ್ಕು ಘಂಟೆಯ ಮೇಲೆ ಸ್ವಾಪ್ತಿ ಹೊತ್ತು ಕುಚ್ಚಿಯಲ್ಲಿ ಕುಳಿತುಕೊಳ್ಳಬಹುದೆಂದು ಹೇಳಿದ್ದರು. ವಿಜಯ ನಾಲ್ಕುಘಂಟೆ ಹೂಡಿಯುವವರೆಗೂ ಕಾಡಿರುವಳು. ಸರಸ್ವತಮೃನು ಮೆಲ್ಲಿಗೆ ಅವಳನ್ನು ಕರೆತೆಂದು ಕುಚ್ಚಿಯಲ್ಲಿ ಕುಳಿರಿಸುವದು ವಾಡಿಕೆ. ಆದರೆ ಆ ದಿನ ವಿಜಯ ಅದನ್ನು ಮರೆತಳು. ಇದನ್ನೆಲ್ಲ ಕಂಡು ಅವಳ ತಾಯಿಗೆ ಆಕ್ಷಯವೇ ಆಕ್ಷಯ.

ಕೋಂಚೆ ಮೇನ್ ಮುಸಿನಿಸಾಪ್ಪಾಮಿ ಗಾಡಿಯನ್ನು ಲಪ್ಪಿಸು ಮನಿಗೆ ಓಡಿಸಿಕೊಂಡು ಒರುವಾಗ ತೋರೆಟೆ ರಸ್ತೆಯಲ್ಲಿ ಕಂದುರೆಯು ಕಾಲ ಸಪ್ಪಳ ಕೇಳಿಬಂತು. ವಿಜಯಳಿಗೆ ಅನಂದ ಉಕ್ಕಿತು. ಇನ್ನು ಕೆಲವು ದಿನಿಷಗೇಂಡಿಗಾಗಿ ತನ್ನ ಹೊಸ ಗೆಳತಿಯನ್ನು ಕಾಣುವೆನೇಬ ಹಿಗ್ಗು ವಿಜಯಳಿಗೆ ಎಲ್ಲಿ ಇಲ್ಲದ ಹೊಸ ಅನಂದವನ್ನು ತಂದೊಡ್ಡಿತು. ಲಪ್ಪಿಹತ್ತಿಬಂದ

గాడియు సరసవుషాలిన కాంపోందిన రమణీయవాద హందోటి
జొళగే సుగ్గితు. గ్రావల్ రస్తేయ ఇక్కడిగళ్లూ ఒందేసవనే
కత్తురిసి బెళ్లిసిద చచ్చెనేయ కుల్లు పాసిగే. నడునడునే పూర్వ
ప్రశ్నిత గిడగళు దమ్మవాగి కంగోళసిదువు. శైలోటిద కాంపోండో
గోళిడియ ఓరేయాగి సంపిగే, మందారే, సురగి, వారిజాత, మౌన
లాద ప్రశ్నగిడగళూ బెళ్లిసల్పట్టిద్దుపు. అల్లదీ, ఒంగలేయ హిత్తులు
తరశారీ హోటివ్వు, వాణ్లు హంపలగిడమర ఎల్లగళూ ముంభాగ
దింద తిళదా తిథియేడి శైలోరుత్తిరువ అందజిచవనన్నూ ఇదువరేగే
లస్త్రు, కండవళ్లి. ఈ సొబగన్నేల్లి కండ లస్త్రుగే మృ
మారేయువఁతేసితు. తాను దేవలోఽకదల్లీరువేనోఏ, భూతోఽక
దల్లీ ఇంతకే ఈ మృతవనన్ను కాణుత్తిరువేనోఏ ఎందచళిగే సంశయ
వేపచట్టుదువరల్లు ఆతికయవేనో ఇల్ల. ఆ హందోటిదింద సుళవ
కుగోంఢ మారుకెపు ఆ జేలువేయన్ను ఆలంగిసలు తివేంగోందు
హోన సుఖూనుభువవాయితు.

ఆ పేళిగే గాడియు ఒంగలేయ ముంబాగదల్లి ఒందు
సుంతికు. గాడియిందిళిద లస్త్రుయు లజ్జెయింద ఓంజరియుత్తు
సుల్లగే ఒంగలేయ నడుమనేయన్ను సేరిదళు.

ఆ నడుమనే బెళ్లిబాళువ గోఫాగళిందలూ, థళథళసువ
కరిపురద మేజుగళిందలూ ఆలుక్కతమాగిత్తు.

సేలదల్లీ బెళీ బాళువ రత్న కంబళియోందు కూసిద్దితు. బాగిలు
గళిగూ, కిటికిగళిగూ, బణ్లు బణ్లు ద హంగళు. ఆచ్చుహాకిద
వాయిల్ బట్టిగళ తేరిగళు తూగుకూకట్టిప్పిద్దుపు ముందరవాద
సణ్లు మేజుగళ మేలి జూజిగళు, జూడాసిగళు (Vases) ఆతి
మందరవాద ప్రతిమేగళూ ఆలంకారవాగి ఇడల్పట్టిచ్చుపు. సరస్వ
తమ్మను ఒందు లస్త్రుయ క్షేయన్ను ఆదరదింద హిదిదు మగళ
కొతడిగే కరిదొయ్యిత్తు “బామాత్తు, మగు. నమ్మవిజయ నినగాగి
మధ్యాఘ్యదిందలూ దారి కాయుత్తు కుళితిదాళీ” ఎందందళు.

ತನ್ನ ಕೊರ್ಕಡಿಯಲ್ಲಿ ಆರಾಮು ಕುಚಿರ್ಯೋಂದರಲ್ಲಿ ಕುಳಿತ್ತಿದ್ದ ವಿಜಯಳು ಲಕ್ಷ್ಮಿಯನ್ನು ಕೆಂಡೊಡನೆಯೇ ಅಶ್ವಯರ್ದಿಂದ “ಅಮಾತ್ತಾ, ಇವಳು ನಮ್ಮ ಸ್ವಾಲಲ್ಲಿ ಎಸ್. ಎಸ್. ಎಲ್. ಸಿ. ಕ್ಲಾಸಿನಲ್ಲಿ ಓದು ತೀರುವ ಲಕ್ಷ್ಮಿ ! ಬೇರೆಯಾರೋ ಎಂದಂದುಕೊಂಡಿದ್ದೆ. ಬಾ, ಲಕ್ಷ್ಮಿ, ಕುಳಿ ತುಕೊಂಡೆ !” ಎಂದು ತನ್ನ ಸಮೀಪದಲ್ಲಿದ್ದ ಕುಚಿರ್ಯೋಂದನ್ನು ಶೋರಿಸಿದಳು. ವಿಜಯಳ ಮಾತನ್ನು ಕೇಳಿದ ಸರಸ್ವತಮ್ಮು, “ಆದರೆ ಸೀವಿಬ್ಬರೂ ಮೊದಲೇ ಗೆಳತಿಯರೇನು ? ಈ ಸಂಗತಿ ನನಗೆ ತಿಳಿಯಂತೆ ಹೋರಿ ತಲ್ಲಾ !” ಎಂದಳು.

“ ಇಲ್ಲ. ನಾವಿಬ್ಬರೂ ಇದುವರೆವಿಗೆ ಒಬ್ಬರಿಗೆಂಬ್ಬರು ಮಾತನಾಡಿರಲಿಲ್ಲ. ಇಬ್ಬರೂ ಒಂದೇ ಸ್ವಾಲಿನಲ್ಲಿ ಓದುತ್ತಿರುವುದರಿಂದ ಒಬ್ಬರ ಮುಖದ ಗುರುತು ಮತ್ತೊಬ್ಬರಿಗುಂಟು, ಅಷ್ಟೇ. ಇನ್ನು ಮೇಲೆ ನಾವಿಬ್ಬರೂ ಅತ್ಯಂತ ಸ್ನೇಹಿತರಲ್ಲವೇ ವಿಜಯಾ ?” ಎಂದು ಆ ವೇಗದಲ್ಲಿ ಲಕ್ಷ್ಮಿ ವಿನಯಿಂದ ಹೇಳಿದಳು.

“ ಹೌದು, ನನಗೂ ಸ್ನೇಹ ಮಾಡಿಕೊಳ್ಳಬೇಕೆಂದು ಬಹಳ ದಿನಗಳಾದ ಆಸ್ಥಿತ್ವ. ಈ ದಿನ ಕೈಗೂಡಿಸು.”

“ ಮಾರ್ಮಿ, ವಿಜಯಳಿಗೆ ಏನಾಗಿತ್ತು ? ಇಷ್ಟೊಂದು ಬಡವಾಗಿ ಬಿಟ್ಟ ರುವಳಳ್ಳಾ ! ಆದೇ ಮತ್ತೆ ಇಷ್ಟ ದಿನಗಳಾಗಿ ಇವಳು ಸ್ವಾಲಲ್ಲಿ ಕಾಣಿಸಲಿಲ್ಲ.”

“ ಆ ಕಷ್ಟವನ್ನು ಏನೆಂದು ಹೇಳಲಿ. ಇಪ್ಪತ್ತೀರಡು ದಿನಗಳು ಬಿಡದೆ ಜ್ಞರ ಹೂಡಿಯತು. ಎಷ್ಟೋ ಬೈಷಧ, ಪಥ್ಯಗಳಾದ ಮೇಲೆ ಇದೀಗ ಕೊಂಡ ವಾಸಿ. ಇನ್ನು ಮೇಲೆ ಅವಳಿಗೆ ತಾಯಾಸ ತೋರದಂತೆ, ಉತ್ತಾಪ ಪಡಿಸಿ, ಅವಳನ್ನು ಹುರುಪುಗೊಳಿಸಿ ಒಬ್ಬ ಹುಡುಗಿಯನ್ನಾಗಿ ಮಾಡುವ ಭಾರಣಿಸ್ತುದು. ನಾನು ಹೋಗಿ ಸಿನಗಿಷ್ಟು ತಿಂಡಿತೀಥ ತರುತ್ತೇನೇ ” ಎಂದು ಸರಸ್ವತಮ್ಮು ಹೇಳಿದಳು.

ಲಕ್ಷ್ಮಿ ಮೆಲುದನಿಯಲ್ಲಿ, “ ನನಗೆ ಈಗ ಏನೂ ಬೇಕಿಲ್ಲ, ಮಾರ್ಮಿ, ನಿಮ್ಮ ಪ್ರೇಮವೇ ನನಗೆ ತಿಂಡಿ, ತೀಥ ಎಲ್ಲ ” ಎಂದಳು.

“ ಲೇ ಜಾಣಮಾರಿ ! ಏನೆಂದರೂ ನೀನು ಬಹಳ ಜಾಗೆ. ಒಂದೊಂದು ಮಾತನ್ನು ಎಷ್ಟು ಬೆಸ್ತಾಗಿ ಅನ್ನುವಿ ! ”

“ అవళు ఒళ్లేయిసరు గళనద స్ఫూళపిల్ల. అవ్వాత్ ! అవళ జాణతనకై ఏను కడినొ ! ననగింత అవళు ఒందు వషా చిక్కవళు, ఆదరూ కూడ ననగింత ఒందు క్లాస్ మేరీలే ఓదుత్తి ద్వాళే. ”

“ ఇగోరే ఒందే. నిఱిబ్బరూ మాతనాడుత్తిరి ” ఎందందు ఆడిగెయ మనేయ కడిగి హోరటుకోఇదళు. పుడుగియారిబ్బరూ తమ్మ శాలీయ విషయవాగి మాతనాడికోళ్లుత్త కుళతరు.

ఆ హోత్తు విజయాల హృదయవు హురుపుగోండిదుదరింద అవళ సమే ముఖదల్లి ఒందు రీతియ ప్రకాశ లుధ్భవిసిత్తు. సరస్వతమ్మన ఆప్సులైయంతే ఆడిగెయనను తందు మేజినమేలిట్టు హోద తీనిసుగళన్న సంకోచ్చదింద ‘ బేడ, బేడ ’ వేన్నుత్త లష్టు తిందు ముగిసి, ట్రేయన్నూ రుచి సోడిదళు. ఒళిక ఆరూవరీ ఘంటియవరిగి విజయలోడనే మాతనాడుత్తిద్దు, అవర మనేయ గాడియల్లే తన్న మనేగి హిందిరుగిదళు.

2

ఈ రీతియాగి దినవహి లష్టు ఒందు హోగువుదరింద విజయాల మనస్సిగి కోండ లుత్తాహన్నూ కాంతియూ ఏపట్టివు. ఈ కారణ దింద అవళ దేహస్థితియు లుత్తు మగోళ్లు ప్రారంభిసితు. ఆ ఖాయిలే హుడుగిగి జోకెగార్తి ఆవ్యకవాగి బేకిత్తు. అమ్మోందు దోడ్డ ఒంగలేయల్లి ఆవళోబ్బళ హోరతాగి ఆవళ తాయితండెయ రిబ్బరు మాత్రవే ఇద్దరు. సాలదుదక్కే ఒందు తింగళింద ఖాయలే యాగి మలగిద్దుదరింద మ్మలిగాగలి, టూకేగాగలి ఎల్లిగా హోగలారదె మలగిద్దుదరింద పాప ఆ హుడుగిగి బహళ బేసర వాగిత్తు. దినవెల్ల, తన్న తాయితండి, మనేయ ఆళుగళు..... ఇల్లదిద్దరే డాక్టర్ ఇష్టు మందియ హోరతాగి బేరే యారన్నూ కాణుత్తిరలిల్లవేన్ని. యారిగే ఆగలే తమ్మ సమవయస్య రోడనే కోంచెకాల లుల్లా సవాగి మాతనాడికోండిరువుదరింద

ವಿರ್ವದುವಂತಹ ಸುಖಾನುಭವವು ಮತ್ತೆ ಯಾವ ಚೆಲೆ ಬಾಳುವ ಅಪೂರ್ವ ವಸ್ತುವಿನಿಂದಲೂ ಸಿಗುವುದಿಲ್ಲ. ಲಕ್ಷ್ಮಿ ಬಂದು ಹೋಗಲು ಶೊಡಗಿದಾಗಿನಿಂದ ವಿಜಯಳ ಖಾಯಿಲೆ ಸೂರ್ಯನನ್ನು ಕಂಡ ಮಂಜಿನಂತೆ ಕಡಿಮೆಯಾಗಿತೋಡಿತು. ಉತ್ತಾಹಹೊಂದಿದವಳಾಗಿ, ಅವಳ ಮೈಯಲ್ಲಿ ಕ್ರಮೇಣ ಶಕ್ತಿ ಉರಲು ಪ್ರಾರಂಭವಾಯಿತು. ಲಕ್ಷ್ಮಿ ಎಲ್ಲರಂತೆ, ವಿಜಯಳಿಗೆ ಗೆಳತಿ ಮಾತ್ರವೇ ಆಗಿರಲಿಲ್ಲ; ಸಮಯ ಸಂದರ್ಭಾನುಸಾರವಾಗಿ ಅವಳಿಗೆ ತಾಯಿಯಂತೆಯೂ ಗೆಳತಿಯಂತೆಯೂ, ಉಪಾಧಾರ್ಯಯಿನಿ ಯಂತೆಯೂ, ಒಡಹುಟ್ಟಿದ ಸಹೇಳದರಿಯಂತೆಯೂ ಇರುತ್ತ ವಿಜಯಳ ಪರಿಪೂರ್ಣ ಪ್ರೇಮಕ್ಕೆ ಪಾತ್ರಳಾಗಿದ್ದಳು.

ವಿಜಯಳು, ಲಕ್ಷ್ಮಿಯಮ್ಮೆ ಚುರುಕು ಸ್ವಭಾವದವಳಿಲ್ಲ; ಮೇಲೆ ಶ್ರೀಮಂತರ ಮಗಳು. ಅವಳ ಉಡಿಗೆ ತೊಡಿಗೆಗಳನ್ನೂ, ಪುಸ್ತಕ ಮುಂತಾದುಗಳನ್ನೂ ಆಳುಗಳೇ ಜೊಕ್ಕಟಪಾಗಿರಿಸಬೇಕಿತ್ತು. ಅವಳ ಸೋಮಾರಿತನವನ್ನು ಕಂಡು ಹೆತ್ತೆವರೇ ಎಷ್ಟೋಷಲ ಅವಳನ್ನು ಖಂಡಿಸಿದ್ದರು. ಲಕ್ಷ್ಮಿ ಬಂದಮೇಲೆ ವಿಜಯಳ ಕೊರಡಿ ಒಂದು ದಿನವಾದರೂ ಅಸ್ತ್ರಫ್ರಷ್ಟವಾಗಿರಲಿಲ್ಲ. ಯಾವಾಗಲೂ ಶುಭ್ರವಾಗಿಯೂ, ಅಂದವಾಗಿಯೂ ಇರುವುದನ್ನು ಕಂಡು ವಿಜಯಳ ತಾಯಿತಂದೆಯರಿಗೆ ಅತ್ಯಾಶ್ಚಯ ವಾಯಿತು.

ದಿನವೂ, ಮನೆಯಿಂದ ಬರುವಾಗ ಲಕ್ಷ್ಮಿ ಬಗೆಬಗೆಯ ಹೂವಿನ ಚೆಂಡು (ವೇಣಿ) ಗಳನ್ನು ಕಟ್ಟಿ ತರುವಳು. ಅವಳು ವಿಜಯಳ ಕೊರಡಿ ಯೋಳಿಗೆ ಪ್ರವೇಶಿಸಿದೋಡನೆ ಮೊದಲ ಕೆಲಸವೇನಂದರೆ, ಆ ಕೊರಡಿಯನ್ನು ಜೊಕ್ಕಟಮಾಡಿ ಕಂಡ ಕಂಡಲ್ಲಿ ಬಿಡ್ಡಿರುವ ಸಾಮಾನುಗಳನ್ನೂ ಆಯಾ ಸ್ಥಳದಲ್ಲಿ ತೆಗೆದಿಟ್ಟ ಮೇಚಿನ ಬಟ್ಟೆಯನ್ನು ಕೊಡವಿಹಾಸಿ, ಪುಸ್ತಕ ಗಳನ್ನು ಧೂಳುತಟ್ಟಿ ಜೋಡಿಸುವುದು. ಹಿಂದಿನ ದಿನ ಹೂದಾನಿ ಗಳಲ್ಲಿ (Vase) ಇಟ್ಟದ್ದ ಬಾಡಿದ ಹೂಗಳನ್ನು ತೆಗೆದು ಬಿಸುಟ್ಟು ತೊಟ್ಟಿದಿಂದ ಒಳ್ಳೆಯ ನೂತನ ಪುಷ್ಟಗಳನ್ನೂ ಬಿಡಿಸಿ ತಂದು ಅದರಲ್ಲಿ ವಣ ವೈವಿಧ್ಯತೆಗಳಿಗನುಸಾರವಾಗಿ ನೋಡಲು ಆಕರ್ಷಣೀಯ ವಾಗಿ ಜೋಡಿಸಿದುವುದು. ಆ ಬಳಿಕ ವಿಜಯಳಿಗನೆ ಪಗಡಿ, ಕೇರಂ,

ಇಸ್ಟೀಂಟ್, ಏನಾದರೂ ಅಟವಾಡುವುದು ಆಥವಾ ತಮಾಷೆಯಾಗಿ ಮಾತ್ರ ನಾಡುವುದು ಅವಳ ವಾಡಿಕೆ. ಅವಳೊಡನೆ ಮಾತನಾಡುವ ವೇಳೆಯನ್ನು ಸಹ ವ್ಯಧಾ ಕಳೆಯದೆ ಮನೆಯಿಂದ ಏನಾದರೊಂದು ಕಷಾತ್ ಕೆಲಸವನ್ನು ತಂದು ಕಷಾತ್ ಹಾಕುತ್ತೆ ಲೇ ಮಾತನಾಡುವುದು ವಾಡಿಕೆ. ಇದನ್ನೆಲ್ಲ ಕಂಡು ವಿಜಯಳಗೂ ಅವಳನ್ನು ಹೆತ್ತವರಿಗೂ ಬಹಳ ಆಶ್ಚರ್ಯ.

ವಿಜಯಳಗೆ ಮಾತು, ಅಟ, ಇವೆಲ್ಲ ಚೇಸರವಾದರೆ ಲಕ್ಷ್ಮಿಯನ್ನು ಸ್ವಲ್ಪ ಹೊತ್ತು ಹಾಡ ಹೇಳುವಳು. ಲಕ್ಷ್ಮಿಯ ತವರುಮನೆಯವರು ಸಂಗೀತದಲ್ಲಿ ವಿಶಾರದರು. ಸೀತಮೃನು ಕನಾಂಟಿಕ ಸಂಗೀತದ ಪ್ರವೀಣೆ. ಅದಕ್ಕೆ ತಕ್ಕಂತೆ ಸೀತಮೃನ ಧ್ವನಿ ಬಹಳ ಇಂಬ್ರು. ತಂಬೂ ರಾನನ್ನು ಶೃಂತಿಗೂಡಿಸುತ್ತ ಆದರೊಂದಿಗೆ ಹಾಡಲು ಪ್ರಾರಂಭಿಸಿದಳೆಂದರೆ ಕಣಾವ್ಯಾತವಾಗಿರುವುದು. ತಾಯಿಯಂತೆಯೇ ಲಕ್ಷ್ಮಿಯದೂ ಒಕ್ಕೆಯ ಶಾರೀರ; ಸಂಗೀತ ಜ್ಞಾನವೂ ಇತ್ತು. ಸೀತಮೃನ ತನ್ನ ಕುವರಿಗೆ ತಾನೇ ಉಪಾಧ್ಯಾಯಿಸುತ್ತಾಗಿ, ಬಾಯಿಹಾಡುಗಾರಿಕೆಯೂ, ವೀಣೆಯನ್ನು ಕಲಿಸಿದ್ದಳು. ಲಕ್ಷ್ಮಿಯ ಸಂಗೀತ ವಿದ್ವತ್ತನ್ನು ಅವಳಿಗೆ ಅದರಲ್ಲಿರುವ ಅಪಾರ ಜ್ಞಾನವನ್ನಾಗ್ನಿ ಕಂಡು ಸರಸ್ವತಮೃನು ತನ್ನ ಮಗಳಿಗೆ ಹಾಡು ಕಲಿಸಲು ಅವಳನ್ನೇ ಏಪಾರಿಟು ಮಾಡಿದಳು. ಲಕ್ಷ್ಮಿಗೆ ಈಗ ತಿಂಗಳು ತಿಂಗಳು ಇನ್ನೂ ಹತ್ತು ರೂಪಾಯಿಗಳು ಸೇರಿಸಿ ಕೊಡಲು ಪ್ರಾರಂಭಿಸಿದಳು. ವಿಜಯ ಹಾಡು, ಹಸೆ, ಹೊಲಿಗೆ ಮೊದಲಾದ ಎಲ್ಲ ಲಲಿತಕಲೆಗಳನ್ನೂ ಲಕ್ಷ್ಮಿಯ ಹತ್ತಿರವೇ ಕಲಿತಳೆನ್ನಿ. ಅವರಿಬ್ಬರೂ ಎರಡು ದೇಹಗಳು ಒಂದು ಜೀವನೆಂಬಂತೆ ಆತ್ಮಂತ ಅನ್ವಯಿಸ್ತಾಗಿ ಚೆಳೆಯತೋಡಿದರು. ವಿಜಯಳಿಗ ತಕ್ಕಂತೆ ಅನ್ವಯಿಸ್ತಾಗಿ ಚೆಳೆಯತೋಡಿದರು.

ವಿಜಯ ಆ ಹೊತ್ತು ಅತ್ಯಂತ ಕುತ್ತಾಹಲಾಗಿ ತೋರ್ಫಟ್ಟಿದ್ದು. ಬೇಸಿಗೆಯ ರಚೆ ಪ್ರಾರಂಭವಾಗಿತ್ತು. ಶಾಲೆ ಇಲ್ಲದುದರಿಂದ ಈಗೇಗೆ ಲಕ್ಷ್ಮಿಯನ್ನು ವಿಜಯ ಸಂಚೆ ನಾಲ್ಕು ಘಂಟೆಗೆಲ್ಲಾ ಗಾಡಿ ಕಳುಹಿಸಿ ಕರೆಸಿಕೊಳ್ಳತ್ತಿದ್ದಳು. ಲಕ್ಷ್ಮಿಗೆ ಗಾಡಿ ಕಳುಹಿಸಿ, ಆ ಹೊತ್ತು ವಿಜಯ ಒಳಗೂ ಹೊರಗೂ ಅಲೆದಾಡತೋಡಿದಳು. ಗಾಡಿ ಕಳುಹಿಸಿ ಬಹಳ

ಹೊತ್ತಾದಂತೆ ತೋರಿತು. ಅವಳಿಗೆ “ಬಹುಶಃ ಲಪ್ತಿಗೆ ಜ್ಯಾರವಿರಬಹುದೇ?....ಇಲ್ಲ.... ಈ ಹೊತ್ತು ಬರಲಾಗಲಿಲ್ಲವೆಂದು ಹೇಳಬಿಟ್ಟಿಳೋ? ಮುನಿಯ ಅಲ್ಲಿಂದ ಬೇರೆಲ್ಲಿಗಾದರೂ ಗಾಡಿಯನ್ನು ಓಡಿಸಿಕೊಂಡುಹೋಗಿರಬಹುದೋ?....” ಎಂದು ಚಿಂತಿಸತ್ತೊಡಗಿದಳು. ಈ ಯೋಚನೆ ವಿಜಯಳ ಮನಸ್ಸಿನಲ್ಲಿ ಆಗುತ್ತಿದ ಕಳವಳದ ಪರಿಣಾಮವಾಗಿತ್ತು.

ಲಪ್ತಿಯಂತೂ ಪ್ರತಿನಿತ್ಯದಂತೆಯೇ ಮುನಿಯ ಗಾಡಿ ತಂಡೊಡನೆ ತಡವಾಡದೆ ಬಂದುಬಿಟ್ಟಿಳು. ಮುನಿಯನೂ ಎಂದಿನಂತೆ ಗಾಡಿಯನ್ನು ನೆಟ್ಟಿಗೆ ಸರಸ ಮಾಹಾಲಿಗೆ ಓಡಿಸಿಕೊಂಡು ಬಂದ. ಈ ಹೊತ್ತು ಲಪ್ತಿಗೆ ಸ್ವಾರಸ್ಯವಾದೊಂದು ಮಾತು ಹೇಳಬೇಕಾಗಿತ್ತು. ಅದುದಿನದಲ್ಲಿ ವಿಜಯಳ ಅಂತಃಕರಣ ಅಷ್ಟೋಂದು ಆತಂಕಕ್ಕೆಇಡಾಯಿತು. ಲಪ್ತಿಯ ದಾರಿಕಾಯುತ್ತ ಬಿಡಿಯ ವರಾಂಡದಲ್ಲಿ ನಿಂತಿದ್ದ ವಿಜಯ, ಲಪ್ತಿಯನ್ನು ಕಂಡೊಡನೆಯೇ ಓಡಿ ಬಂದು ಅವಳ ಕೈಗಿಡಿದು ಕರೆತರುತ್ತಾ “ಲಪ್ತಿ, ಬಂದೇ ನಿನಗೊಂದು ತಮಾವೆ ಸಂಗತಿ ಹೇಳುತ್ತೇನೆ. ಯಾಕೆ ಈ ಹೊತ್ತು ಇಷ್ಟ ತಡ? ನನಗಂತೂ ಇಗಿಲಿಂದ ಕಾದು ನಿಂತು ಕಾಲು ನೋಯುತ್ತೇ? ಎಂದಂದಳು.

“ಎಂದಿನಂತೆ ಗಾಡಿ ಬಂದಕೂಡಲೇ ಹತ್ತಿ ಬಂದುಬಿಟ್ಟಿನಲ್ಲಾ. ಅದೇನೇ ಅದು ಆ ಸಂಗತಿ? ಬೇಗ ಹೇಳಮಾಡ್ಯ” ಎಂದಳು ಲಪ್ತಿ.

“ಒಳಗೆ ಬಂದು, ಅಮೃತೇ ಹೇಳುತ್ತಾಳೆ” ಎಂದು ಅಮೃತು ಇದ್ದಲ್ಲಿಗೆ ಲಪ್ತಿಯನ್ನು ಕರೆತಂದಳು.

ಸರಸ್ವತಮೃನು ಹಿತ್ತುಲ ವರಾಂಡದಲ್ಲಿ ಕುಳತು ಹೂ ಕಟ್ಟಿತ್ತು, ಅಡಿಗಿಯವನಿಗೆ ಏನೋಽ ಕೆಲಸ ಹೇಳುತ್ತಿದ್ದಳು. ಲಪ್ತಿಯನ್ನು ಕಂಡೊಡನೆ “ಬಂದು ಲಪ್ತಿ” ಎಂದು ಬರವಾಡಿಕೊಂಡಳು. ಲಪ್ತಿಯೂ ವಿಜಯಳೂ ಚಾಪೆಯ ಮೇಲೆ ಕುಳತು ಹೂ ಕಟ್ಟುಲು ಪ್ರಾರಂಭಿಸಿದರು. ಆಗ ವಿಜಯ “ಆಮಾಡ್ಯ ಆ ಮಾತು ನೇನೆಪಿದೆಯಾ? ಈ ಹೊತ್ತು ಲಪ್ತಿ ಬಂದಕೂಡಲೇ ಕೇಳುತ್ತೇನೆ ಎಂದೆಯಲ್ಲಾ?” ಎಂದು ಜ್ಞಾಪಕಪಡಿಸಿದಳು. ಆ ಕೂಡಲೇ ಸರಸ್ವತಮೃನು ನಾನುನಗುತ್ತು “ಆ ವಿಷಯನೇ? ಸರಿ. ಲಪ್ತಿ! ನಿಂತು ನನಗೊಂದು ಸಣ್ಣ ಉತ್ತಾಸೆ

ವೊಡಬೇಕಾಗಿದೆ. ನಮ್ಮ ವಿಜಯಳಿಗೆ ಇನ್ನೂ ಹದಿನ್ನೆಂದು ದಿನಗಳಲ್ಲಿ ಹುಟ್ಟಿದ ಹಬ್ಬ ಬಿರುತ್ತದೆ. ಒಂದೊಂದು ವರ್ಷವೂ ಆ ದಿನವನ್ನು ವಿಶೇಷ ವಿಜೃಂಭಣಿಯಿಂದ ಕೊಂಡಾಡುವುದು ಅವರ ತಂದೆಯ ವಾಡಿಕೆ. ಅಪ್ಪು ಮಾತ್ರ ವಳ್ಳದೆ ಈ ಸಾರಿ ಮನು ಸಖಿತ್ವ ಖಾಯಿಲೀಯಿಂದ ಮಂಗಿ ದೇವರ ಕೃಪೆಯಿಂದ ಗುಣವಾಗಿ ಓಡಾಡುತ್ತಿರುವಳು. ಆದುದರಿಂದ ಈ ಸಲದ ಹುಟ್ಟಿದ ಹಬ್ಬವನ್ನು ಅವಳ ಇಷ್ಟದಂತೆ ಆಚಾರಸಬೀಕೆಂದಿರುವೇವು. ಆ ಹೊತ್ತು ಸುಪ್ರಸಿದ್ಧ ವಿದ್ವಾಂಸರೊಬ್ಬರ ಹಾಡುಗಾರಿಕೆಯನ್ನೂ ಏರ್ವಡಿ ಸುವುದು ವಾಡಿಕೆ. ಕಳೆದ ಸಲ ಮೈಸೂರಿನ ಪ್ರಖ್ಯಾತ ಫಿರೀಲ್ ವಿದ್ವಾಂಸರೊಬ್ಬರನ್ನು ಕರೆಸಿದ್ದೇವು. ವಿಜಯ. ಈ ಸಲ ನಿನ್ನ ಸಂಗೀತ ವನ್ನೇ ಏರ್ವಡಿಸಬೇಕೆನ್ನುತ್ತಾಳೆ. ನನ್ನ ಇಷ್ಟವೂ ಅದೇ. ಅವಳ ತಂದೆಯು ಇದಕ್ಕೆ ಒಷ್ಟಿರುವರು” ಎಂದಳು.

ಲಕ್ಷ್ಮೀ ಏರ್ವರಿತ ನಾಟಕೆಯೂ ಸಂಕೋಚವೂ ಬೆರೆತ ಧ್ವನಿಯಲ್ಲಿ “ ಏನು ಮಾಮೀ ಇದು! ನಾನೇನು ಅಂತಹ ದೊಡ್ಡ ವಿದ್ವಾಂಸಳೇ? ದೊಡ್ಡ ದೊಡ್ಡ ವಿದ್ವಾಂಸರನ್ನೆಲ್ಲ ಕರೆಸಿದೆವೆಂದಿರಿ. ಅವರುಗಳಿಗೂ ನನಗೂ ಆನೆಗೂ ಇರುವೆಗೂ ಇರುವ ವ್ಯತ್ಯಾಸವೇ. ನಾನು ಬೇಡ ಮಾಮೀ, ಬೇರೆ ಯಾರಾದರೂ ಒಳ್ಳೆಯ ವಿದ್ವಾಂಸರನ್ನು ಕರೆಸಿದರೆ ಚಿನ್ನು. ವಿಜಯಲಿಗೆನು ಕೆಲಸ? ಈ ಹೊತ್ತು ನನ್ನನ್ನು ಹಾಡಲು ಹೇಳಬಳು. ನಾಳೆ ತಿಂಗಳ ಮನುವನ್ನೂ ಕೂಡ ಹಾಡಲು ಹೇಳಬಳು....” ಎಂದಳು.

ಸರಸ್ವತಮ್ಮ “ ಹಾಗೆ ಹೇಳಬೇಡ ಮಂಗಳೂ. ಚಿಕ್ಕ ಹುಡಿಗಿಯ ಲಕ್ಷ್ಮಣವಾದ ಇಚ್ಛೆಯನ್ನು ಹಳಿಯಬೇಡ. ನಮ್ಮ ಮಾತಿಗೆ ನೀನಿಷ್ಟು ಬೆಲೆ ಕೊಡು. ನಾಳೆ ನಿಮ್ಮಮ್ಮನ್ನ ಇಷ್ಟವನ್ನೂ ಕೇಳಬಾ. ನಿನ್ನ ಹಾಡಿಗೇ ನಂತೆ? ಈ ವರ್ಷ ಶ್ರೀಸಾಮಸಾ ಸಮಯದಲ್ಲಿ ಮದರಾಸಿನಲ್ಲಿ ಜರುಗಲಿರುವ ಸಂಗೀತ ಸಮ್ಯಾಳನದಲ್ಲಿ ಸಹ ನಿನ್ನ ಸಂಗೀತವನ್ನು ಏರ್ವಡಿಸಬೇಕೆಂದಿರುವರು ನಿಮ್ಮ ಮಾಮಾ ! ” ಎಂದಳು.

“ ಸುಮ್ಮಸುಮ್ಮನಾದರೂ ನನ್ನನ್ನು ಹೊಗಳುತ್ತೀರಿ ನೀವು, ಹೋಗಿ,

ಮಾಮಿ” ಎಂದು ನಾಚುತ್ತಾ ಅಂದು, ವಿಜಯಳನ್ನು ಕರೆದುಕೊಂಡು ಹೋಟಕ್ಕೆ ಹೊರಟು ಹೋದಳು ಲಪ್ತಿ.

೨

ಆ ಹೊತ್ತು ಸರಸವುಹಾಲ್ ದೇವೇಂದ್ರ ಭವನದಂತೆ ಬೆಳಗಿತು. ಬಂಗಲೀಯ ಸುತ್ತುಲೂ ಮಕರತ್ತೋರಣಿಗಳೂ ಬಣ್ಣಬಣ್ಣಿದ ಬಾವುಟಗಳೂ, ವಿದ್ಯಾದ್ವಿಷಪಗಳೂ ಅಲಂಕಾರಮಯವಾಗಿ ಚೆಳಗುತ್ತಿದ್ದವು. ಮಧ್ಯಾಹ್ನದ್ವಾರೆ ಪುರೋಹಿತರುಗಳು ಒಂದು ಆಯುಷ್ಯಹೋಮ ಮಾಡಿದರು. ಬಳಿಕ ಶೈತಣದೂಟ ಮಾಡಿಕೊಂಡು, ತಾಂಖಾಲ ಪಡೆದು ಹೊರಟು ಹೋದರು. ಸಂಜ್ಞ ಬ್ಯಾರಿಸ್ಟರದೆವತಿಗಳು ತಮ್ಮ ಇಷ್ಟವಿತ್ತ ಬಂಧುಗಳನ್ನು ಆಹ್ವಾನಿಸಿ ಟೀ ವಾಟ್‌ಯೋಂದನ್ನು ಏರ್‌ಡಿಸಿದ್ದರು.

ಟೀ‌ವಾಟ್ ಮುಗಿದನಂತರ ಆಹ್ವಾನಿತರೇಲ್ಲರೂ ಸಂಗೀತ ಕಣ್ಣೀರಿಜರುಗಳಿರುವ ಅಲಂಕಾರಮಯವಾದ ಮಂಟಪಕ್ಕೆ ಬಂದು ಸಾಲುಸಾಲಾಗಿ ಹಾಕಿದ್ದ ಕುಚಿಗಳನ್ನು ಅಲಂಕರಿಸಿದರು. ಎಲ್ಲರೂ ಆ ಹೊತ್ತು ಕಣ್ಣೀರಿ ಮಾಡಲಿರುವ ವಿದ್ಯಾಂಸರು ಯಾರಿಂದು ತಿಳಿಯಲು ತವಕದಿಂದ ಆವರನ್ನು ಇದಿರು ಸೋಡುತ್ತೇ ಕುಳಿತ್ತಿದ್ದರು. ಆಗ, ಅದೇ ತಾನೇ ಅರಳಿದ ಕಮಲಪುಷ್ಟಕ್ಕೆ ಹೋಲುವ ಮುಖದ ಹುಡುಗಿಯೋವರ್‌ಳು ರಂಗಸ್ಥಳದ ಮೇಲೇರಿ ನಿಂತು ಸಭಿಕರಿಗೆ ಕ್ಷೇತ್ರಾಧಿಸಿ ವಂದಿಸಿದಳು. ಸಭಿಕರೇಲ್ಲರೂ ಭೂಮಿಸಿದರು. ಆ ಕೂಡಲೇ ಒಬ್ಬರಿಗೊಬ್ಬಿದು ಪಿಸಪಿಸನೆ ಮಾತೆಬ್ಬಿಸಿದರು. “ಈ ಹುಡುಗಿಯ ಸಂಗೀತವನ್ನು ಕೇಳುವುದಕ್ಕಾಗಿಯೇ ನಮ್ಮನ್ನು ಪ್ರಮಾದವಾಗಿ ಕರಿದರು! ಬಲು ಚೆನ್ನು!! ಸರಿಯಾಗಿ ಮಾತನಾಡಲು ಸಹ ಬಾರದ ಮಗುವನ್ನು ರಂಗಸ್ಥಳದ ಮೇಲೆ ಕುಲ್ಲಿರಿಸಿ ಹಾಡಲು ಹೇಳಿದರೆ ಅದೇನು ಹಾಡಬಲ್ಲದ್ದು? ಬಹಳ ಚೆನ್ನಾಗಿದೆ ಕೆಲಸ” ಎಂದು ಟೀಕಿಸಿದರು ಕೆಲವರು. “ಇನ್ನು ಮನೆಗೆ ಹೊರಡಿಯಣ ಬಾ” ಎಂದು ಎದ್ದುಬಿಟ್ಟಿರು, ಕೆಲವರು. ಮತ್ತೊಬ್ಬರು, “ಬಂದುದು ಬಂದಾಯಿತು. ಆ ಹುಡುಗಿ ಹೇಗೆ ಹಾಡುತ್ತಾಳೆಂದು ಕೊಂಡೆ ಕೇಳಿ, ಹೋದರಾಯಿತು” ಎಂದರು.

“ ಉನ್ನ, ಹೀಗೆ ಲೊಟ್‌ಪಟವೇಂದು ಮಾತನಾಡಿದರೆ ಹೀಗೆ ಸಂಗೀತ ಕೇಳಬುದು ? ” ಎಂದು ಮತ್ತೊಂದು ಸಂಗೀತ ಸ್ಥಿರರು ಬೇಜಾರು ಪಟ್ಟು ಕೊಂಡರು. ಈ ನಡುವೆ ಲ್ಯಾಟ್ ಪಕ್ಕವಾದ್ಯಗಳ ಜೊತೆಯಲ್ಲಿ ಶಂಕರಾಭೇರಣ ರಾಗವನ್ನು ಆಲಾಪನೆ ನಾಡಲು ತೊಡಗಿದಳು. ತಕ್ಷಣ ಚಪ್ಪರದ ಆದ್ಯಂತ ನಿಶ್ಚಯಾ ಅವರಿಸಿತು. ಮಂತ್ರಕ್ಕೆ ಕಟ್ಟಬಿನ್ದವರಂತೆ ಸಭಿಕರೆಲ್ಲರೂ ಆಭಾಲೆಯ ಅದ್ಭುತಸಂಗೀತದಲ್ಲಿ ತಲ್ಲಿನರಾಗಿ ಶಿಲಾ ಪ್ರತಿಪೇಗಳಂತೆ ಕದಲದೆ ಕುಳಿತಿದ್ದರು ಆಲಾಪನೆ ಮುಗಿದಕೂಡಲೇ ಕಿವುಡಾಗುವಂತೆ ಒಂದೇ ಕರ ಫೋಷ. ಸಭಿಕರೆಲ್ಲರೂ ಆ ಹುಡುಗಿಯ ಸಂಗೀತಜ್ಞನವನ್ನು ಅದ್ಭುತ ಶಾರೀರವನ್ನೂ ಹೊಗಳಿದರು. ವರ್ಣಗಳೂ ಕೀರ್ತನೆಗಳೂ ಮುಗಿಯಲು “ ಪುರಂದರಧಾಸರ ಕೀರ್ತನೆಗಳನ್ನು ಹಾಡಬೇಕೆಂದೂ, ಭಾರತಿಯಾರರ ಹಾಡುಗಳನ್ನು ಹಾಡಬೇಕೆಂದಲೂ, ‘ ಚಾವಡಿ ಚಿಂದು ’ ಹಾಡಬೇಕೆಂದೂ ಆ ಬಳಿಕ ಹಿಂದೂಸ್ತಾನ ಸಂಗೀತ, ಚುಟ್ಟಕ, ದೇಶೀಯಾಗೀತ.... ಈ ರೀತಿಯಾಗಿ ವೇಲಿಂದ ವೇಲೆ ಹಾಡಬೇಕೆಂದು ಸಭಿಕರಿಂದ ಕೊರಿಕೆಗಳು ಬರುತ್ತಲೇ ಇದ್ದುವು.

ರಾತ್ರಿ ಘಂಟೆ ಏಳಾಯಿತು, ಎಂಟೂ ಆಯಿತು. ಸಭಿಕರು ಕದಲುವ ಸೂಚನೆಯೇ ಇಲ್ಲ. ಮುಡುಗಿಗೆ ಬಹಳ ಆಯಾಸವಾಗಿರಬೇಕೆಂದು ರಾಮಚಂದ್ರ ಐಯ್ಯರು ಅಂದರು. ಸಂಸ್ಕಾರಮೃನ್ಜಾ ಆ ಸೂಚನೆಯನ್ನು ಅನುವೋದಿಸಲು, ಐಯ್ಯರವರು ಎದ್ದು ನಿಂತು ಹುಡುಗಿಯ ವಿದ್ವತ್ತಮ್ಮಾನ ಸಂಗೀತ ಜ್ಞಾನವನ್ನೂ ಕುರಿತು ಪುಟ್ಟಿದೊಂದು ಭಾವಣ ಮಾಡಿದರು. ಕರತಾಡನವ ನಡುವೆ ಸರಸ್ವತಮೃನು ಲಪ್ಪಿಯ ಹಣಗೆ ಕುಂಕುಮದ ಬೊಟ್ಟಿಟ್ಟು ರೀಷ್ಮೇಸಿರೇ ಕುಪ್ಪಸ ಫಲ ತಾಂಬಾಲಭರಿತ ತಟ್ಟಿಯೊಂದನ್ನು ಆದರದಿಂದ ಅವಳ ಕೈಗಿತ್ತಳು. ಆದನ್ನು ವಿನಯವಾಗಿ ಲಪ್ಪಿತ್ಯ ಎರಡೂ ಕೈಗಳಿಂದ ತೆಗೆದುಕೊಂಡು, ಸರಸ್ವತಮೃನನ್ನೂ ಸಭಿಕರನ್ನೂ ವಂದಿಸಿದಳು. ವಿಜಯ ಗುಲಾಬಿ ಹೂವಿನ ಹಾರವೊಂದನ್ನು ತಂದು ಲಪ್ಪಿತ್ಯ ಕೊರಳಲ್ಲಿ ಹಾಕಲು ಸಭಿಕರು ಮತ್ತೆ ಕರತಾಡನ ಮಾಡಿದರು. ಬಳಿಕ ಎಲ್ಲರೂ ತಾಂಬಾಲ ಪಡೆದು ತಮ್ಮ ತಮ್ಮ ಮನೆಗಳಿಗೆ ಹೊರಟಿರು.

ರಾತ್ರಿ ಎಂಟುಫೋಂಟಿ ಹೊಡೆದುದಾಯಿತು. ಲಪ್ಪಿತ್ತು ತಾನು ಬೇಗನೆ ಹೋಗಬೇಕೆಂದು ಸರಸ್ವತಮೃನನ್ನು ವಿಜಯಳನ್ನೂ ಅನುಮತಿ ಕೇಳಿದಳು.

ಆದರೆ, ಮನೆಯು ಗಾಡಿಯ ಗೆಕೆಯರೊಬ್ಬರನ್ನು ಆವರ ಮನೆಗೆ ಕರೆದೊಯ್ದು ದರಿಂದ, ಆದು ಹಿಂತಿರುಗಿ ಬಂದಕೂಡಲೇ ಲಪ್ಪಿತ್ತುಯನ್ನು ಮನೆಗೆ ಕಳುಹಿಸಿ ಕೊಡುವುದಾಗಿ ಸರಸ್ವತಮೃನುಡಿದಳು. ಇಮ್ಮೊಂದು ಹೊತ್ತಾಗಿಯೂ ತಾನು ಮನೆಗೆ ಬಾರದೇಇರುವುದನ್ನು ಕಂಡರೆ ತನ್ನ ತಾಯಿ ಚಿಂತಿಗೇಡಾಗಿ ನಂಸೆಯ ಸೇವಕಿ ಆಳಗಾಯಿಯನ್ನು ಕಳುಹಿಸಿರುವುದರಿಂದ ತಾನು ಅವಳೊಡನೆ ಮನೆಗೆ ಕಾಲುನಡಿಗೆಯಲ್ಲೀ ಹೋಗುವುದಾಗಿ ಲಪ್ಪಿತ್ತು ಅಂದಳು. ಬಗೆಹರಿಯದೆ ಸರಸ್ವತಮೃ ಅವಳನ್ನು ಆ ಹೆಣ್ಣಾ ಇನ ಜೊತೆಯಲ್ಲೀ ಮನೆಗೆ ಕಳುಹಿಸಿಕೊಟ್ಟಿಳು.

ರಸಮಹಲಿಗೂ ಲಪ್ಪಿತ್ತುಯ ಮನೆಗೂ ಸುಮಾರು ಒಂದೂವರೆ ಮೈಲು ದೂರ. ಶಿವಸ್ವಾಮಿಪುರ ವಿಸ್ತಾರದಲ್ಲಿ ಇರುವ ಸರಸ ಮಹಾಲಿಂಧ ನಗರದಲ್ಲಿರುವ ಲಪ್ಪಿತ್ತುಯ ಮನೆಗೆ ರಾಜಬೀದಿಯ ಮಾರ್ಗವಾಗಿ ಹೋಗುವುದಕ್ಕಿಂತ ಆಡ್ಡಾರಾರಿಯಲ್ಲಿ ಹೋದರೆ ಬೇಗ ಮನೆಯನ್ನು ತಲುಪ ಬಹುದೆಂದು ಆ ಹೆಣ್ಣಾ ಆಳಗಾಯಿ ಹೇಳಿದಳು. ಆದುದರಿಂದ ಆವರಿಬ್ಬರೂ ಗಲ್ಲಿಗಳ ಮಾರ್ಗವಾಗಿ ಹಾದು ಹೋದರು. ಆದರೆ ಲಪ್ಪಿತ್ತು ಅದರ ಮೊದಲು ಈ ಹೋಸದಾರಿಯಲ್ಲಿ ಎಂದೂ ಹೋಗಿರಲಿಲ್ಲ. ಗಲ್ಲಿಗಳಲ್ಲಿ ದೀಪ ಇರುವುದಿಲ್ಲವಾದುದರಿಂದ ಒಂದೇ ಕಗ್ಗತ್ತು ಲೇಯಾಗಿತ್ತು. ಕತ್ತಲೆಂದರೆ ಲಪ್ಪಿತ್ತುಗೆ ಬಹಳ ಹೆದರಿಕೆ. ಆಳಗಾಯಿ ದಾರಿಯುದ್ದಕ್ಕೂ ಅವಳಿಗೆ ಧೈಯರು ಹೇಳಿತ್ತು ಹೋದರು. ಆ ಸಮಯ, ಕೇಡಿಯೊಬ್ಬನು ಹಿಂದಿನಿಂದ ಹಂತಾತ್ತನೆ ಬಂದು ಲಪ್ಪಿತ್ತುಯ ದಾರಿ ತಡೆದು, ಅವಳ ಕೈಗಳಲ್ಲಿ ಇದ್ದ ಹೋಸ ಸಿರೆಯನ್ನು ಕಿತ್ತುಕೊಳ್ಳಲು ಯಶ್ವಿಸಿದನು. ಇಬ್ಬರೂ ಭಯಭೀತರಾಗಿ ಕಿಟ್ಟಿನೆ ಕಿರಿಚಿಕೊಂಡರು. ಲಪ್ಪಿತ್ತುಯ ಮೈ ಗಡಗಡನೆ ನಡುಗತ್ತಿಂದಿಗಿತ್ತು. ಅದೇ ಸಮಯ ಇದಿರು ವಾತ್ಸಲ್ಯದಿಂದ ಬರುತ್ತಿದ್ದ ಯುವಕನೊರ್ವನು ಇವರುಗಳ ಕಿರಿಚಾಟ ಕೇಳಿ ಒಂದೇಸವನೆ ಧಾವಿಸಿ ಬಂದನು. ಆವನನ್ನು ಕಂಡೋಡನೆಯೇ ಪುಂಡನು ಅಲ್ಲಿಂದ ಓಟ ಕಿತ್ತಿದ. ಕ್ವಣಕಾಲದಲ್ಲಿ

ವಿರುದ್ಧವಿರುದ್ಧಿಂತಹ ಈ ಭಯಂಕರ ಸಂಭವವನ್ನು ಕಂಡು ಉಷ್ಟಿ ಭಯದಿಂದ ಉದುಗಿಹೊಂದಳು. ಆ ಯುವಕನಿಗೆ ಧನ್ಯವಾದವನ್ನು ಅರ್ಪಿಸಿದಳು.

ಅಳಗಾಯಿ ತನ್ನ ಸೆರಗತುದಿಯಿಂದ ಹಣೆಯಲ್ಲಿದ್ದ ಬೆವರಿನ ಹಸಿಗಳನ್ನು ಒರೆಸಿಕೊಳ್ಳುತ್ತು, “ಆದೇನ್ ಸಾಮಾನ್ಯ, ಈ ಕಳ್ಳನೆಲ್ಲಿಂದ ಮೊಳೆತನ್ನೇ! ನೀನು ಬಾರ್ಡ್‌ಎಂಬೆಂದು ನಾವು ಹೆಣ್ಣುತ್ತು ಏನಾಗ್ದೋಕಾಗ್ದೇ? ದೇವೃ ನಿಮ್ಮ ಕಳಿಸವ್ಯೇ! ಸಾಮಾನ್ಯ, ನಿಮ್ಮೆ ಸಾವಿರ ನಮಸ್ಕಾರಗ್ಗು. ಮತ್ತು ಮರಿಮಕ್ಕೊಂದ್ದೆ ಸಾವಿರ ಕಾಲ ಮಾರಾಯನಾಗಿ ಬಾಳಪ್ಪಾ ನನ್ನ ಒಡ್ಡೆ” ಎಂದು ಹೇಳಿ ಆ ಯುವಕನಿಗೆ ಕೈ ಜೋಡಿಸಿ ನಮಸ್ಕಾರಿಸಿದಳು. “ಸಾಮಾನ್ಯ ನಮ್ಮ ಚಿಕ್ಕಮಾತ್ರಪ್ಪ ಬಹಳ ಹೆದರ್ಭಿಟ್ಟಿವೆ. ಒಸ್ಸಿದೂರ ಮನೇತಾಕೆ ಬಂದ್ದೊಂದ್ದೆ ವಾಸಿ. ಉಪಕಾರವಾಗತ್ಯತೆ” ಎಂದು ಹಲ್ಲು ತೋರಿಸುತ್ತ ಅಂಗಲಾಚಿದಳು.

ಯುವಕ ನಮನಗುತ್ತ, “ಆಮಾತ್ಮವರನ್ನು ಹೇಳಿತ್ತೀಯಲ್ಲಾ! ನೀನು ಯಾಕೆ ಇಮ್ಮು ಗಟ್ಟಿಯಾಗಿ ಕರಿಚಿಕೊಂಡೆ? ಆಮಾತ್ಮವರನ್ನು ಆಪತ್ತಿನಿಂದ ವಾರುಮಾಡುವುದು ಬಿಟ್ಟು, ನೀನೂ ಜೋತೆಗೆ ಸೇರಿಕೊಂಡ ಕಾಗೆ ಕರಿಚುವುದೆಂದರೇನು? ಒಹಳ ಗಟ್ಟಿಗಳು” ಎಂದನು.

ಲಷ್ಟಿ “ಇನ್ನು ಮೇಲೆ ನಿನ್ನನ್ನು ಜೋತೆಗೆ ಕರೆದುಕೊಂಡು ನಾನೇಲ್ಲಾ ಹೇಗೆಂಬ್ಲು, ಸಾಕಮಾತ್ರ ಸಿನ್ಮೊಡನೆ ಬಂದ ಸುಖ” ಎಂದಂದಳು. ಅವರುಗಳು ಆ ವೇಳೆಗೆ ಆ ಗಲ್ಲಿಯನ್ನು ದಾಟಿ ದೀಪದ ಬೆಳಕಿರುವ ರಾಜಬೀದಿಯನ್ನು ಸೇರಿದರು ಯುವಕನು, ಆ ಹುಡುಗಿಯ ಮಧುರಧ್ವಂಸಿಯನ್ನು ಲಾಲಿಸಿ ಈಗಾಗಲೇ ಮನಸ್ಸಾತಿದ್ದನು. ದೀಪದ ಬೆಳಕಿನಲ್ಲಿ ಆವಳ ಸುಂದರಾಕೃತಿಯನ್ನು ಕಂಡು ಬೆರಗಾದನು.

ಅಷ್ಟರೊಳಗಾಗಿ ಲಷ್ಟಿಯ ಮನೆ ಸಮೀಪಿಸಿತು. ಲಷ್ಟಿಯ ಬರುವಿಕೆಯನ್ನು ನಿರೀಕ್ಷಿಸುತ್ತು ಬೀದಿಯ ಬಾಗಿಲಲ್ಲೇ ಸಿಂತಿದ್ದ ಸೀತಮ್ಮನು, “ಲಷ್ಟಿ ಏಕೆ ಇಮ್ಮು ಹೊತ್ತು?!” ಎಂದು ರೇಗಿದಳು. ಆದರೆ ಲಷ್ಟಿ ಅಳಗಾಯಿಯರೊಡನೆ ಯುವಕನೊಬ್ಬನೂ ಬಂದಿರುವುದನ್ನು ಕಂಡು, ಅಜ್ಞರಿಗೊಂಡು ಅಷ್ಟಕ್ಕೇ ಮಾತು ನಿಲ್ಲಿಸಿದಳು.

ಆಕೆ ಆ ಹಂಡುಗಿಯ ತಾಯಿಯೆಂದು ಮುಖಹೋಲಿಕೆಯಿಂದಲೇ

ಅವಿತನು ಆ ತರುಣ. “ ಅಮಾತ್ಯ ಹುಡುಗಿಯನ್ನು ರಾತ್ರೀಯ ವೇಳೆಯಲ್ಲಿ ಹೊಣ್ಣಾಳಿನ ಜೊತೆಯಲ್ಲಿ ಬಂಟಿಯಾಗಿ ಕಳುಹಿಸಬೇಡಿ. ಅವಳಾದರೋ ನಿಮ್ಮ ಮಗಳಿಗಿಂತ ಹೆಚ್ಚು ಅಂಜುಬುರುಕಿ ” ಎಂದನು ಆ ಯುವಕ. ಅಷ್ಟರೊಳಗೆ ಅಳಗಾಯಿ ನಡುವೆ ಮಾತ್ರಿತಿ, ತನ್ನ ಒಡತಿಯ ಹತ್ತಿರ ತಾವುಗಳು ಬರುವ ದಾರಿಯಲ್ಲಿ ಏರ್ಚಿಟ್ಟುತಹ ಕೆಟ್ಟ ಸಂಭವವನ್ನು ವಿವರಿಸಿ, ಆ ಯುವಕನು, ಸಮಯ ಸಂಜೀವಿ ಯಂತೆ ಬಂದು ಒದಗಿ, ತಮಿಳುಬ್ಬರನ್ನೂ ಕೆಳ್ಳನ ಕೈಯಿಂದ ತಪ್ಪಿಸಿ ಕಾಪಾಡಿದುದನ್ನು ಸಾಂಗವಾಗಿ ಹೇಳಿ, ಆ ಯುವಕನನ್ನು ಬಾಯಿತುಂಬ ಹೊಗಳಿದ್ದಾ.

ತಕ್ಕಣ ಸೀತಮ್ಮನ ಮುಖ ಶರ್ಶಾತು. “ ದೇವರೇ ನಿಮ್ಮನ್ನು ಆ ಸಂದರ್ಭದಲ್ಲಿ ಕಳುಹಿಸಿಕೊಟ್ಟು ನನ್ನ ಮಗುವನ್ನು ಕಾಪಾಡಿದರು. ನಾನೂ ನನ್ನ ಮಗಳೂ ನಿಮ್ಮ ಮಹಡುವಕಾರವನ್ನು ಎಂದೆಂದಿಗೂ ಮರೀಯಲೊಲ್ಲಿವು. ಮನೆಯೊಳಗೆ ಬಂದು ಏನಾದರೂ ಕೊಂಚ ತೆಗೆದು ಕೊಂಡು ಹೊಗಬಹುದಲ್ಲಾ. ಅಗಲೇ ನನ್ನ ಮನಸ್ಸಿಗೆ ಸಂತೋಷ ” ಎಂದು ಉಪಚಾರದ ನುಡಿಗಳನ್ನು ಅಂದಳು.

ಯುವಕ ಒಹಳ ಸಂಕೋಚಿಂದ, “ ಇಲ್ಲ, ಕ್ರಮಿಸಬೇಕು ಹೂತಾಯಿತು. ನಾನು ಬರಲೇ ? ” ಎಂದಂದು, ಆ ಹುಡುಗಿಯನ್ನು ಮತ್ತೊಂದು ಸಲ ಕಂಡು ಅನುಮತಿ ಪಡೆದನು. ಆಗ ಆವರಿಳ್ಳಿರ ಕಣ್ಣಗಳೂ ಕೂಡಿಕೊಂಡವು. ಆವರಿರ್ವರ ದೇಹದಲ್ಲಿಯೂ ವಿದ್ಯುತ್ಸಂಚಾರ ವಾದಂತಾಯಿತು. ಸರಿಸಲಸಾಧ್ಯವಾದಂತಹ ವಿಚಿತ್ರ ಅನುಭವವಾಯಿತು. ಯುವಕನೂ ಅಲ್ಲಿಂದ ನಿಧಾನವಾಗಿ ಸರಿದನು. ಉಷ್ಣಿ, ತನ್ನ ತಾಯ ಕೈಯಲ್ಲಿ ಸರಸ್ವತಮ್ಮನು ತನಗೆ ಬಹುಮಾನವಾಗಿ ಇತ್ತು ಸಿಲ್ಕ್ ಸೀರೆಯನ್ನೂ, ಕುಪ್ಪಸದ ಕಣವನ್ನೂ ಕೊಟ್ಟು, ಉಡಿಗೆ ಬದಲಾಯಿಸಲು ಕೊರಡಿಯೊಳಗೆ ಹೊರಟಿಹೋದಳು. ಅಳಗಾಯಿ ಸರಸ ಮಹಾಲಿನಿಂದ ಹೊತ್ತು ತಂದ ಹಣ್ಣ ಹಂಪಲು, ಪುನ್ನಹಾರ, ತಾಂಬಾಲಾದಿಗಳು ತುಂಬಿದ ಬುಟ್ಟಿಯನ್ನು ಸೀತಮ್ಮನ ವಶಕ್ಕೆ ಒಸ್ಸಿಸಿ ತನ್ನ ಮನಗೆ ಹೊರಟು ಹೋದಳು.

ತಾಯಿ, ಮಗಳಿಬ್ಬರೂ ಉಟ ಮಾಡಿದ ಬಳಕ, ಬಾಕೀ ಚಿಲ್ಲರೆ

ಕೆಲಸಗಳನ್ನು ಮುಗಿಸಿಕೊಂಡು ನಡುವನೆಯಲ್ಲಿ ಬಂದು ಸ್ವಲ್ಪಹೊತ್ತು ಕುಳಿತು ಹಾತನಾಡುತ್ತಿದ್ದರು. ಬಳಿಕ ಮಲಗಲು ಹೋದರು.

ಸೀತಮೃನಂತೂ ದಿನವೆಲ್ಲ ವಿರಾಮವಿಲ್ಲದೆ ದುಡಿದೂದರ ಫಲವಾಗಿ ಆಯಾಸದಿಂದ ಚೆನಾಜುಗಿ ಸಿದ್ದಹೋದಳು. ಆ ಹೊತ್ತು ಬೆಳಕು ಹರಿಯುತ್ತಲೇ ಲಕ್ಷ್ಮಿ ಸರಸಮಹಾಲಿಗೆ ಹೊರಟು ಹೋಗಿದ್ದು ದರಿಂದ ಹಗಲು ಪೂರ್ತಿ ಎಲ್ಲ ಕೆಲಸವೂ ಸೀತಮೃನ ಪಾಲಿಗೇ ಬಿತ್ತು. ಅದುದರಿಂದ ಸೀತಮೃಬಹಳ ಬಳಲಿಹೋಗಿದ್ದಳು. ಆದರೆ, ಲಕ್ಷ್ಮಿಯಾದರೋ ತನ್ನನ್ನು ಅಪಾಯಿದಿಂದ ಪಾರುಮಾಡಿದ ಆ ಸುಂದರ ತರುಣನ ನೆನೆಪಿನಲ್ಲೇ, ಚಿಂತಿಸುತ್ತ ಬಹಳ ಹೊತ್ತು ಸಿದ್ದಬಾರದೆ ಹಾಸಿಗೆಯಲ್ಲಿ ಹೊರಳಾಡಿದಳು. ಆ ಮನ್ಮಥ ಸ್ವರೂಪನನ್ನು ಮತ್ತೆ ಕಾಣುವ ಭಾಗ್ಯ ತನಗೆ ಲಭಿಸುವುದೇ ಎಂಬ ಚಿಂತೆಯಲ್ಲಿ ಶೋಳಲಿದಳು. ಇಷ್ಟರವರೆಗೆ ಪ್ರೇಮವೆಂದರೇನು ಪರಿಣಯವೆಂದರೇನು ಎಂದರಿಯದ ಆ ಬಾಲೆಗೆ, ಈ ಹೊತ್ತು ತನ್ನರ ವಿಲ್ಲದೆಯೇ ಒಂದು ರೀತಿಯ ವ್ಯಾಕುಲವೇರ್ಫಟ್ಟಿತು. ಅವಳ ಮನದೊಳಗೆ ಒಂದರ ಹಿಂದೊಂದರಂತೆ ಯೋಚನಾತರಂಗಗಳು ಉಂಟಿದ್ದು ಅವಳ ಉಸುರು ಕಟ್ಟಿಸಿದವು. ಈ ರೀತಿಯಾಗಿ ಆ ಹೊತ್ತು ರಾತ್ರಿಯೆಲ್ಲ ಸಿದ್ದಿಯಿಂದ ಆ ಯುವಕನ ನೆನೆಪಿನಲ್ಲೇ ಕಳೆದಳು. ಬೆಳಗಿನ ಜಾವ ನಾಲ್ಕು ಘಂಟೆಯ ಬಳಿಕ, ಕೊಂಚ ಸಿದ್ದಿ ಹತ್ತಿತು ಅವಳಿಗೆ.

೫

ರಾತ್ರಿ ಉಟ್ಟವಾದ ಬಳಿಕ ವಿಜಯ, ಮನೆಯ ಮುಂದಣವರಾಂಡವ ಒಂದು ಕುಚ್ಚಿಯಲ್ಲಿ ಬಂದು ಕುಳಿತಳು. ಲಕ್ಷ್ಮಿ ಪ್ರಾರಂಭಿಸಿಕೊಟ್ಟಿದ್ದ ‘ಸ್ವಿಟ್ಟರ’ನ್ನು ಹೆಡಿಮುತ್ತಲಿದ್ದಳು. ಮಹಾದೇವನಾರಣ ಅಲ್ಲೇ ವಿಜಯಳ ಸಮೀಪದಲ್ಲಿದ್ದ ಆರಾಮ ಕುಚ್ಚಿಯೊಂದರಲ್ಲಿ ಕುಳಿತು ಪತ್ರಿಕೆ ತಿರುವುತ್ತಿದ್ದರು. ಸರಸ್ವತಮೃನು ಉಟ್ಟವಾದ ಬಳಿಕ ಅಡಿಗೆಯ ಮನೆಯ ಚೀಲುರೆ ಕೆಲಸಗಳನ್ನು ಗಮನಿಸಿಕೊಂಡು ತಾಂಬಾಲದ ತಟ್ಟಿಯ ಸಹಿತ ಮುಂದಿನ ನಡುಮನೆಗೆ ಬಂದು (Drawing Hall) ಕುಳಿತಳು. “ಏನೋಂದ್ದೇ ಅಂಬಿಯಿಂದ ಕಾಗದವೇ ಬರಲಿಲ್ಲವಲ್ಲಾ? ಅವನನ್ನು ಬಿಟ್ಟು

ನಾವೆಲ್ಲ ಹೆಚ್ಚಿದೂಟ ಮಾಡಿದುದಾಯಿತು ” ಎಂದಳು.

ಅದಕ್ಕೆ ಉತ್ತರವಾಗಿ ಮಹಾದೇವನ್ ರವರು “ ಅವನಿಗೆ ಪರೀಕ್ಷೆ ನಡೆಯುತ್ತಿರುವಾಗ, ಕಾಗದ ಹೇಗೆ ಬರೆಯಬಲ್ಲನು ? ಇನ್ನೂ ಒಂದೆರಡೆ ದಿನದಲ್ಲಿ ಪರೀಕ್ಷೆ ಮುಗಿಯಬಹುದು, ಮುಕ್ಕಾಲು ಪಾಲು ನಾಳೆಯೇ ಅವನಿಂದ ಕಾಗದ ಬರಬಹುದು ” ಎಂದರು.

“ ಏನೋ ಹೋಗಿ, ಈ ಹೊತ್ತು ಅವಸ್ಥಿತಿದೆ ಹೆಚ್ಚಿ ಶೋಭಿಸಲೇ ಇಲ್ಲ. ನನಗಂತೂ ಅವನ ಸೆನಪಾಗುತ್ತಿದೆ. ”

“ ಈಗಲೇ ನೀನಿಷ್ಟು ಚಿಂತಿಗೆಡಾದರೆ ಅವನಿಗೆ ಈ ಪರೀಕ್ಷೆಯಾದರೆ ವಿಲಾಯಿತಿಗೆ ಹೋಗಬೇಕಲ್ಲಾ, ಆಗೇನು ಮಾಡುವೆ ? ” ಎಂದು ತಿಳಿಯಾಸ್ಯದಿಂದ ಅಂದರು.

ಅಪ್ಪರೊಕಾಗಿ ವಿಜಯಳು, “ ಅಮಾತ್, ಅಮಾತ್ ! ಅಗೋ ಅಣ್ಣ ಒಂದ. ಅಣ್ಣ ! ನಿನಗೆ ನೂರು ಪರುಸ್ಸು ! ! ಅಮೃಸೂ ಅಪ್ಪನೂ ಇದೇ ತಾನೇ ನಿನ್ನ ವಿಷಯವಾಗಿ ಮಾತನಾಡುತ್ತಿದ್ದರು ” ಎಂದಳು.

ಅದನ್ನು ಕೇಳ, ಸರಸ್ವತಮ್ಮ, “ ಹೋಗೇ, ಹೋಗು ತಂಟಿ. ಹಾಗೆ ಅವನು ಬಂದರೂ ಸಹ ಈಗ ಅವನಿಗೆ ರ್ಯಾಲೀಲ್ ? ಇದರಿಂದಲೇ ಗೊತ್ತಾಗ ಲಿಳ್ಳವೇನು ನಿನ್ನ ತಮಾಷೆ ! ” ಎಂದಳು.

ಮಹಾದೇವನ್ ನಸುನಗುತ್ತ, “ಬಾರೋ, ಅಂಬಿ. ಒ. ನಿಮ್ಮಮ್ಮ ಆಗಿನಿಂದಲೂ ನಿನ್ನನ್ನೇ ನೆನೆನೆನೆದು ಪರುಗುತ್ತಿದ್ದಾಳೆ. ನೀನೇ ಒಂದು ಅವಳಿಗೆ ಸಮಾಧಾನ ಹೇಳು ಪನು, ತುಂಬ ಬಡವಾಗಿರುವೆಯಲ್ಲಾ ? ” ಎಂದರು.

ಸರಸ್ವತಮ್ಮ “ಹೌದೌದು, ಅಪ್ಪನೂ ಮಗಳೂ ಸೇರಿಕೊಂಡು ನಿನ್ನನ್ನು ತಮಾಷೆ ಮಾಡುತ್ತಿರೇನು ” ಎನ್ನತ್ತಿರುವಾಗಲೇ ಯಾರೋ ಹಿಂದಿನಿಂದ ಬಂದು ಇವಳ ಕಣ್ಣಗಳನ್ನು ಮುಚ್ಚಲು, ಆಕ್ಕೆಗಳನ್ನು ಮುಟ್ಟಿಸೋಡಿ “ ತೆಗಿಯೋ ಅಂಬಿ, ಈಗ ಬಂದವನು ಬೆಳಗ್ಗೆಯೇ ಬರಬಾರದಿತ್ತೇ ? ಮನೆಯೆಲ್ಲ ಎಷ್ಟು ಕಳೆಯಿಂದ ಶೋಭಿಸುತ್ತಿತ್ತ. ಭವ್ಯತಿಗಳನ್ನಾದರೂ ತಿನ್ನ ವಿಯಂತಿ, ಬಾ ! ” ಎಂದಳು.

ಅಂಬಿ ತಾಯಿಯ ಹತ್ತಿರ ಬಂದು ಕುಳಿತನು.

ಮಹಾದೇವ ಹಯ್ಯರ್, “ಲೋ ಅಂಬಿ. ನಿನಗೆ ಈಗ ಗಾಡಿಲೆಣ್ಣಿ? ಮದರಾಸು ಗಾಡಿ ಸಾಯಂಕಾಲವೇ ಬಂದಿರಬೇಕಿಲ್ಲ? ಬಂದು ಸಾಲು ಬರೆದು ಹಾಕಬಾರದಿತ್ತೇ ಮನೆಯಲ್ಲಿ ಕಾರು, ‘ಕೋಚ್’ ಎರಡೂ ಇದ್ದೂ ಕೂಡ ನಿನಗೆ ಸಮಯಕ್ಕೆ ಇಲ್ಲದಂತಾಯಿಲಾ.” ಎಂದು ಹೇಳಿದರು.

“ಅವನ್ನು, ಎರಡು ಗಾಡಿ ಇದ್ದರೂ ಕೂಡಾ ಈ ಹೊತ್ತು ಲಷ್ಟೀ ಈ ಕತ್ತಲಲ್ಲಿ ಕಾಲು ನಡಿಗೆಯಲ್ಲಿ ಹೋಗಬೇಕಾಯಿತು. ಕಾರಂತೂ ಕೆಟ್ಟು ಹೋಗಿದೆ.” ಎಂದಳು ವಿಜಯ.

“ನಿನ್ನೆಯೇ ಪರೀಕ್ಷೆ ಮುಗಿದು ಹೋಯಿತು, ರಜೆಯನ್ನು ವ್ಯಘರ್ವಾಗಿ ಕಳೆಯುವುದೇಕೆಂದು ಕಾಗದ ಹಾಕದೆಯೇ ಕೂಡಲೇ ಹೋರಟು ಬಂದೆ.” ಎಂದಂದು, “ಅನ್ನಾ, ಈ ಹೊತ್ತು ಏನು ವಿಶೇಷ? ” ಎಂದು ಹೇಳಿದನು.

ನಮ್ಮ ವಿಜಯಳಿಗೆ ಹುಟ್ಟಿದ ಹಬ್ಬವಲ್ಲವೇ, ಈ ಹೊತ್ತು? ಅವನ್ನು ವರೂ, ವಿಜಯಳಿ ಇದನ್ನು ಕುರಿತು ಕಳೆದ ವಾರವೇ ನಿನಗೆ ಬರೆದಿದ್ದಿರಲ್ಲ? ”

“ಇಲ್ಲವ್ಯಾ, ನನಗೆ ಆಕಾಗದ ಬರಲೇಇಲ್ಲವಲ್ಲ. ಈ ಹೊತ್ತು ಹುಟ್ಟಿದ ಹಬ್ಬವೆಂದು ತಿಳಿದಿದ್ದರೆ ನಿನ್ನೆ ರಾತ್ರೀಯ ಗಾಡಿಯಲ್ಲೇ ಹೋರಟು ಬರುತ್ತಿದ್ದೆನಲ್ಲಾ. ನಾನಂತು ಏಳು ಫೌಂಟಿಗೇ ಉರು ತಲುಸಿದೆ. ಹಾಗೆಯೇ ಟೊನಿನಲ್ಲಿರುವ ಸ್ವೇಧಿತನ ಮನಿಗೆ ಹೋಗಿ ‘ವಾಕ್’ ಹೋಗಿ ಬಂದು ಚಿಡೊಣವೆಂದು ಬರುತ್ತಿದೆ. ದಾರಿಯಲೇಣ್ಣಂದು ತಕರಾರು ” ಎಂದನು.

“ಹಾಸಿಗೆ ಹೆಚ್ಚಿಗೆ ಎಲ್ಲ ಎಲ್ಲಾ ಅಂಬಿ? ”

ಅಂಬಿ “ಎಲ್ಲ ಸ್ನೇಹಿತನ ಮನೆಯಲ್ಲಿವೆ. ನಾನು ಕಾಲ್ಪಣಿಗೆಯಲ್ಲಿ ಬಂದುದರಿಂದ ಅವನ್ನೆಲ್ಲ ಅಲ್ಲೇ ಇಟ್ಟು ಬಂದೆ. ಸಿದ್ದನನ್ನು ಕಳುಹಿಸಿ ಕರಿಸಿದರಾಯಿತು. ”

ವಿಜಯ, “ಬರುವದಾರಿಯಲ್ಲಿ ಏನೋ ತಕರಾರು ಎಂದೆಯಲ್ಲಾ? ಅದೇನು ಹೇಳಣ್ಣಾ. ”

“ಎಲ್ಲ ಆ ಮೇಲೆ ಹೇಳುತ್ತಾನೆ. ಕೊಂಚ ತಾಳು. ಅವನು ಉಟ್ಟ ವೊಡಬೇಡವೇ? ಬಾರೀಕೇ, ಅಂಬಿ. ಕೈಕಾಲು ತೋಳಿದುಕೊಂಡು ಉಟ್ಟಕ್ಕೆ

ನಳಿ. ನಾನು ಹೋಗಿ ಎಲೆ ಹಾಕಹೇಳುತ್ತೇನೆ ” ಎಂದಂದು ಎದ್ದು ಅಡಿಗಿಯ ಮನೆಯ ಕಡಗಿ ಹೋದಳು ಸರಸ್ವತಮೃ.

ಅಂಬಿಯೂ ಸಹ ಅಂಗಿಯನ್ನು ಕಳಚಿ ಕೈಕಾಲು ತೊಳೆದುಕೊಂಡು ಉಟಕ್ಕೆ ಬಂದು ಕುಳತನು. ಅವನ ಸಮೀಪದಲ್ಲಿ ಅವನ ತಾಯಿಯೂ, ತಂಗಿಯೂ ಕುಳತು ಸಂಭಾಷಿಸುತ್ತಿದ್ದರು. ಆಗ ಅಂಬಿ, ತಾನು ಟೊನಿಸಿಂದ ಮನೆಗೆ ಬರುತ್ತಿರುವಾಗ, ಒಬ್ಬ ಹುಡುಗಿಯನ್ನು ಕಳ್ಳನೊಬ್ಬಿಸು ದಾರಿಗೆ ಅಡ್ಡ ಬಂದು ಅವಳ ಕೈಯಲ್ಲಿರುವ ಸಾಮಾನುಗಳನ್ನು ಅವಹರಿಸಲು ಯತ್ತಿಸುತ್ತಿದ್ದನೇಂದೂ, ಆ ಹುಡುಗಿಯೂ ಅವಳ ಜೊತೆಯಲ್ಲಿದ್ದ ಸೇವ ಕಿಯೂ ಕಿರಿಚಿಕೊಳ್ಳಲು, ತಾನು ಅವರಿದ್ದೆಡೆಗೆ ಓಡಿ ಹೋಗಲು, ಕಳ್ಳ ತನ್ನನ್ನು ಕಂಡು ಓಡಿಹೋದುದನ್ನೂ ವಿವರಿಸಿ ಹೇಳಿದನು. ಅವರಿಬ್ಬ ರನ್ನೂ ಮನೆಯವರಿಗೆ ಕರೆದುಕೊಂಡು ಹೋಗಿ ಬಿಟ್ಟು ಬಂದುದರಿಂದಲೇ ತಾನು ಬರಲು ಇವ್ವು ಹೊತ್ತಾಯಿತೆಂದೂ ಹೇಳಿದನು. ಇದನ್ನು ಕೇಳಿ ಸರಸ್ವತಮೃನಿಗೂ ವಿಜಯಳಿಗೂ ಆ ಹುಡುಗಿ ಲಕ್ಷ್ಮೀಯೇ ಇರಬೇಕೆಂದು ತೋರಿತು. ತಕ್ಕಣ ಸರಸ್ವತಮೃನು ದುಃಖಿತಾಗಿ “ ಏನೋಽ, ಅಂಬಿ. ಆ ಹುಡುಗಿಗೆ ಎಷ್ಟು ವಯಸ್ಸಿರಬಹುದು ? ಕೈಯಲ್ಲಿ ಏನನ್ನು ಹಿಡಿದಿದ್ದಳು ? ” ಎಂದು ಕೇಳಿದಳು.

“ನಮ್ಮ ವಿಜಯೇ ವಯಸ್ಸಿರಬಹುದು. ಯಾವುದೋ ಒಂದು ಕಾಗದದ ಪೈಟ್ಟಿ ವಿತ್ತು, ಅವಳ ಕೈಯಲ್ಲಿ ಬಹುಶಃ ಬಟ್ಟಿಯ ಪಾಸಿಲಿರಬಹುದವೇ ಸೇವಕ ದೊಡ್ಡದೊಂದು ಬುಟ್ಟಿಯನ್ನು ಹೊತ್ತಿದ್ದಳು. ಹುಡುಗಿ ಬಹಳ ಲಕ್ಷಣವಂತೆ, ಅವಾಗ್ಯಾ. ಅವಳ ತಾಯಿಗೆ ಅದೆಂತಹ ಹುಷ್ಟುಧ್ಯಯಃ ! ಈ ಕತ್ತಲಲ್ಲಿ ಆ ಹುಡುಗಿಯನ್ನು ಅಡೆಲ್ಲಿಗೆ ಕಳುಹಿಸಿದ್ದ ಹೋಕಾಣೆ. ಇನ್ನು ಮೇಲೆ ಹೀಗೆಲ್ಲಾ ಒಟಟಿಯಾಗಿ ಕಳುಹಿಸಬಾರದೆಂದು ಹುಡುಗಿಯ ತಾಯಿಯನ್ನು ವಜ್ಞರಿಸಿ ಬಂದೆ. ಈ ಕಗ್ಗತ್ತಲೆಯಲ್ಲಿ ಆ ಕೆಲವರಾ ದವಳು ಒಂದು ಜೊತೆಯೇ ? ಕಳ್ಳನನ್ನು ಕಂಡೊಡನೆಯೇ ಕೆಲಸದವಳು ಆ ಹುಡುಗಿಗಿಂತ ಗಟ್ಟಿಯಾಗಿ ಕಿರಿಚಿಕೊಂಡಳು ” ಎಂದಂದನು.

ಸರಸ್ವತಮೃ ಬಹಳ ನೊಂದುಕೊಂಡು “ ಆ ಹುಡುಗಿಯ ತಾಯಿ ಮೇಲೆ ಸಿಟ್ಟುಮಾಡಿಕೊಂಡು ಎನು ಫಲ. ಅಂಬಿ ? ಎಲ್ಲ ನಾನು ಮಾಡಿದ

ತಪ್ಪ. ಆ ಹುಡುಗಿ ತಾನು ಹೋಗುತ್ತೇ ನೇಂದು ಹೇಳಿದರೂ, ಹಿರಯವ ಖಾದ ನಾನು ಹೋಗಬಾರದೆಂದು ತಡೆದಿರಬೇಕು. ಹುಚ್ಚಿ, ಸುಮೃನಿದ್ದು ಬಿಟ್ಟೆ. ಅವಳು ಹೋರಟುಹೋದ ಹತ್ತು ನಿನಿಷಗಕೊಳಗಾಗಿ ಗಾಡಿಯೂ ಬಂತು. ಗಾಡಿಯನ್ನಾದರೂ ಅವಳ ಹಿಂದೆ ಕಳುಹಿಸಿದ್ದರೆ, ಜೆನ್ನಾಗಿರುತ್ತಿತ್ತು. ಅದೂ ತೋರಲಿಲ್ಲ. ಎಲ್ಲ ನನ್ನ ಧಢ್ಟಕನ. ಹೋಗಲಿ ಬಿಡು. ಮಗುವನ್ನು ಭದ್ರವಾಗಿ ಅವಳ ಮನೆಗೆ ತಲುಪಿಸಿ ಬಂದೆಯಲ್ಲ ” ಎಂದಂದು ನಿಟ್ಟುಸುರು ಬಿಟ್ಟುಳು. ಅಂಬಿಗೆ ಈ ವಾಕ್ಯವಾವುದು ಅರ್ಥವಾಗಲಿಲ್ಲ. ಕಕ್ಷಾಬಿಕ್ಷೆಯಾದ.

ಒಳಕ ವಿಜಯ ಆ ಹುಡುಗಿ ತನ್ನ ಗೆಳತಿಯೇಂದೂ ತನಗೂ ಅವಳಗೂ ಗೆಳೆತನ ಪ್ರಾರಂಭವಾದಂದಿನಿಂದ ಆ ಹುಡುಗಿ ಆ ಹೋತ್ತು ಕಾಲ್ಪನಿಕೆಯಲ್ಲಿ ಮನೆಗೆ ಹೋಗುವ ವರೆಗೂ ಸಾಂಗವಾಗಿ ನಡೆದ ವಿವಯವನ್ನೆಲ್ಲ ಅಣ್ಣನಿಗೆ ಹೇಳಿದಳು.

ಅಂಬಿಯೂ ಸಹ ಆ ಹೋತ್ತು ರಾತ್ರಿಯೆಲ್ಲ ಆ ಸುಂದರಿಯ ನೆನಪಿನಲ್ಲೇ ನಿದ್ರೆಯಿಲ್ಲದೆ ಕಳಿದ. ಆದರೆ, ಆ ಸುಂದರಿ ತನ್ನ ತಂಗಿಯ ನೆಚ್ಚಿನ ಗೆಳತಿ ಎಂಬುದನ್ನೂ, ಅವಳು ಪ್ರತಿನಿತ್ಯ ತಮ್ಮ ಮನೆಗೆ ಬರುತ್ತಿರುತ್ತಾಳೆ ಎಂಬುದನ್ನೂ ಅರಿತು ಅವಳನ್ನು ಮತ್ತೆ ಕಾಣಿವ ಭಾಗ್ಯ ತನಿಗಿದೆಯೆಂದು ತಿಳಿದು ಹಿಗ್ಗಿದ. ಮರುದಿನ ಸಂಚೆ ಎಲ್ಲರೂ ಪೂರ್ಕಿಗೆ ಹೋಗಿಬರೊಣಿ ವೆಂದು ಅಂಬಿ ಯೋಚನೆ ಹೇಳಿದ. ಅದಕ್ಕೆ ಮಹಾದೇವನ್ ನಾನು ಈ ಹೋತ್ತು ಕ್ಷಾಬ್ಧಿಗೆ ಬರುತ್ತೇನೆಂದು ಒಬ್ಬ ‘ಫ್ರೆಂಡಿ’ಗೆ ‘ಪ್ರಮಿಸ್’ ಮಾಡಿದ್ದೇನೆ. ನೀವೆಲ್ಲ ಹೋಗಿ ಬಸ್ತಿ” ಎಂದರು.

ಸರಸ್ವತಮ್ಮ, “ನಾನು ಲಪ್ತಿಯ ಮನೆಗೆ ಹೋಗಿ ಸೀತಮ್ಮನ ಕ್ಷಮೆ ಬೇಡಬೇಕು. ಪಾಪ, ಆ ಹುಡುಗಿಗೆ ಹೆದರಿಕೆಯಲ್ಲಿ ಜ್ವರ ಬಂದಿದೆಯೋ ಏನೋ, ಅಂಬಿ, ನೀನೂ ವಿಜಯಳೂ ಪೂರ್ಕಿಗೆ ಹೋಗಿಬನ್ನಿ” ಎಂದಳು.

ಅಷ್ಟರೊಳಗಾಗಿ ವಿಜಯ “ಆದಕ್ಕೇನಂತೆ, ಅಮಾತ್ಯ ಎಲ್ಲರೂ ಲಪ್ತಿಯ ಮನೆಗೆ ಹೋಗಿ, ಅಲ್ಲಿಂದ ಲಪ್ತಿಯನ್ನೂ ಕರೆದುಕೊಂಡು ಪೂರ್ಕಿಗೆ ಹೋದರಾಯಿತು?” ಎಂದಳು.

ಅದೇ ತರಹ ಎಲ್ಲರೂ ಲಕ್ಷ್ಯ ಯ ಮನೆಗೆ ಹೊಗಿ ಕೊಂಚ ಹೊತ್ತು ಸಂಭಾಷಿಸುತ್ತಲಿದ್ದು, ಲಕ್ಷ್ಯ ಯನ್ನು ಸೀತಮೃನನ್ನೂ ಟಾಕೀಗೆ ಕರೆದರು. ಆದರೆ ಸೀತಮೃನು ಲಕ್ಷ್ಯ ಯನ್ನು ಮಾತ್ರ ಅವರುಗಳೊಡನೆ ಕಳುಹಿದಳು. ಸೀತಮೃನೂ ಲಕ್ಷ್ಯ ಯೂ, ಹೀಂದಿನ ದಿನ ಲಕ್ಷ್ಯ ಯನ್ನು ಕಳ್ಳನ ಆವಾಂತರದಿಂದ ಪಾರುವಾಡಿದ ಯುವಕನು ಅವರೊಡನೆ ಬಂದಿರುವುದನ್ನು ಕಂಡು, ವೊದಲು ಬಹಳ ಅಚ್ಚುರಿಗೊಂಡರು. ಆ ಯುವಕ ವಿಜಯಾ ಆಣ್ಣನೆಂದು ತಿಳಿದ ಬಳಕ ಬಹಳ ಆನಂದವಟ್ಟಿರು. ಆವನ ಮಹದುಪ ಕಾರವನ್ನು ಕುರಿತು ವಿಜಯಾ ಹತ್ತಿರವೂ ಸರಸ್ವತಮೃನ ಹತ್ತಿರವೂ ಹೊಗೆಳಿದರು.

ತನ್ನ ಮನಗಣ ಮುಂದೆ ಸದಾಕಾಲವೂ ತೋರಿ ತನ್ನ ನ್ನೊ ಬೆರಗು ಗೊಳಿಸಿದ ಮನ್ಯಧಸ್ವರೂಪನನ್ನು ಇನ್ನು ಪ್ರತಿನಿತ್ಯ ಕಂಡು ಆನಂದಿಸುವ ಸುಯೋಗ ದೊರಕಿದುದುಕ್ಕಾಗಿ ಮತ್ತು ಅನಂದ ಲಕ್ಷ್ಯಗೆ. ಆದರೆ ಅವಳಿಗೆ ಹೀಗೂ ತೋರಿತು, “ಅವರುಗಳ ಆಂತಸ್ತೇನು? ತನ್ನ ಸ್ಥಿತಿಯೇನು? ತಾನು ಈ ರೀತಿಯಾಗಿ ಮನದೊಳಗೆ ಎಣಿಸುವುದೂ ಕೂಡ ತನ್ನ ದೊಭಾಂಗ್ಯ ಸ್ಥಿತಿಗೆ ತಕ್ಕುದಲ್ಲ” ಎಂದು ಮನಸ್ಸಿಗೆ ಒಂದು ರೀತಿಯಾಗಿ ಸಮಾಧಾನ ತಂದುಕೊಳ್ಳುವಳು. ಮನದೊಳಗೆ ಉದ್ಘಾವಿಸುವ ಅಂದೋಳ ನವನ್ನು ತಡೆಗಟ್ಟಲು ಯತ್ತಿಸುತ್ತ ಅಂಬಿಯನ್ನು ತನ್ನ ಸ್ವಂತ ಆಣ್ಣನಂತೆ ಭಾವಿಸುತ್ತು, “ಆಣ್ಣ, ಆಣ್ಣ ಎಂದೇ ಕರೆಯಲು ಪಾರಂಭಿಸಿದಳಾಗಿ ಸಹ ಅದೇ ರೀತಿಯಾಗಿ ಅವಳ ವಿವರದಲ್ಲಿ ತನಗೆ ಏರಿಟ್ಟಿದ್ದ ಪ್ರೀತಿಯನ್ನು ಆಡಗಿಸಿಕೊಂಡು ಹೊರನೋಟಕ್ಕೆ ಲಕ್ಷ್ಯ ಯನ್ನು ತನ್ನ ತಂಗಿ ವಿಜಯಾ ಹಂತೆಯೇ ಕಾಣುತ್ತಿದ್ದ. ದಿನದಿನಕ್ಕೆ ಆ ಹಂಡುಗಿಯ ಸೌಂದರ್ಯವನ್ನೂ, ಜಾಣತನವನ್ನೂ, ಸದ್ಗುಣಗಳನ್ನೂ ಕಂಡು ಹಿಗೆತ್ತಿದ್ದನು.

ಎದಿನಂತೆ ಲಕ್ಷ್ಯ ಸರಸಮಹಾಲಿಗೆ ಬಂದು ಹೊಗುತ್ತಿದ್ದಳು. ಲಕ್ಷ್ಯ ವಿಜಯ, ಸರಸ್ವತಮೃನ ಅಂಬಿನಾಲ್ಪುರೂ ಕೂಡಿ ಹೊತ್ತು ಕಳೆಯಲು ತಮಾಷೆಯಾಗಿ ಇಸ್ಪೀಟ್, ಕೇರಂ, ಚೆಸ್ ಮುಂತಾದ ಆಟಗಳನ್ನು ಆಡುತ್ತಿದ್ದರು. ತೋಟದಲ್ಲಿ ‘ಬ್ಯಾಟ್‌ಮಿನ್‌ಟನ್’, ‘Decktennis’

ముంతాద బయలిన ఆటగళన్ను ఆడువరు. ఒందొందు దిను తమాణిగాగి మహాదేవనారవరూ ఇవరుగళొడనే ఆటదల్లి కలేతు కోళ్ళువరు. కేలసమయ ఎల్లరూ ఒట్టిగే తిరుగాడలు హొరహచ్చి ద్వారా క్రీడ రు. కేలసమయ సరస్వతమ్మ తిరుగాడలు బరువుదిల్లిమేదరె తంబి, విజయ, లష్ట్క మాంవరు మాత్ర హోగి బరుత్తుద్వారా. ఈ రీతియాగి మూవరూ ఒందే తాయమక్కళంతే బహా ఆనోయైన్న వాగి ఇరుత్తుద్వారా.

ఒందు దిన బేళగే ఒంబత్తు ఫెంచిగెల్లా మునియ; లష్ట్కయు మనిగేగాడి ఓడిసికోడు ఒంద. ఆగ లష్ట్క స్వానమాడుత్తుద్వాళు. సీతమ్మ గాడి ఒందుదన్ను కండు బిధియ; బాగిలగే ఒందు “ ఏనోఇ వితీష, మునియా? బేళ్ళం బేళగే ఇష్టు బేగ గాడి తందిరువేయలాళై? ” ఎందు కేళిదళు.

మునియ హల్లు కీర్తయుత్త, “ లక్ష్మిమాత్రవర్ష ఈగలేఇ కరతర హేళవే. విజయమాత్రవురు ఒందు జీట్టికేంట్టునే ” ఎందన్నుత్తు, అంగియ జేబినింద జీట్టియాందన్ను తేగెదు సీతమ్మన కృయల్ల కోట్టును. సీతమ్మ ఓడి నోడిదళు.

ప్రియ లష్ట్క,

ఆణ్ణసిగే First Class నల్లి (ఆనర్స్) పరీక్షే పాశాగిదే యుందు ఈ హోత్తు టీలిగ్గాం ఒకతు. ఈ సంతోషవన్ను కోండాడలు ఆవ్యాసు ఈ హోత్తు హబ్బద ఆడిగే మాడిసుత్తిద్దాళ. సేసిల్లడే సనగే హచ్చి కోండాడువుదేందరే రుచుసువుదిల్ల. ఆప్స తమాత్రు అంబి ఎల్లరూ నిన్నున్న కిండికి ఈగలేఇ బరువంతే బరీయ హేళదరు. సంజీ నానే ఒందు నిన్నున్న నిమ్మ మనే కలుపిసుత్తేనే. నిన్న విజయు ”

లష్ట్క స్వాన ముగిసికోండు ఒందొడసేయే సీతమ్మ ఆవలగి బేగ జడి హేణెదు, హణెగే ఇట్టు సరసమహాలిగి కళుహిసి కోట్టుళు. ఆ హోత్తు, విజయాల మట్టిద హబ్బద దిన తయారిసిద్ద భక్ష్యభోజ

ಪರಮಾನಾಂದಿಗಳಿಗಿಂತ ಹೆಚ್ಚು ಅಡಂಬರನಾಗಿಯೇ ಇರಬೇಕೆಂದು ಸರಸ್ವತಮೃತ ಅಡಿಗಿಯವನಿಗೆ ಅಪ್ಪತ್ತೆ ಇತ್ತಿದ್ದಳು. ಎಲ್ಲರೂ ಬಂಳಿ ಖಂಡಿಯಾಗಿ ಉಂಟಿನಾಡಿ ಬಂದು ನಡುವನೆಯಲ್ಲಿ ಕುಳಿತರು. ಅಂಬಿ, ವಿಜಯ, ಸರಸ್ವತಮೃತ, ಲಕ್ಷ್ಮಿನಾಲ್ಪರೂ ‘ಕೇರಂ’ ಅಡಲು ಉಪಕ್ರಮಿ ಸಿದರು. ಮಹಾದೇವನ್‌ರವರು ಅಡ್ಡೊಕ್ಕೇರ್ಟ್ ಅದುದರಿಂದ ಅವರಿಗೂ ಬೇಸಿಗಿಯ ರಜ ಉಂಟು. ಅವರೂ ಸಹ ಸಾವಕಾರವಾಗಿ ಬಂದು ಕುಳಿತು ತಾಂಬಳಲ ಸವಿಯುತ್ತ ಅವರುಗಳ ಆಟವನ್ನು ಗಮನಿಸುತ್ತಿದ್ದರು. “ ಸರಸೂ, ಅಂಬಿಗಂತೂ ಪರಿಫ್ರೇ ಪಾಕಾಯಿತು. ಇನ್ನೆ ರದು ತಿಂಗಳಲ್ಲಿ ಮೇಲಿನ ವ್ಯಾಸಂಗಕ್ಕಾಗಿ ಇಂಗ್ಲೆಂಡಿಗೆ ಹೋರಟು ಹೋಗುತ್ತಾನೆ. ಅಷ್ಟರೂ ಇಗಾಗಿ ಎಲ್ಲರೂ ಶೇರ್ವರಾಯ ಬೆಟ್ಟಕ್ಕೆ (HillStation) ಹೋ... ತವಾಷೆಯಾಗಿ ಹದಿನ್ಯೆದು ದಿನ ಇದ್ದು ಬಂದರೆ ಚೆನ್ನೆವ್ಲಾವೇ? ಈ ವರ್ಷ ಬಿಸಿಲಿನ ತಾಪ ಬಹಳ. ”

ಎಲ್ಲರೂ ಆಟವನ್ನು ನಿಲ್ಲಿಸಿ, ಐಯ್ಯರರ ಮಾತು ಗಮನಿಸಿದರು.

“ ಅದಕ್ಕೇನಂತೆ! ಹಾಗೆಯೇ ಮಾಡಿದರಾಯಿತು. ಬೆಟ್ಟದ ಹವ ವಿಜಯಳ ಮೈಗೂ ಒಕ್ಕೆಯದು. ಇನ್ನೊ ಅವಳ ಮೈ ಮುಂಡಿ ನಂತೆ ಅಗಲ್ಲ. ಯಾವಾಗ ಹೋರಡೋಣ? ” ಎಂದು ದ್ವಿಗೂಡಿಸಿದಳು ಸರಸ್ವತಮೃತ:

“ ಶೇರ್ವರಾಯ ಬೆಟ್ಟಕ್ಕೇನಂತೆ, ಹತ್ತಿರದಲ್ಲೇ ಇದೆ. ನಾಳೆಯೇ ಹೋರಟಿರಾಯಿತು. ಆದರೆ ಅಲ್ಲಿ ಹೋಗಿ ಇಳಿಯಲು ತಕ್ಕ ಸ್ಥಳ ಏಷಾಟು ಮಾಡಿಕೊಂಡ ಬಳಕಲ್ಲಾವೇ ನಾವು ಹೋರಡುವ ಯೋಚನೆ? ” ಎಂದನು, ಅಂಬಿ.

ಐಯ್ಯರ್, “ ಈ ಏಷಾಟುಗಳನ್ನೆಲ್ಲ ಮಾಡದೆ ನಿಮ್ಮ ಮುಂದಿ ಈ ಮಾತು ತೆಗೆಯುತ್ತೇನೆಯೇ? ನಮ್ಮ ಯತ್ತಿರಾಜುಲು ನೊಡಲಿ ಯಾರು, ಇಲ್ಲವೇ? ಅವರು ತಮ್ಮ ಬಂಗಲೆಯನ್ನು ಬಂದು ತಿಂಗಳ ಉಪಯೋಗಕ್ಕಾಗಿ ನಮಗೆ ಬಿಟ್ಟ ಕೊಡುವುದಾಗಿ ‘ಪಾರಮಿಸ’ ಮಾಡಿ ರುವರು. ‘ಈ ಹೋತ್ತಿನಿಂದಲೇ ಬೇಕಾದರೂ ಮನೆಯನ್ನು ಉಪಯೋಗಿಸಿ ಕೊಳ್ಳಿ’ ಎಂದು ನಿನ್ನ ಕಲ್ಬಿನಲ್ಲಿ ಅಂದರು. ಮನೆಗೆ ಇದೇ ತಾನೇ ಸುಣ್ಣ

ಬಣ್ಣ ಬಳಿದಿದ್ದಾರಂತೆ. ಬಂಗಲೆಯಲ್ಲಿ ‘ಲೈಟ್‌ಟ್‌’ ಕೊಳಾಯಿ.....ಎಲ್ಲ ಸೌಕರ್ಯಗಳೂ ಇರುವವಲ್ಲದೆ ಮನೆಯಲ್ಲಿ ಎಲ್ಲವೂ ಸಿದ್ಧವಿದೆಯಂತೆ. (fully furnished house) ಸರಸೂ, ಇದಿಗಲೇ ಸಾಮಾನುಗಳನ್ನೆಲ್ಲ ಕಟ್ಟಿಡಿಂದು ನಾರಾಯಣಿಗೆ ಹೇಳಿಬಿಡು. ನೀವೇಲ್ಲ ಇಪ್ಪತ್ತು ದಿನಗಳಿಗೆ ಬೇಕಾಗುವಪ್ಪು ಬಟ್ಟಿಬರಿಗಳನ್ನು ತಯಾರಾಗಿ ‘ಪ್ರಯೋಕ್‌’ ಮಾಡಿ. ನಾನಿಗೆ ಯತ್ತಿರಾಜುಲುವಿಗೆ ಚಿಟ್‌(chit) ಬರಿದು ಕಳುಹಿಸಿಬಿಡುತ್ತೇನೆ” ಎಂದಂದು ಸೋಫಾವಿನಿಂದ ಎದ್ದು ತಮ್ಮ ಆಫೀಸು ರೂಮಿಗೆ ಹೋದರು.

ವಿಜಯ ತನ್ನ ಶಾಯ ಮಡಿಲಲ್ಲಿ ಕೈಳಾರಿ ಆಕೆಯ ಭುಜದಲ್ಲಿ ಒರಹಿಕೊಂಡು, “ಆಮಾತ್ತು, ಆಮಾತ್ತು, ಏರ್ಮಾಡಿಗೆ (ಶೀರ್ವರಾಯ ಬೆಟ್ಟಕ್ಕೆ ಈ ಹೆಸರೂ ಉಂಟು,) ಲಪ್ಪಿಯನ್ನೂ ಕರೆದುಕೊಂಡು ಹೋಗೋಣಿ ಅಮಾತ್ತು” ಎಂದು ಅಂಗಲಾಚಿದಳು.

‘ಆದಕ್ಕೇನಂತೆ, ಕರೆದುಕೊಂಡು ಹೋದರಾಯಿತು. ಸಾಯಂಕಾಲಹೋಗಿ ಆವರಮ್ಮನನ್ನು ಕೇಳೋಣ. ಆಕೆ ಒಪ್ಪಿ, ನಮ್ಮ ಸಂಗಡ ಕಳಿಹಿದರೆ ಕರೆದುಕೊಂಡು ಹೋದರಾಯಿತು. ಅಲ್ಲಿ ಸಿನಗೂ ಹೋತ್ತು ಹೋಗೆ ಬೇಕಲಾಲ್ಲ. ಲಪ್ಪಿಯೂ ಶೀರ್ವರಾಯ ಬೆಟ್ಟಿವನ್ನು ನೋಡಿದಂತಾಗುವುದು.’’ ಎಂದಳು.

ಅಂಬಿ “ಆಮಾತ್ತು ವಿಜಯಾ ಸಾಮಾನುಗಳೇ ಒಂದು ಗಾಡಿಯ ತುಂಬ ಆಗಬಹುದಲಾಲ್ಲ !.....” ಎಂದು ಹಾಸ್ಯ ಮಾಡಿದ.

“ಮಂಗಳವನ್ನು ಏಕೋ ಹಾಸ್ಯ ಮಾಡುತ್ತೀ ? ನೀನೂ ಬೇಕಾದರೆ ಆವಳಿಗಿಂತ ಹತ್ತುರಪ್ಪು ಕಟ್ಟಿಕೊಂಡು ಬಾ ! ಎರಡು ಗಾಡಿ ತುಂಬಿದ ರಾಯಿತು. ನೀನೇನೂ ಹೋರಡಬೇಕಾಗಿಲ್ಲವಲಾಲ್ಲ.”

“ಆಟ ಸಾಕಮಾತ್ತು, ನಾನು ಹೋಗಿ ‘ಪ್ರಯೋಕ್‌’ ಮಾಡುತ್ತೇನೆ.” ಎಂದು ಎದ್ದೋಬಿಟ್ಟು ಅಂಬಿ.

ವಿಜಯ ಆಮಾತ್ತು, ನನ್ನನ್ನು ಮಾತ್ರ ಹಾಸ್ಯ ಮಾಡುತ್ತಾನಲ್ಲ, ಈ ಆಣ್ಣ ! ಆವನನ್ನು ಬೇಕಾದರೆ ನೋಡುತ್ತಿರು, ‘ಪೇವಿಂಗ್‌ಗ್ ಸೆಟ್‌’ ಸೊಂದು ಪೆಟ್ಟಿಗೆ; ಸೂಟ್‌, ಟ್ರೈ ಇವಕ್ಕೆಲ್ಲ ಒಂದು ಪೆಟ್ಟಿಗೆ, ಪಂಚ,

ಟವಲು, ಷಟ್ಟು.....ಇದಕ್ಕೆಲ್ಲ ಬಂದು ಹೆಚ್ಚಿಗೆ; ಇಷ್ಟುಭದೆ ‘ಕ್ಷಾಮುರಾ’, ‘ದುಬ್ರೀನು’.....ಇಂತಹ ಸಾಮಾನುಗಳಿಗೊಂದು ಹೆಚ್ಚಿಗೆ; ಈ ರೀತಿ ಯಾಗಿ ಹೋರಿಹೋರಿಯಾಗಿ ಸಾಮಾನುಗಳು ತರುತ್ತಾನೆ! ” ಎಂದು ಅಣ್ಣಿ ನನ್ನು ಕೋಟಾ ನಾಡಿದಳು.

ಅಂಬಿ “ಸುಮೃತು ಸುಮೃತಿ ಬಾಯಿಗೆ ಬಂದಂತೆ ಅನ್ನಬೇಡ. ಸಿನಗೇನು ಗೊತ್ತುಂಟು, ಸಾಮಾನು ಕಟ್ಟುವ ಶ್ರಮ? ಸಿನಗೆ ಬೇಕು ಬೇಕಾದುದ ಸ್ನೇಹಿ ಲಕ್ಷ್ಮಿ ಕಟ್ಟಿ ಇಟ್ಟು ಬಿಡುತ್ತಾಳೆ. ಕುಳಿತ ಜಾಗದಿಂದ ಎಲ್ಲರನ್ನೂ ತಪ್ಪಾಣಿ ನಾಡುತ್ತಿರು, ಅಷ್ಟೇ” ಎಂದನು.

ಲಕ್ಷ್ಮಿ, “ಸಿಟ್ಟಿ ನಾಡಿಕೊಳ್ಳಬೇಡಿ, ಅಣ್ಣಾ. ಸಿಮಗೂ ಬೇಕಾದರೆ ವ್ಯಾಕ್ ನಾಡಿ ಕೊಡಲೇ? ” ಎಂದನ್ನಲು, ಎಲ್ಲರೂ ಅಷ್ಟಕ್ಕೇ ಆಟ ನಿಲ್ಲಿಸಿ ಎದ್ದರು. ಸರಸ್ವತಮೃತಾದಿಗಿಯ ಮನೆಗೆ ಹೋದಳು.

ಲಕ್ಷ್ಮಿ ವಿಜಯಳಿಗೆ ಬೇಕಾದಂತಹ ಸಾಮಾನುಗಳನ್ನು ತೆಗೆದು ಕಟ್ಟಿತ್ತಾ ನಡುನಡುವೆ ಅಂಬಿಗೂ ಸಣಾಯ ಮಾಡುತ್ತಿದ್ದಳು. ವಿಜಯ, ಲಕ್ಷ್ಮಿಗೆ ತನ್ನ ಕೈಲಾದ ಒತ್ತಾಸೆ ನಾಡಲು ಬಂದಳು. ಸರಸ್ವತಮೃತನಗೂ, ತನ್ನ ಗಂಡಿಗೂ ಅವಕ್ಕಿರಿದಂತಹವುಗಳನ್ನು ತೆಗೆದಿಟ್ಟು ಸಿದ್ಧನನ್ನು ವ್ಯಾಕ್ ನಾಡಹೇಳಿ ಮನೆಯಲ್ಲಿ ಭವರವಡಿಸಬೇಕಾದುವುಗ ಇನ್ನು ಭದ್ರವಡಿಸಿ, ಬೀಗ ಹಾಕಬೇಕಾದ ಕೊರಡಿಗಳನ್ನು ಬೀಗ ಹಾಕಿ, ಅಳಂಗಳಿಗೆ ಹೇಳಬೇಕಾದ ಸೂಚನೆಗಳನ್ನಿತ್ತು ಬಹಳ ಮುಜುಗರ ದಿಂದಿದ್ದಳು.

ನಾಲ್ಕು ಘಂಟೆ ಹೊಡೆದಾಕ್ಷಣ ಎಲ್ಲರೂ ‘ಟಿಫನ್ ಕಾಫಿ’ ತೆಗೆದು ಕೊಂಡು ಹೊರಗೆ ಹೊರಡಲು ಆನುವಾದರು. ಅಂಬಿಯೂ, ಮಹಾದೇವನ್ನಾರೂ ಮೊಟ್ಟರಲ್ಲಿ ಹತ್ತಿ ಕುಳಿತು ಅದ್ಲಿಗೋ ಹೊರಟುಹೊಗಲು ವಿಜಯ, ಸರಸ್ವತಮೃತ, ಲಕ್ಷ್ಮಿ ಮೂವರೂ ‘ಕೋಚ್’ಗಾಡಿಯಲ್ಲಿ ಕುಳಿತು ಸೀತಮೃತ ಮನೆಗೆ ಹೊರಟಿರು.

ಸೀತಮೃತ ಸಂಗಡ ಕೊಂಡ ಹೊತ್ತು ನಾತನಾಡುತ್ತಿದ್ದು, ತಾವು ಮರುದಿನ ಸಂಚೆ, ಶೇರ್ವರಾಯ ಬೆಟ್ಟಿಕ್ಕೆ ಹೋಗುತ್ತೇವೆಂದೂ, ಲಕ್ಷ್ಮಿಯೂ ಸಹ ತಮ್ಮಾಡನೆ ಬರುವುದಾದರೆ ಬಹಳ ಸಂತೋಷವೆಂದೂ ಸರಸ್ವತಮೃತ.

ಅಂದರು. ಸೀತಮೃನಿಗೆ ಲಕ್ಷ್ಮಿಯನ್ನು ಕಳುಹಲು ಅರೆ ಸಮ್ಮತವಾಗಿತ್ತು. ಆದರೆ ಅಷ್ಟೋಂದು ದೊಡ್ಡ ಮನುಷ್ಯರು ಅಕ್ಕರೆಯಿಂದ ಕರೆಯುವಾಗ ತಾನು ಕಳುಹಿಸದಿದ್ದರೆ ಒಳತ್ತಲ್ಲವೆಂದು ಹಿಂಜರಿಯತ್ತ ಕಳುಹಲು ಒಮ್ಮೆ ದಳು. ಮರುದಿನ ಬೆಳಗ್ಗೆ ಒಂಬತ್ತು ಘಂಟಿಗೆ ಸರಿಯಾಗಿ ಗಾಡಿಕಳ್ಳಿ ಸುವುದಾಗಿ ಹೇಳಿ, ಲಕ್ಷ್ಮಿಗೆ ಸಾಮಾನುಗಳನ್ನು ಒಟ್ಟಿಗೆ ತಯಾರಾಗಿ ಇಟ್ಟು ಕೊಳ್ಳಲು ಹೇಳಿ ಸರಸ್ವತಮೃನೂ ವಿಜಯಳೂ ಸಂಚೇ ಏಳು ಘಂಟಿಗೆ ತಮ್ಮ ಮನಸೆಗೆ ಹೀಂದಿರುಗಿದರು.

೬

ಮರುದಿನ ಬೆಳಗ್ಗೆ ಲಕ್ಷ್ಮಿ ತನ್ನ ಕಾಸಿಗೆ ಪೆಟ್ಟಿಗೆಗಳ ಸಹಿತ ಸರಣ ಮಹಾಲನ್ನು ಬಂದು ತಲುಪಿದಳು. ಮುಂಜಾನೆಯೇ ಮಹಾದೇವನ್ನಾ ರವರು ಆಳುಗಳನ್ನೂ ಸಾಮಾನುಗಳನ್ನೂ ಎಕಾರ್ಥಿಗೆ ಕಳುಹಿಸಿ ಬಿಟ್ಟಿದ್ದರು.

ಮಿಕ್ಕವರೆಲ್ಲ ಸಂಚೇ ಏದು ಘಂಟೆಯ ಸಾಮಾರಿಗೆ ಬೆಟ್ಟಿಕ್ಕೆ ಹೊರ ಡುವುದಿಂದು ಪರಾರ್ಥಿ. ಏದು ಘಂಟಿಗೆ ಸರಿಯಾಗಿ ಅಂಬಿ ಕಾರನ್ನೂ ತಂದು ಬಂಗಿಲಲ್ಲಿ ನಿಲ್ಲಿಸಿದನು. ಹೆಂಗಸರ ಉಪಯೋಗಕ್ಕೆಂದು ಬಂದು ‘ಕೊಚ್ಚ’ ಗಾಡಿಯನ್ನೂ ಸ್ವಂತ ಉಪಯೋಗಕ್ಕೆಂದು ಕಾರನ್ನೂ ಮಹಾ ದೇವನ್ನಾ ಇಟ್ಟುಕೊಂಡಿದ್ದ ರಾದುದರಿಂದ ತ್ರೈವರ್ಣ ಇಟ್ಟುಕೊಂಡಿರಲಿಲ್ಲ. ಕಾರ್ಣ ಬಂದು ಸಿಂಶೋಡನೆಯೇ ಮಹಾದೇವನ್ನಾರವರು ಮುಂದಿನ ಸೀಟಿನಲ್ಲಿ ಅಂಬಿಯ ಹತ್ತಿರ ಕುಳಿತರು. ಹೀಂದಿನ ಸೀಟಿನಲ್ಲಿ ಹೆಂಗಸರು ಮೂವುರೂ ಕುಳಿತುಕೊಳ್ಳಲು ಕಾರು ಹೊರಟಿತು.

ಶೇಲಂನಿಂದ ಬೆಟ್ಟಿದ ತಪ್ಪಲಿಗೆ ಏರಡು ಮೂರು ಮೈಲಿ ಮಾರವಿರ ಬಹುದಷ್ಟೇ. ಆದ್ದರಿಂದ ಬಹಳ ಬೇಗನೆ ಅವರುಗಳು ಬೆಟ್ಟಿದ ತಪ್ಪಲನ್ನು ತಲುಪಿದರು. ಅಂಬಿ ಮೋಟರನ್ನು ನಿಲ್ಲಿಸಿ ಪ್ರಯಾಣಕ್ಕೆ ಆವಶ್ಯಕವಾದಂತಹ ನೀರು ಪೆಟ್ಟೋಲ್ ಮುಂತಾದುವು ಸಾಕಷ್ಟು ಇವೆಯೇ ಎಂದು ಎಂಜಿನನ್ನೂ ಬಂದು ನಲ ಪರಿಶೀಲಿಸಿ ನೋಡಿಕೊಂಡನು.

ಲಕ್ಷ್ಮಿ ಶೇವರಾಳಯ ಬೆಟ್ಟಿಕ್ಕೆ ಬರುವುದು ಇದೇ ಮೊದಲು ಬಾರಿ.

ಆದುದರಿಂದ ಈ ಬೆಟ್ಟಿದ ಪ್ರಯಾಣವು ಅವಳಿಗೆ ವಿಪರೀತ ಆಶ್ಚರ್ಯ ನನ್ನು ಉಂಟುಮಾಡಿತು. ವಿಜಯಾ ಮನಸೆತನದವರು ಪದೇಪದೇ ಏಕಾರ್ಥಿಗಿಗೆ ಹೋಗಿಬರುವುದು ಒಳಕೆಯಲ್ಲಿ ಇದ್ದುದರಿಂದ ಆವರಿಗೆಲ್ಲ ಅಷ್ಟೊಂದು ಆಶ್ಚರ್ಯ ವೇನಿಸಲಿಲ್ಲ.

ಲಕ್ಷ್ಮೀ ಮೆಲುಧನಿಯಲ್ಲಿ “ ವಿಜಯಾ, ಈ ರಸ್ತೆಯನ್ನು ನೋಡೇ. ಒಂದು ಕಡೆ ಪಾತಾಳ, ಮತ್ತೊಂದು ಕಡೆ ಎತ್ತರದ ಬೆಟ್ಟಿ ! ಇಂತಹ ವಂಕಿಗಳು (HairPin Bends) ಇನ್ನೊಮ್ಮೆ ಬರುತ್ತವೇ ? ಪಾಪ, ಅಣ್ಣಿನಿಗೆ ಕಾರು ಓಡಿಸುವುದು ಒಹಳ ಶ್ರಮವಳವೇ ? ” ಎಂದು ಕೇಳಿದಳು.

“ಆವನು ಕಾರು ಓಡಿಸುವುದರಲ್ಲಿ ನಿಪ್ಪಣ. ಇಂತಹ ವಂಕಿಗಳು ಇನ್ನೂ ಹನ್ನೊಂದಿವೇ ! ಈಗಲೇ ಹೆದರಿ ಬೆಟ್ಟಿಯಲ್ಲಾ ! ” ಎಂದು, ಅವಳನ್ನು ಹಾಸ್ಯ ಮಾಡುವ ಧ್ವನಿಯಲ್ಲಿ ವಿಜಯ ಹೇಳಿದಳು.

ಆದರೆ ಲಕ್ಷ್ಮೀಯಾದರೋ, ಅಲ್ಲಿ ತಾನು ಕಂಡ ಪ್ರಕೃತಿ ಸೌಂದರ್ಯದಲ್ಲಿ ಲಯವಾದಳು “ ಬೆಟ್ಟಿದ ಮೇಲೆ ಹೋಗುತ್ತ ಹೋಗುತ್ತ ಬಹಳ ರಮಣೀಯವಾಗಿದೆಯಲ್ಲವೇ ! ದಟ್ಟವಾದ ಶಾಡ್ಯಾ, ಗಗನವನ್ನು ಮುಟ್ಟಿ ವೆಂತಹ ಎತ್ತರದ ಮರಗಳೂ, ಅಂದವಾದ ಪುಷ್ಟಿಗಿಡ, ಮರ, ಒಳ್ಳಿಗಳೂ ಕಣ್ಣಿಗೆ ಹಬ್ಬಿವಾಗಿವೆ. ಅಗೋ, ಆ ಪ್ರೇರಿಸಿಂದ ಎಷ್ಟೊಂದು ದೊಡ್ಡ ಮೊಲ ಓಡಿಹೋಗುತ್ತಿದೆ ! ಇತ್ತು ಈ ಮರದ ಮೇಲೆ ನೋಡು. ಬಣ್ಣ ಬಣ್ಣದ ಪಕ್ಕಿಗಳು ಗುಂಪು ಗುಂಪಾಗಿ ಕುಳಿತಿವೇ ! ” ಎಂದು ಲಕ್ಷ್ಮೀ ತನ್ನ ಉತ್ಸಾಹವನ್ನು ವ್ಯಕ್ತಿಗೊಳಿಸಿದಳು.

“ಲಕ್ಷ್ಮೀ, ಅಗೋ ನೋಡು ! ನಡು ನಡುವೆ ಅವಿತು ಕೊಂಡು ಓಡುತ್ತಿರುವ ಕಾಲುವೆಗಳ ಸಪ್ಪಳ ‘ಜೋ’ ಎಂದು ಕೇಳುತ್ತಿದೆ.” ಎಂದು ವಿಜಯ ಒಂದು ಕಡೆ ಕೈತೋರಿಸಿದಳು.

“ಹೋದು, ಆ ಸದ್ದಿನ ಜೊತೆಯಲ್ಲಿ, ಪಕ್ಕಿಗಳ ಇಂಪುಗಾನವು, ಗಾಳಿಗೆ ಅಲುಗಾಡುವ ಮರಗಳ ಸುಯ್ಯಾ, ಶಬ್ದವು ಒಟ್ಟಿಗೆ ಸೇರಿ ಕೇಳಲು ಅದೆಮ್ಮೆ ಇಂಘಾಗಿದೆ ! ಈ ಸಣ್ಣ ಪುಟ್ಟಿ ಜಲಪಾಠಗಳ ನೀರು ರಸ್ತೆಯ ಮೇಲೆ ಹರಿದು ರಸ್ತೆಯನ್ನು ಕೊರೆಯಿಸಿ ಕೆಡಿಸದಂತೆ ಇರುವುದಕ್ಕಾಗಿ

ಈ ರೀತಿ ಮೇಲಿಂದ ನೀರು ಬೀಳುವ ಸ್ಥಳಗಳಿಗೆಲ್ಲ ಸೇತುವೆಗಳನ್ನು (Bridges) ಕಟ್ಟಿಸಿದ್ದಾರೆಂದು ಕಾಣಬೇತ್ತೇ.” ಎಂದಳು ಲಪ್ಪಿ.

ವಿಜಯ ಇದನ್ನು ನೋಡಿ ಅಚ್ಚರಿಗೊಂಡು “ಆವ್ವಾ! ಈ ಸೇತುವೆಗಳ ಪಕ್ಕದಲ್ಲಿ ಕಟ್ಟಿದ ತೊಟ್ಟಿಗಳಲ್ಲಿ ಬಿದ್ದ ನೀರು ಎಲ್ಲಿಗೆ ಹೋಗುತ್ತೇ? ” ಎಂದು ಕೇಳಿದಳು.

‘ಈ ಪ್ರಮಾದಕ್ಕೆ ಹೋಗಿ ಆವ್ವಾವರನ್ನು ಕೇಳಿ ತಿಳಿಯಬೇಕೇನೇ? ಅಗೋ ರಸ್ತೆಯ ಕೆಳಭಾಗದಲ್ಲಿ ಜಲಧಾರೆಗಳನ್ನು ಸೇತುವೆಗಳನ್ನು (Under ground drainage) ಕಟ್ಟಿಸಿದ್ದಾರೆ, ಕಾನೋ ಲ್ಲಿವೇ? ರಸ್ತೆಯ ಮತ್ತೊಂದು ಪಾರ್ಕ್ ದಲ್ಲಿ ವಾತಾಳ ಕಡೆಗೆ ನೀರು ಸುಂಯುತ್ತಿರುವುದನ್ನು ಮುಂದಿನ ಜಲಪಾತದಲ್ಲಿ ತೊರಿಸುತ್ತೇವೆ, ನಿಲ್ಲು’’ ಎಂದು ಸವಾಧಾನಹೇಳಿ ಲಪ್ಪಿತ್ತು ಅಂಬಿಯನ್ನು ಕುರಿತು, “ಈಗ ನಾವು ಬೆಟ್ಟವನ್ನೆಷ್ಟು ಎತ್ತರ ಹತ್ತಿದ್ದೇವೆ ಆಣ್ಣಾ? ” ಎಂದು ಕೇಳಿದಳು.

“ಅಧ್ಯಕ್ಷ ಮೇಲೆ ಬಂದು ಬಿಟ್ಟದ್ದೇವೆ. ಅಗೋ ನೋಡು, ರಬ್ಬರ ತೊರಟಿಗಳು ಸೊಂಪಾಗಿ ಬೆಳೆದಿವೆ! ”

“ಆಣ್ಣಾ, ಆ ಗಿಡಗಳ ಹೆಸರೇನು? ”

“ಅದು ಕಾಫೀ ತೊರಟ. ಆ ಎತ್ತರದ ಮರಗಳು ಕಾಫೀ ಗಿಡಗ ಇನ್ನು ಬಿಸಿಲಿನ ತಾಪದಿಂದ ಕಾಪಾಡಲು ಬೆಳೆಸಲ್ಪಟ್ಟ ಒಂದು ಜಾತಿಯ ಮರಗಳು. ”

“ಅವೃತ್ತಮಾತ್ರ, ಈ ಮರಗಳು ಅದೆಷ್ಟು ಎತ್ತರ ಬೆಳೆದಿವೆ! ಮಾರ್ಪಿ, ನೋಡಿ. ಸಂಧ್ಯಾಕಾಲದ ಎಳಿ ಬಸಿಲಲ್ಲಿ ಆ ಮರದ ಎಲೆಗಳು ‘ಧಳಧಳ’ನೇ ಬೆಳ್ಳಿಯ ಎಲೆಗಳಂತೆ ಮಿಸಂಗುತ್ತಿವೆ! ” ಎಂದು ವಿಸ್ತರು ಸೊಂಡಳುಲಪ್ಪಿತ್ತು.

“ರೈಟೊ (Riahto) ಲಪ್ಪಿ! ಅವುಗಳ ಹೆಸರೇ ಸಿಲ್ವರ ಟಿಕ (Silver oak) ಎಂದು! ” ಎಂದು ಮಹಾದೇವನ್ ರವರು ಸೂಚಿಸಿದರು.

“ಅಬ್ಬಬಬ್ಬಿ! ತಂಗಾಳ ಎಷ್ಟು ಸುಖಿವಾಗಿದೆ! ಶೇಲಂನ ಶೆಬಿಗೆ ಬೆಂದು ಹೋದ ನಮಗೆ ಈಗ ಎಷ್ಟು ಸುಖವಾಯಾಗಿದೆ! ” ಎಂದು ಉಸಿರಟ್ಟಿಗಳು ಸರಸ್ವತನ್ನು:

“ ಮಾಮೀ, ಸೂರ್ಯರ್ಚಂದ್ರ ಕೂಡ ನಮಗೆ ಸುಖಾಗಮನ ಬಯ ಸುತ್ತಿರುವಂತೆ ತನ್ನ ಹೊಗಿರಣಗಳನ್ನು ನಮ್ಮ ಮೇಲೆ ಹರಡಿರುವನು ನೋಡಿ. ಇಲ್ಲಿ ಕಾಫೀ ತೋಟಗಳಲ್ಲಾ ರಬ್ಬರ್ ತೋಟಗಳಲ್ಲಾ ವಾಸಿ ಸುವ ಬೆಟ್ಟದ ವಾಸಿಗಳಿಗೂ ಬೇಸಿಗೆಗಾಗಿ ಬೆಟ್ಟಕ್ಕೆ ಬಂದಿರುವವ ರಿಗೂ ಆವಶ್ಯಕವಾಗುವಂತಹ ಪದಾರ್ಥಗಳಿಗೆ ಅವರೀನು ವಾಡುವರು? ತೇಲಂಗ ಹೊಗಿ ತಂದುಕೊಳ್ಳಬೇಕೇ ? ”

“ ಬೆಟ್ಟದ ಮೇಲೆ ಹಲವು ಸಣ್ಣ ಪ್ರಟ್ಟ ಗ್ರಾಮಗಳವೇ. ಆವು ಗಳಲ್ಲಿ ಎಕ್ಕಾಡೇ ಪ್ರಥಾನವಾದದ್ದು; ದೊಡ್ಡ ಉಂರು. ಇಲ್ಲಿ ಪ್ರತಿ ಭಾನುವಾರ ಸಂತೆ ಕೂಡುವುದು. ಆಗ ಬೆಟ್ಟದ ಮೇಲೆ ವಾಸಿಸುವರೇಂದ್ರಿಯ ಅಲ್ಲಿಗೆ ಬಂದು ಬೇಕುಬೇಕಾದುದನ್ನೆಲ್ಲ ಕೊಂಡುಕೊಳ್ಳಬರು ” ಎಂದರು ಸರಸ್ವತಮ್ಮ

“ ಅಮಾತ್ಮಾ ನಾವು ಮಾತನಾಡುತ್ತಾ ಬಂದುದರಲ್ಲಿ ಕ್ಷಣಮಾತ್ರದಲ್ಲಿ ಬೆಟ್ಟದ ಹತ್ತಿ ಬಂದಂತೆ ತೋರುತ್ತದೆಯಲ್ಲವೇ ! ಇಗೊ ನೋಡೇ, ಏಕಾದು ಉರಿನ್ನು ಸಮೀಪಿಸಿ ಬಿಟ್ಟದ್ದೇವೇ ! ಇಗೊ ಸುಂಕದ ಗೇಟನ್ನು ದಾಟಿದುದಾಯಿತು. ಕೆರಿಯೂ ಸಹ ಕಾಣುತ್ತದೆ ” ಎಂದು ನಡುವೆ ವಾತನಾಡಿದಳು.

“ ನಾವು ಇಳಿಯಬೇಕಾದ ಬಂಗಲೆ ಇಲ್ಲೇ ಇದೆಯೇನು ? ” ಎಂದು ಲಷ್ಟೆ ಕೇಳಿದಳು.

“ ಇಲ್ಲಿಲ್ಲ. ಅದು ಎಸ್ಟೇಟಿನಲ್ಲಿದೆ. ಈ ಉರಿಂದ ಸುವಾರು ಬಂದು ವ್ಯುಲಿಗಾಚಿ ಇದೆ. ಉರೈಂಜಗೂ ಬಾಡಿಗೆಗೆ ಬಂಗಲೆ ಸಿಗುತ್ತದೆ. ಎಸ್ಟೇಟುಗಳ ಮಾಲೀಕರು ಅಗೋಕ ಮಾಂಡಿ ಉರಿನ ಸುತ್ತ ಮುತ್ತಲೂ ಹತ್ತು ಹದಿನ್ಯೇದು ವ್ಯುಲಿಗಳನೆಗೂ ತಮ್ಮ ಸ್ವಂತ ಎಸ್ಟೇಟುಗಳಲ್ಲೇ ಬಂಗಲೆಗಳನ್ನು ಕಟ್ಟಿಕೊಂಡಿರುವರು ” ಎಂದು ಪಯ್ಯಿರು ಬದಲಿತ್ತರು.

“ ಉರು ದೊಡ್ಡ ದಾಗಿಯೇ ಇದೆ. ಅಗೋ ‘ ಕಾನ್ ವೆಂಟ್ ’ ಸ್ಥಾಲು ! ಆ ದೊಡ್ಡ ಕಟ್ಟಡದ ಮುಂದೆ ಬೋಡ್‌ ತಗಲುಹಾಕಿದೆಯಲ್ಲಿ ಅದರ ಸಮೀಪದಲ್ಲಿ ಚಚ್ಚು ಇರುವಂತಿದೆ ” ಎಂದು ಲಷ್ಟೆ ಸೂಚಿಸಿದಾಗ

ఒయ్యరవరు “ హోదు, తల్లి సువారు ఆధ్యాత్మికంత హేళ్ళు జనసంఖ్యే యురోపియనరు వాసిసుత్తారే. తంపాద ప్రదేశ వాదుదరింద అవరిగే ప్రియవాద జాగవిదు. క్లబ్, టూచీ..... ముంతాద ఎల్ల సౌకర్యాలు ఇవే. ఇగోర్ బంగలే బంతు! ” ఎండిన్న వాగలే కారు బంగలేయ కాంపోండినోళగే నుగ్గితు.

బంగలేయ ముండే కారు బందు నిల్లలు ఒబోబ్బరాగి కారినింద ఇళయతోడిదరు. లష్టే బందు క్షేయల్లి సణ్ణదేశందు కైవేట్టిగేన్నా (Hand bag) మక్కొందు క్షేయల్లి హజజి యస్సు తేగెదుకొండు ఇళదళు. విజయ బరీ క్షేయల్లి ఇళయు వుదన్న కండు సరస్వతమ్మ, “ విజయా, ఈ శాలన్నాదరూ తేగెదుకొండు ఇళయబారదే? యావాగ సీను ఇద్దెల్ల మాడలు కలియువుదు? లష్టేయన్న నోడియాదరూ కలియబారదే? ” ఎందంచు తానూ కేళగిలదళు. కారినింద ఇళయువుదు సరస్వత మృనిగి కొంచె శ్రవువాగియే ఇత్తు. మహాదేవనోరవరు బందు సరస్వతమ్మన క్షే హిదిదు మెల్లగే ఇళసువాగ, అంచి చప్పుళే తట్టుత్త నగలారంభిసిదను.

“ లష్టే, విజయా, ఔడిహోగి తట్టేయల్లి ఆరతి తందు ఇవరిబ్బరిగై బెళగి! అప్పు, ఆప్మన క్షేహిదిదుకొండు కొంచె సూగేయే నిల్లబారదే? ఆప్మరోళగే బిట్టుబిడబేచే? ” ఎందు కాస్ట నూడిదను.

సరస్వతమ్మ, “ హోగోర్ అంచ సినగే బేరి కేలసవిల్లవేను ” ఎందందు, ఆదే తానే మదువేయాద మదువణగిత్తియంతే నాచుత్త ఒళగే హోరటు హోదళు.

విజయళు, లష్టేయు అంబయ వాస్తవిల్లి సేరికొండు నగలారంభిసిదరు. ఏయ్యరు హోన అళయంతే తలేతగ్గి సికొండు అమ్మావరన్న హింబాలిసిదరు.

ವಿಜಯಳೂ, ಲಪ್ಪಿಯೂ ಬಂಗಲೀಯ ಸುತ್ತು ಲೂ ನೋಡಿಬರಲು ಹೊರಟು ಹೋಗಲು, ಅಂಬಿ ಕಾರನ್ನು 'ಹೆಡ್ಡಿ'ನಲ್ಲಿ ಬಿಡಲು ಹೋದನು.

ಆ ಒಳಿಕ, ಎಳ್ಳರೂ ಒಂಗಲೀಯ 'ಹಾಲ'ಲ್ಲಿ ಬಂದು ಕೂಡಿದರು. ಆಗ ಇಡಿಗೆಯ ನಾರಾಯಣ ಆವರಿಗೆಲ್ಲ ದಾಖಶಾಂತಿಗೆಂದು ಕೋಕೋ ಬಂಗಲೀಯ ತೋಟಿದಲ್ಲಿಯ ಸೇಬು ಹಣ್ಣಿಗಳ ಹೋಳಿಗಳನ್ನು, ಎಲ್ಲ ತಂದಿಟ್ಟನು: ಫಲಹಾರವಾದ ಒಳಿಕ ವಿಜಯ ಅಂಬಿಯನ್ನು ಕುಡಿತು "ಈ ಹೊತ್ತು ತಿರುಗಾಡಲು ಹೋಗಬೇದವೇ ಅಣ್ಣಾ?" ಎಂದು ಕೇಳಿದಳು.

ಸರಸ್ವತಿ "ನಾಳಿ ಹೋದರಾಯಿತು. ಇಲ್ಲಿ ಬೆಳಿಗೆ ಯೂ ಸಂಚೆಯೂ ಆಡ್ಡಾಡಲು ಹೋಗುವುದನ್ನು ಬಿಟ್ಟರೆ ಬೇರೆ ಎನು ಕೆಲಸವಿದೆ?"

ಅಂಬಿ "ಯಾಕವ್ಯಾ? ನಿನಗೆ ಅಪ್ಪಿಕೊಳಗಾಗಿ ಬೇಜಾರು? ಎಪ್ಪು ಮನೋಹರವಾದ ಸ್ಥಳವಿದು! ನನಗಂತೂ ಇಲ್ಲಿ ದಿನವೆಲ್ಲಾ ತಿರುಗಾಡಿದರೂ ಬೇಜಾರಿಳ್ಳ. ಶ್ರಮವೂ ತೋರುವುದಿಲ್ಲ. ಈಗ ಕತ್ತಲಾಗುತ್ತ ಬಂತು. ನಾಳಿ ಬೆಳಿಗೆ ಹೋಗೋಣ. ಲಪ್ಪಿ. ನಾಳಿ ನಿಮಿಳಿಟ್ಟ ರನ್ನೂ ರಮಣೀಯವಾದೋಂದು ಹಾಡಿಯಲ್ಲಿ ಕರೆದುಕೊಂಡು ಹೋಗುವೆನು, ನೀನು ಅಲ್ಲಿಯ ಸೋಬಗನ್ನು ಕಂಡುಬಿಟ್ಟ ರೆ ಶದ್ಭತವಾದೋಂದು ಗೀತವನ್ನು ರಚಿಸುತ್ತೀ!"

ಮುಕಾದೇವನ್ "ಲಪ್ಪಿ, ಹೋಗಿ ನಿನ್ನ ತಂಬಾರಿಯನ್ನು ತಂದಿಟ್ಟಿಕೊಂಡು, ಎರಡು ಹಾಡು ಹೇಳು, ಯಾಕೋ ಬೇಜಾರಾಗಿದೆ. ವಿಜಯಾ, ನೀನೂ ಲಪ್ಪಿಯ ಹತ್ತಿರ ಕಲಿತ ಎರಡು ಹಾಡುಗಳನ್ನು ಹಾಡಬೇಕು, ಗೊತ್ತಿ?"

ಸರಸ್ವತಮ್ "ತಂಬಾರಿ ಒಳ್ಳಿಯ ಸ್ಥಿತಿಯಲ್ಲಿ ಬಂದಿದೆಯಾ ನೋಡಮ್ಯಾ. ಸಿದ್ದನಿಗೆ ಜಾಗ್ರತೆ, ಜಾಗ್ರತೆಯೆಂದು ಇಪ್ಪತ್ತು ಸಲಹೇಳಿದೆ. ಏನುಮಾಡಿರುವನೋಇ, ನೋಡು" ಎಂದು ಲಪ್ಪಿಗೆ ಹೇಳಲು ಲಪ್ಪಿ ಎದ್ದು ಹೋಗಿ ಪಕ್ಕದ ಕೊರಡಿಯಲ್ಲಿ ಇಟ್ಟಿದ್ದ ತಂಬಾರಿಯನ್ನು ತಂದು ರತ್ನ ಕಂಬಳಯಮೇಲಟ್ಟು ತಾನೂ ಕುಳಿತಳು. ಅದನ್ನು ಪರೀಕ್ಷಿಸಿ ನೋಡಿ ಸುವ್ಯವಸ್ಥಿತವಾಗಿರಲಾಗಿ, ಶೃಂತಿಗೂಡಿಸಿಕೊಂಡು ಕಣಾರಮ್ಮತವಾಗಿ ಹಾಡಲುಪಕ್ರಮಿಸಿದಳು. ಆ ಬೆಟ್ಟಿದ ಪ್ರಕೃತಿ

సౌందర్యవన్ను కండు ఆహాల హోందిద్ద ఆ జీలువేయ మనస్సు కగురగిలండు, హోరహోమ్మువ శవళ గాన అందు ఎందిగింత నూమండి ఇంపాగిత్తు. మిక్క నాల్చురూ ఆ దేవగానదల్లి తల్లినరాగిద్దరు. లష్టేయ సంగిత రాత్రి ఎంటు ఫంటీయ వరిగి జరుగితు. నడువే విజయభూ ఒండేరడు కాదు హేళిదళు.

ఆడిగియవను ఒందు ఉఱటక్కే ఎలి కాకిదేయిందు తిళసిద బళికపే, ఎల్లరూ ఉఱటక్కే ఎద్ద రు. ఉఱట ముగిద బళిక కొంచె హోత్తు హరటికోచ్చి ప్రయాణదింద స్వాభావికవాగి ఏప్రధావంతకప సుస్తునింద ఎల్లరూ బేగనే మలిగిదరు.

మరుదిన బేళగ్గే ఎల్లరూ కాఫీ పలాకారవాద బళిక, మహాదేవనా రవరూ సరస్వతమ్మనూ ఒందు కడియూ, మిక్క మూవరూ మత్తొందు కడియూ తీరుగాడలు హోదరు.

లష్టేయ, విజయ, ఆంబి మూవరూ హోద దారియుద్ద కూడ దచ్చివాద మంగళీ. అల్లియ పుక్కతి సౌందర్యక్కే మూవరూ పరిపూర్ణవాగి ముగ్గురాదరేన్ని. వసద వరగళల్లి స్వేచ్ఛియింద వాసిసు తీరువ ప్స్టగళ గుంపుగళ ఇంపాద గానపు, మరదింద మరక్కే ఆవు కారి వణ్ణమంపలగళన్ను భష్టిసి తమ్మ మక్కలగి కొచ్చినల్లి స్వల్ప తరుత్త కొల్లాలవాగి ఓడియాడుతీరువ ఆంద జెందవూ, వనదల్లి ఓడి అవితుకొళ్ళువ జించే, నవిలు, నోల ముంతాద మృగప్పేగళ సుందర సోటపూ లష్టేయి ఆత్మసుదవన్నుంటు మాడిదవు. ఈ రీతియాగి కొంచె దూర నడేద బళిక దోడ్డ దోడ్డ ఒండేగళూ ఆవుగళగాజె ఇదే ప్రపంచచ ఆంత్యమో! ఎందు సంకయ బరువతంక భయంకర కొళ్ళపు ఒందితు.

దారియుద్ద కూడ హలపు ఎస్టేటుగళు. ఒండేందు ఎస్టేట్ నల్లిలూ ఒండేందు సుందర భవన. భవనదింద కొంచె దూరదల్లి ఎస్టేట్ నల్లి కేలసమాడువ కూలికారర కుటీరగళు. లష్టేయూ విజయభూ దారియల్లి ఓడిసి తఁడ పుష్టిగళన్ను కాలువేయ సీరల్లి

ತೇಲಿ ಬಿಟ್ಟೆ ತಮಾಸೆಯಾಗಿ ಆಟವಾಡುತ್ತೆ ಬಂದರು. ಅವರುಗಳು ತಿರುಗಿ ಮನೆ ತಲುಪುವಾಗ ಹಗಲು ಹನ್ನೆರಡು ಫಂಟೆಯ ಸಮಯ. ಏಯ್ಯರೂ ಸರಸ್ವತಮೃನೂ ಆವರುಗಳ ಆಗಮನವನ್ನು ಇದಿರು ನೋಡುತ್ತೆ ಬಂಗಲೆಯಮುಂದಿನ ಪುಷ್ಟಿವನದಲ್ಲಿ ಬಿಸಿಲು ಕಾಯುತ್ತ ಆಡ್ಡಾ ದುತ್ತಿದ್ದರು.

ಆವರುಗಳ ಆಗಮನವನ್ನು ಕಂಡ ಸರಸ್ವತಮೃ, “ಚೆನ್ನಾಗಿ ಹೊಡಿರಿ! ಬಹಳ ಚೆನ್ನಾಗಿದೆ! ಸಮಯ ಸಂದರ್ಭವಿಲ್ಲದೆ ಹೀಗೆ ತಿರುಗಾಡುವುದುಂಟಿ! ಯಾವಾಗ ಸ್ವಾನಮಾಡಿ ಯಾವಾಗ ಉಟಿ ವಾಡುವುದು?” ಎಂದು ಕೆನ್ನೆಗೆ ಕೈಯಿಟ್ಟುಕೊಂಡು ಕೇಳಿದಳು.

“ಅಮಾತ್ತ ಬಿಸಿಲಿನ ತಾವವೇ ಗೊತ್ತಾಗಲಿಲ್ಲ. ಧಾರಿಯುದ್ದು ಕೂಡಾ ರಮಣೀಯವಾದ ನೋಟ. ಕೈಗಡಿಯಾರವನ್ನು ಮನೆಯಲ್ಲಿಯೇ ಮರಿತಿದ್ದುದರಿಂದ ಫಂಟೆ ಇಂತಿಷ್ಟೆಂದೇ ತಿಳಿಯದೇ ಹೊಯಿತು. ಉಪ್ಪುಯಂತೂ ಸ್ವಾನ ಮಾಡಿದುದಾಯಿತು. ನಾನೂ ವಿಜಯಾಶಾ ಮೊದಲು ಉಟಿವಾಡಿ, ಬಳಿಕ ನಿಧಾನವಾಗಿ ಸ್ವಾನ ಮಾಡುತ್ತೇವೇ” ಎಂದನ್ನು ಅಂಬಿ.

ಸರಸ್ವತಮೃ, ನಮ್ಮ ಮನೆಯಲ್ಲಿ ಹೊತ್ತು ಹೊತ್ತಿಗೆ ಸ್ವಾನ ಪಾಡುವ ಆಭ್ಯಾಸವೇ ಇಲ್ಲವಲ್ಲ! ಹಾಸಿಗೆಯಿಂದ ಏಳುವಾಗಲೇ ಎಂಟು ಫಂಟೆ ಆಗಿಹೊಗುತ್ತೆ. ಆ ಮೇಲೆ ಮುಖ ತೊಳೆದು ಒಂದು ಲೋಟ ಕಾಫೀ ಕುಡಿದು ಹರಟೇ ಕೊಚ್ಚುನ್ನದರೆಳಗಾಗಿ ಹತ್ತು ಫಂಟೆ ಹೊಡಿಯುತ್ತೆ. ಕೊನೆಗೆ ಉಟಿದ ಸಮಯದಲ್ಲಿ, ಅಥವಾ ಸಾಯಂಕಾಲವೇ ಸ್ವಾನ” ಎಂದೆಂದು ಏಯ್ಯರನ್ನು ಕುರಿತು “ಏನಾಂದೆ ಇವತ್ತು ನೋಡಿ. ಏನಾಶ್ಚಯ? ನಾನು ಹಾಸಿಗೆಯಿಂದ ಎದ್ದು ಬರುವಾಗಲೇ ಉಪ್ಪು ಸ್ವಾನ ಮುಗಿಸಿಕೊಂಡು ತೊಳೆದಿಂದ ಹೂ ಬಿಡಿಸಿ, ತಂದು ಹಾರ ಕಟ್ಟಿದೆವರ ವಟಿಗಳಿಗೆ ಹಾಕುತ್ತಿದ್ದಳು. ನನಗೆ ಬಹಳ ಆಶ್ಚರ್ಯವಾಯಿತು. ಏನೇ ಇದು, ಉಪ್ಪು! ನಿದ್ರೆ ಬರಲಿಲ್ಲ ವೇನು? ಇಷ್ಟೆಂದು ಬೇಗ ಎಚ್ಚಿತ್ತಿರುವೆ? ಸ್ವಾನ ಸಹ ಮಾಡಿ ಬಟ್ಟರುವೆಯಲ್ಲಾ, ಈ ಭಳಿಯಲ್ಲಿ! ಮೈಗೆ ಒಗ್ಗಿದ್ದರೆ? ಎಂದು ಖಂಡಿಸಿದೆ. ‘ನಾನು ಪ್ರತಿನಿಷ್ಠೆ ಇಷ್ಟು ಹೊತ್ತಿಗೇ ಸ್ವಾನಮಾಡುವ

వాడికి మామీ” ఎందళు లష్టెత్త. నమ్మ మనేయ మక్కళ సంగడ సేరి, ఆవలూ సోమారియాగుత్తా లష్టే, ఇదే ననగిగచెంతి” ఎందళు సరస్వతమ్మ.

ఆంచి “ నాకమార్కి నిన్న ఉపన్యాస ! జొట్టి తాళకాకు త్తిదే. మోదలు ఉటమాడోణబా.” ఎందు కరెయలు, ఎల్లరూ బంగలేయిళగే హోదరు.

१०

మహాదేవన్ కుటుంబదవరు ఉల్లాసవాగి హదిన్నేదు దిన గళు ఎకాండినల్లి కళేదరు, బెట్టుద ప్రదేశదల్లి బెళగు సంజీగళల్లి హలకేలవు రమణేయ స్థలగలగి భీటి కొడువుదరల్లియూ ఆనంద వాగి హరటిహోడియువుదరల్లా, సంబ్రేమవాగి ఉటమాడువుద రల్లా కాలకళేదరు. ఒందు దిన సంజీ ఎల్లరూ టీ కుడిద బళక సదుమనేయల్లి కుళతు రేడియో కేళుత్తిద్దరు. ఆగ విజయళూ లష్టేయూ జడే హాఁదాకోండు, హూ చిడిసలు తోటకే హోదరు. సంధ్యా కాలవు ఆత్మంత మనసోహరవాగిత్తు. బెట్టుదింద కేళబాగవనన్నూ సోధిదల్లి కేరేగళూ, హళ్ళకోళ్ళగళూ సంజీయ బిసిలల్లి చిన్న ద రేఖగళంతి థళథళిసుత్తిద్దవు. తోటదల్లి జాజి, మల్లిగే, గులాబి, సేవంతి ముంతాద పుష్టిగడగళు సంపూర్ణ ప్రస్తుతి కళకళిసుత్తిద్దవు. సుగంధమయ వాతావరణదల్లి మందగమనేయరబ్బరూ వనదేనతిగళంతి ఉల్లాసదింద పుష్టిగళన్ను కొయ్యు తందు ఆ వనదల్లిద్ద కల్లు బించొందర మేలీ ఈళకు హూ కట్టుతోడిదరు.

విజయళగే హూ కట్టులు బారదు. లష్టే బగేబగేయ రీతి యల్లి అందజంచవాగి హూకట్టువదన్ను కండు విజయళు లష్టేయ హత్తిర హూకట్టువదన్ను తానే కలియలు ప్రారంభిసిదళు. ఇట్టరూ మాత్రనాడుత్తిరావాగలే లష్టే సుందరవాద మంరు వేణిగళన్ను

ತಯಾರಿಸಿಬಿಟ್ಟುಳು. ಆ ದಿನ ತೆಕ್ಕರವಾರವಾದುದರಿಂದ ಬಂಗಲೆಯ ನಡುವನೆಯಲ್ಲಿ ತೊಗುಹಾಕಿದ್ದ ಲಪ್ಪೆಯೇವಿಯ ದೊಡ್ಡ ಪರಕ್ಕೆಂದು ವಿವಿಧ ಒಣ್ಣಿದ ಪುಷ್ಟಿಗಳಿಂದಲೂ ವರ್ಣವೈವಿಧ್ಯತೆಯಿಂದಲೂ ಕೂಡಿದ ಅತಿಮನೋಹರವಾದೀದು ಪುಷ್ಟಿಮಾಲಿಕೆಯನ್ನು ತಯಾರಿಸಿದಳು ಲಪ್ಪೆಯ ವಿಜಯಳಂತೂ ಅಷ್ಟು ಹೊತ್ತಿಸಿಂದ ವಣಿಗುಲದಪ್ಪು ಹೊಕಟ್ಟಿರಲಿಲ್ಲ. ಆವಳು ಹೊಕಟ್ಟಿವ ಗಮನದಿಂದ, ಮಾತಿನ ಭರದಲ್ಲಾ ಲಪ್ಪೆಯ ತಯಾರಿಕುತ್ತಿದ್ದ ಕದಂಬ ಹಾರವನ್ನು ಮೊದಲು ನೋಡಿರಲಿಲ್ಲ. ಲಪ್ಪೆಯ ಕೈಯಲ್ಲಿ ಪೂರ್ತಿಯಾಗಿ ಬೆಳಗುತ್ತಿದ್ದ ಹಾರವನ್ನು ಕಂಡು ವಿಜಯ ಬೆರಾಗಿ “ಲಪ್ಪೆ, ಎಂತಹ ಅದ್ದುತ್ವಾದ ಹಾರವನ್ನು ಕಟ್ಟಿದ್ದೀ! ವರ್ಣಜೋಡನೆಯೋಂದೇ ಸಾಕು! ಕಣ್ಣ ಕುಕ್ಕುತ್ತಿದ್ದೀ!” ಎಂದಂದು ಎವೆಯು ಕ್ಯಾದೆ ನೋಡುತ್ತಿದ್ದಳು. ಅದೇ ಸಮಯ “ಅದೇನನ್ನು ಅವ್ಯಾಪ್ತಿಂದು ಹೊಗಳುತ್ತಿರುವ ವಿಜಯ? ತಿರುಗಾಡಲು ಬರುವುದಿಲ್ಲವೇನು?” ಎಂದನ್ನು ತ್ತೆ ಅಲ್ಲಿಗೆ ಅಂಬಿ ಬಂದ.

ವಿಜಯ “ಅಣ್ಣ, ಈ ಹಾರವನ್ನು ನೋಡು! ಲಪ್ಪೆ, ಲಪ್ಪೆ ದೇವಿಯ ಪಟಕ್ಕೆಂದು ಎಷ್ಟು ಅಂದವಾಗಿ ಕಟ್ಟಿರುವಳು! ಇದನ್ನು ಕಟ್ಟಿದ ಕೈಗೆ ವಜ್ರದ ಬಳಿ ಬಹುವಾನ ಕೊಟ್ಟಿರೂ ಸಾಲದು! ಅಲ್ಲವೇ ಅಣ್ಣಾ?”

ಅಂಬಿ “ಲಪ್ಪೆ, ಹಾರವನ್ನು ಇಲ್ಲಿ ಕೊಡು ನೋಡೋಣ” ಎದನು. ಲಪ್ಪೆ ಆವನ ಕೈಯಲ್ಲಿ ಪುಷ್ಟಿಹಾರವನ್ನಿತ್ತೆಂದು. ಆದನ್ನು ಆ ತರುಣ ತಿರುವಿ ತಿರುವಿ ನೋಡಿ ಆನಂದಿಸಿದ. ಆದನ್ನು ನೋಡುತ್ತಿಲ್ಲಾ ಹಣಾತ್ತನೆ ಅವನಿಗೊಂದು ಯೋಚನೆ ಹೊಳೆಯಿತು. ‘ಲಪ್ಪೆ ಪಟಕ್ಕೆಂದಲ್ಲವೇ ಇದನ್ನು ಕಟ್ಟಿದೆ? ಇಗೊಬೇ ಲಪ್ಪೆಗೇ ಹಾಕುತ್ತೇನೆ’ ಎಂದಂದು ಆದನ್ನು ಕೂಡಲೇ ಲಪ್ಪೆಯು ಕೊರಳಿಗೆ ಹಾಕಿಬಿಟ್ಟುನು.

ಆ ಕೂಡಲೇ ವಿಜಯ ಚಪ್ಪಾಳಿ ಹೊಡಿಯತ್ತು ನಕ್ಕು “ಅಣ್ಣ, ಒಕ್ಕೆಯ ಕೆಲಸ ಮಾಡಿದೆ! ನನಗೂ ಲಪ್ಪೆಯಂತಹ ಅತ್ತಿಗೆ ಬೇಕೆಂದೇ ಆಸೆಯಿತ್ತು. ಈಗ ಲಪ್ಪೆಯೇ ಅತ್ತಿಗೆಯಾದಳು! ಅಣ್ಣ, ಬಹು-

భేణ ! లక్ష్మీ, కారవన్న తేగెదు మరళ అణ్ణన కోరళల్లి కాచిచిడు ! ” ఎందు పరిహాస్య మాడిదళు.

లక్ష్మీగే నాచికేయొందుకడె, దుఃఖ ఒందుకడె, ఉక్కెబందవై. ఆవళ బాయింద మాతు హోరడదాయితు. కోరళల్లిద్ద కారవన్న తేగెదు పక్కదల్లిద్ద బుట్టయల్లిట్టు, అల్లింద ఒందేసవనే ఓడి హోదళు. ఆగ తానే, తాను మాడబారద కేలసవన్న మాడిదే నేంబ పరిజ్ఞాన హోళయితు అంబిగే. ఇవన ముఖదల్మైందు హుచ్చు నగే తోరి మాయవాయితు. విజయళన్న కురితు “ హోగే మంచ్చి ! నాను సుమ్మనే తమాసేగే ఆ రీతి మాడిదరి నీనూ సేరికొందు ఏనేనో పరిహాస్య మాడిది ! లక్ష్మీ ఏనందు కొండళో ఏనో ? వావ, హోగి సోడి ” ఎందను.

విజయళూ సహ వ్యత్యాసవాగి యోచిసుత్త ఏనన్నా ఆన్న లిల్ల. సుమ్మనే, హుడుగా టిక్కాగి ఆందళష్టే. ఆదరి లక్ష్మీయ ముఖు భావనేయన్న కండమేలే తాను ఆడిద మాతుగళ తప్పన్న తిళ దళు. ఆదరూ కూడ తంబి తన్న మేలే దోషారోపణే మాడువ దన్న సహిసలిల్ల. ఆదుదరింద ఆవళు “ నీను మాడిద తమాసే పరవాగిల్లపో ? నానూ తమాసే మాడిదేనష్టే. నీనే బేశాదరి హోగి ఆవళగే సమాధాన హేళు ” ఎందళు. ఆష్టరోళగాగి ఆవరుగళ తాయికండెయురు అల్లిగే బరువుదన్న కందు ఇబ్బరూ సుమ్మనాదరు.

బంగలేయోళగే హోద లక్ష్మీ నెట్టగే తన్న మలగువ మనిగే హోగి బాగిలు కాచికొండు, ముంజద మేలే కుళతళు. హైదుయ కగురాగువష్టు బిశ్చేచిశ్చే అత్తలు. అంబి, పరమ దిర్ఘళాద తన్నన్న వివాహవాగలు సమ్మతిసలారనేందూ, తానోబ్బ అనాథ కుండియెందే తన్న న్నా అపమానగోళసలు ఆ రీతి మాడిదనేందూ పరిపంయాగి నేనెదు, కోరగిదళు. తానూ తన్న తాయియూ ఈ కుటుంబదవరోడనే ఇష్టోందు స్నేహ బెళ్ళిసికొండిరబారదాగి

ತ್ತೀಂದು ಮನಸ್ಸಿಂದಳು. ಅಂಬಿ ನಿಜವಾಗಿಯೂ ತನ್ನನ್ನು ಪ್ರೀತಿಸಿದ್ದರೆ ತನ್ನ ಸಮೃತಿ ಕೇಳಿದೆ ಈ ರೀತಿ ಅದೂ ವಿಜಯಳ ಇದಿರೆಗೆ ಎಂದಿಗೂ ಮಾಡಿರಲಾರನೆಂದೂ, ತನ್ನನ್ನು ಆವಶ್ಯಕಿಗೊಳಿಸಲೆಂದೇ ಆ ರೀತಿ ಮಾಡಿರಬೇಕೆಂಬ ತೀವ್ರಾನಕ್ಕೆ ಬಂದಳು.

ತೋಟಿದಲ್ಲಿದ್ದವರು ಬಾಗಲೆಯೊಳಗೆ ಬರುವ ಸದ್ದು ಕೇಳಿ, ಲಪ್ಪಿತ ಎದ್ದು ಬಚ್ಚೆಲಮನನೆಗೆ ಹೋಗಿ ಮುಖ ತೊಳಿದುಕೊಂಡಳು. ಹೊಸದಾಗಿ ಕುಂಕುಮ ಧರಿಸಿ ಕೆದರಿದ ತಲೆ ಬಾಚಿಕೊಂಡು ನಡುಮನನೆಗೆ ಬಂದಳು.

ಅದೇ ಸಮಯ ಮಿಕ್ಕವರೂ ನಡುಮನನೆಯನ್ನು ಶ್ರವೇತಿಸಲು, ಸರಸ್ವತಮೃ “ಲಪ್ಪಿತ್, ಇಷ್ಟ ಹೊತ್ತು ನಿನ್ನನ್ನು ಕಾಣಲೇಯಿಲ್ಲವಲ್ಲಾ? ಯಾಕೆ ಕಣ್ಣ ಕೆಂಪಾಗಿದೆ? ಮೈ ಜೆನಾನ್ಯಾಗಿಲ್ಲವೇ? ಹಜಯಳನ್ನು ಕೇಳಿದ್ದು. ನೀರು ಕುಡಿಯಲು ಹೋಗಿದ್ದಾಳೆಯಿಂದಳಲ್ಲಾ? ” ಎಂದು ಪ್ರಶ್ನೆಗಳ ಮಳೆಸುರಿಸಿದಳು.

ಲಪ್ಪಿತನಮ್ಮತೆಯಿಂದ, “ನೀರು ಕುಡಿಯಲೆಂದೇ ಒಳಗೆ ಬಂದೆ. ಮಧ್ಯಾಹ್ನದಿಂದ ಕೊಂಚ ತಲೆನೋರವಾಗಿತ್ತು. ಈಗ ವಿವರಿತವಾಗಿ ಬಿಟ್ಟಿದೆ. ಆಂದರಿಂದಲೇ ಕಣ್ಣ ಕೆಂಪಾಗಿರಬೇಕು ” ಎಂದಳು.

ಮಹಾದೇವನ್, “ಲಪ್ಪಿತ್, ಎಷ್ಟೊಂದು ಸುಂದರ ಹಾರ ಕಟ್ಟಿರುವೆಯಲ್ಲಾ! ಭೇಷಣ! ಇದರ ಹಿಂದೆ ಇಂತಹ ಸುಂದರ ಹಾರವನ್ನು ನಾನು ನೋಡಿಯೇ ಇರಲಿಲ್ಲ! ಸರಸ್ವತೆ ಕೊಂಚ ಆಮೃತಾಂಜನವನ್ನಾದರೂ ತಂದು ಅವಳ ಹಣಗೆ ಸವರಬಾರದೇ? ” ಎಂದರು.

ಲಪ್ಪಿತ ನಾಚುತ್ತು “ಅದೆಲ್ಲ ಬೇಡ ಮಾವಾ. ಸ್ವಲ್ಪ ಹೊತ್ತಿನಲ್ಲಿ ಎಲ್ಲ ಸರಿಯಾಗುತ್ತೇ ” ಎಂದಳು.

ಸರಸ್ವತಮೃ “ಹಾಗಾದರೆ ನಾನೂ ಲಪ್ಪಿತ್ ಮನನೆಯಲ್ಲೇ ಇರುತ್ತೀರೆ. ನೀವೆಲ್ಲಾ ತಿರುಗಾಡಿಕೊಂಡು ಬನ್ನಿ ” ಎನಲು, ಮಿಕ್ಕ ಮೂವುರೂ ಅಡ್ಡಾಡಲು ಹೊರಟು ಹೋದರು.

ಆ ಹೊತ್ತು ರಾತ್ರಿ ಪೂರ್ತಿ ಲಪ್ಪಿತ್‌ಗೆ ನಿದ್ರೆಯೇ ಹತ್ತಿಲಿಲ್ಲ. ಸಂಚೆ ಜರುಗಿದ ಸಂಭವದ ವಿಷಯವಾಗಿಯೇ ನೆನೆನೆನೆದು ಮರುಗುತ್ತಿದ್ದಾರು. ಸಿಗಲಾರದ ಹಣ್ಣಿಗೆ ಹಂಬಲಿಸುವಂತೆ, ತನ್ನ ಜಾತಕದಲ್ಲಿ ಇಷ್ಟ ದೊಡ್ಡ

మనువ్యార మనిగి సోసేయాగి బరువ పుణ్య బారదిద్దరూ, తన్న ఖాసా ఆణ్ణనంతే భావిసిచోండిద్ద అంచి తన్నన్న ఈ రీతి మాలే కాశి అవమాన మాడిదనల్లా ఎందు విపరీత నోందుచోండళు. బహుళిలే అంచి తన్న వేలిన ప్రేమదిందలే ఆ రీతి కార కాశిర బహుధోఏ ఎంబ శంకే ఎద్దితవలిగే. ఆదరే అవనన్న హత్తవరు ఈ వివాహస్క్య ఎందిగూ సన్మతిసలారరింబ నెనపూ జూతెయల్లే ఆవళన్న పీడిసితు.

ఆదే రీతియల్లి అంచియూ సక రాత్రియెల్ల హుళ్ళ పుష్టి పుష్టి నంతే ఉనేనో యోజిసుత్త ములగిద్దను. సంజే తాను మాడిద తప్పిగాగి మనసోందను. ఆదే సంచే ఒంచేరడు సల లప్పుయ సంగడ వాకనాడి క్షుమే బేడబేచేందు వ యత్తి సిదను. ఆదరే, లప్పుచంపియాగి సిగువ సందభ్రవే ఒడగలిల్ల. తాను ఆవళన్న హంతాగా ఇన్ను యారన్ను మదువేయాగువుడిల్లపేండూ, తాను ఆవళన్న సోడిందినింద ఆవళన్న ఆతియాగి ప్రీతిసుత్తిరువు దస్మా, ఆ సంజేయు సోబగినల్లి, ఆ రమణీయవాద పుష్టి వనదల్లి, ఆవళ సోందయింద రాతియన్న కండు బెరగాగి హుళ్ళనాదేనెందూ, తన్నన్న తన్న తిలిగేడికనక్కాగి క్షుమిసబేచేందూ ఆవళ హత్తిర క్షుమాభీష్టే కేళబేచేందు తేమానసిదను. ముంజానే, ఎల్లరిగింతలూ ముంచితవాగి ఎద్దు, స్వానమాడి, తేఁఎటిదింద హా కోయ్య తరువుదు లప్పుయ వాడికేయాదుదరింద, ఆవళన్న ఏకాంతదల్లి సంధిసలు ఆదే తక్క సనుయవేందు నిశ్చయిసిచోండను. ఆదే రీతియల్లి బేళకు హరియువుదరొళగాగియే కాసిగెయింద ఎద్దు బేగనే ముఖ తొళిదు హూదేఁటిచోళగి బందు లప్పుగాగి కాదిద్దను.

లప్పుయు ఎందినంతే క్షేయల్లిందు పుష్టద పుట్టిగియ సహిత దేవకన్నికేయంతే ప్రసన్నాళాదళు. ఆ హౌత్తు ఆవళు ఉట్టిద్ద కనకాంబర బణ్ణద సిరే ఆవళిగే బహుళ చెన్నాగి ఒప్పుత్తిత్తు.

ರಂಭೆಯೋ, ಉವರ್ಚಿಯೋ, ತಿಲೀತ್ತೆ ಮೇಯೋ ಎಂದು ಸಂಶಯಗೊಳ್ಳುವ ವಂತಹ ಚೆಲುವಿನಿಂದ ತನ್ನೆ ದುರಿಗೆ ಪ್ರಸನ್ನಾದ ಕನ್ನೆಯನ್ನು ಎವೆಯಿಕ್ಕಬೇಕೆಂದುತ್ತ ಸಿಂತಿದ್ದನು ಅಂಬಿ. ಬಳಿಕ ಲಕ್ಷ್ಮೀಯನ್ನು ಸಮೀಪಿಸಿ, “ಲಕ್ಷ್ಮಿ ನನ್ನ ನ್ನು ಕ್ವಾಮಿನೋಲ್ಲವೇ? ಎಂದು ಪ್ರೇಮಪೂರಿತವಾಗಿ ಕೇಳುತ್ತ ಅವಳ ಕೈಯನ್ನು ಹಿಡಿದುಕೊಂಡನು. ಅವಳು ಬೆಳ್ಳಿಬಿದ್ದು, ಅವನನ್ನು ಒಂದು ಸಲ ಜ್ಞಾಸಿ ಮತ್ತೆ ತಲೆತಗ್ಗಿಸಿಕೊಂಡಳು. ಆ ಸಮಯ ಏನು ಮಾಡಲೂ ಶೋಚದವಳಾಗಿ ನಿಂತಳು. ದುಃಖ ಒಂದೇಸವನೆ ಉಕ್ಕಿಬಂದು ಗಂಟೆಲು ಬಿಗಿಯತು. ಅವಳ ವಿಶಾಲ ನೇತ್ರಗಳಲ್ಲಿ ಕಣ್ಣೀರ ಹನಿಗಳು ಕಾಣಿಸಿಕೊಂಡವು. ಇಬ್ಬರೂ ಕೆಲ ನಿಮಿಷಗಳ ಕಾಲ ಮೌನದಿಂದ ನಿಂತಲ್ಲಿಯೇ ನಿಂತಿದ್ದರು. ಲಕ್ಷ್ಮೀಯ ಕಣ್ಣಗಳಲ್ಲಿ ಹರಿದ ಕಣ್ಣೀರು ಅವಳ ಕೋಮಳ ಕೈಯನ್ನು ಹಿಡಿದಿದ್ದ ಅಂಬಿಯ ಕೈಮೇಲೆ ಬಿದ್ದವು.

ಅಂಬಿ ಪುನಃ ಪರಿತಾಪಕರವಾಗಿ, “ಲಕ್ಷ್ಮೀ ನನ್ನ ಬೆನ್ನಾ! ಅಳಬಾರದು. ನಿಸ್ಸಿಂದ ಇದೊಂದು ಸಲ ಕ್ವಮೆ ಬೆಂಡುತ್ತೇನೆ. ನಾನು ಮಾಡಿದ್ದ ಮಹಾಪರಾಧ. ಆ ಸಂಧ್ಯಾ ಕಾಲದ ಎಳಿಬಿಸಿಲಲ್ಲಿ ನೀನು ಅತ್ಯುಂತ ಸುಂದರವಾಗಿ ಶೋರಿದೆ! ನಿನ್ನನ್ನು ಇವ್ವೊಂದು ಕಾಲ ಅತಿಯಾಗಿ ಸ್ತ್ರೀತಿಸುತ್ತಿದ್ದ ನಾನು ಆ ಸಮಯದ ಆರಿವಿಲ್ಲದೆಯೇ ಆ ರೀತಿ ಮಾಡಿಬಿಟ್ಟೇ” ಎಂದು ದೈನ್ಯದಿಂದ ಬೇಡಿಕೊಂಡನು.

ಲಕ್ಷ್ಮೀ ಅವನ ಕಡೆ ಮುಖವೆತ್ತಿ ನೋಡುತ್ತ ದೈನ್ಯದಿಂದ ನಿರ್ವಂತೂ ನನ್ನನ್ನು ಅವಮಾನಗೊಳಿಸಿದುದಾಯಿತು. ನೀವು ಒಬ್ಬ ಶ್ರೀಮಂತರು ನಾನೋಬ್ಬ ಬಡ ಹುಡುಗಿ” ಎಂದು ಅಪ್ಪಿಕ್ಕೇ ಮಾತು ನಿಲ್ಲಿಸಿದಳು. ಅಷ್ಟರ ಮೇಲೆ ಅವಳ ಬಾಯಿಂದ ಮಾತು ಹೊರಡಿದಾಯಿತು.

ಅಂಬಿ, “ನನ್ನನ್ನು ನೀಚನೆಂದೂ, ಪಶುವೆಂದೂ ತಿಳಿದೆಯೇನು? ಎಂತಹ ಎಡರುಶೋಡರುಗಳು ಏರ್ಫಟ್ಟಿರೂ ಕೂಡ ನಿನ್ನ ಹೊರತಾಗಿ ಇನ್ನಾರನ್ನೂ ನಾನು ವಿವಾಹವಾಗಲಾರೆ, ಇದು ಸತ್ಯ. ನನ್ನನ್ನು ನಿಜ ವಾಗಿಯೂ ನಂಬು ಲಕ್ಷ್ಮೀ” ಎಂದು ಅಂಗಲಾಚಿ ಬೇಡಿದ. ಅವನ ಮೇಲು ದನಿಯನ್ನು ಕೇಳುತ್ತ ಕೇಳುತ್ತ ಲಕ್ಷ್ಮೀಗೆ ರೋಮಾಂಚವಾಯಿತು. ಅವಳ ಕರವನ್ನೇ ತ್ತಿ ಅದರ ಮೇಲೊಂದು ಪ್ರೇಮಮುದ್ರೆಯನ್ನಿಟ್ಟು.

ಅಷ್ಟರ ಮೇಲೆ ಅಲ್ಲಿ ನಿಲ್ಲಲಾರದೆ, ಲಷ್ಟೆ ಸಂಕೋಚಿಸಿದಂದ ಬಂಗಲೆಯೊಳಗೆ ಓಡಿಬಿಟ್ಟುಳು. ಲಷ್ಟೆಯ ಮನೋಭಾವನೆಯನ್ನು ರಿತ ಅಂಬಿಯ ವಾನವು ಆಸಂದಭರಿತವಾಯಿತು.

ಅಂಬಿ, ವಿಲಾಯಿತಿಗೆ ತೀರಳುವ ದಿನ ಒಹಳ ಸಮೀಪಿಸಲು, ಆವನಿಗೆ ಚೇಕಾದ ಒಟ್ಟೆ ಗಳನ್ನು ಹೊಲಿಸುವುದಕ್ಕೂ, ಮತ್ತೆ ಕೆಲವು ಸಾಮಾನ್ಯ ಗಳನ್ನು ಒದಗಿಸಿಕೊಳ್ಳುವುದಕ್ಕೂ ಸಾಕಷ್ಟು ಅವಕಾಶ ಬೇಕಿತ್ತು. ಆದುದರಿಂದ ಎಲ್ಲರೂ ಸೇಲಂಗೆ ಹಿಂದಿರುಗಬೇಕಾಯಿತು.

೧೧

ಒಂದು ದಿನ ಮಧ್ಯಾಹ್ನ ಉಟವಾದ ಬಳಿಕ ಅಂಬಿ ನಡುಮನೆಯಲ್ಲಿ ಕುಳಿತು ಶೇರರಾಯ ಬೆಟ್ಟೆದಲ್ಲಿ ತೆಗೆದಿನ್ನು ಪೋಟಿಂಗ್‌ಜಳ ಪ್ರತಿಗಳನ್ನು (Snap-shots) ಒಂದು ‘ಆಲ್ಯಂ’ನಲ್ಲಿ ಅಂಬಿಸುತ್ತೆ ಲಿದ್ದುನು. ವಿಜಯು ಆ ಕೆಲಸದಲ್ಲಿ ಅವನಿಗೆ ನೇರವಾಗಿದ್ದಾರು. ಸರಸ್ವತಮ್ಯ ಅಲ್ಲೇ ಒಂದು ಚಾವೆಯು ಮೇಲೆ ಕುಳಿತು ತಮಿಳು ಕಾದಂಬರಿಯೊಂದನ್ನು ಓದುತ್ತೆ ಲಿದ್ದಳು. ಇಗ, ಮಹಾದೇವನ್ ಆರಳಿದ ಮುಖದೊಡನೆ ಕೈಯಲ್ಲಿಂದು ಬೆಲಿಗ್ಗಾರ್ಂ ಸಹಿತ ಪ್ರವೇಶಿಸಿದರು. “ಸರಸೂ, ಸರಸೂ, ಶೀವಾಲ್ಯ ಪುಣ್ಯಾರ್ಥ ಜಮೀನಾರ್ಥ ವೆಂಕಟರಾಮ ಪಯ್ಯಾರ್ಂದ ಬೆಲಿಗ್ಗಾರ್ಂ, ಬಂದಿದೆ. ನಮ್ಯ ಅಂಬಿಯ ಜಾತಕ ಅವರ ಮಗಳ ಜಾತಕದೊಡನೆ ಬೆನ್ನಾಗಿ ಹೊಂದಿಕೊಂಡಿದೆಯಂತೆ. ಮದುವೆಗೆ ಮಹಾಹಾರ್ಥ ನಿಷ್ಪತ್ತಿ ವಾಡಿ ಬಿಡಬಹುದೇ ಎಂದು ಕೇಳಿ ಬೆಲಿಗ್ಗಾರ್ಂ ಕೊಟ್ಟಿದ್ದಾರೆ.” ಎಂದು ತಮ್ಯ ಮುದದಿಯನ್ನು ಕೇಳಿದರು. ಬಳಿಕ ತಮ್ಯ ಕುಮಾರನ ಕಡೆಗೆ ತಿರುಗಿ. “ನೀನೇನು ಹೇಳುತ್ತೀ? ಇಗ್ಗೆಂದಿಗೆ ಹೋಗುವುದರೂಳಗಾಗಿ ನಿನ್ನ ಮದುವೆ ಆಗಬೇಕೆಂದು ಅಮ್ಯ ಪೀಡಿಷುತ್ತಿದ್ದಾಳೆ. ಇದು ಒಳೆಯ ಸಂಬಂಧ, ಹತ್ತಾರು ಸಾವಿರ ರೂಪಾಯಿಗಳನ್ನು ರೊಕ್ಕುವಾಗಿ ಕೊಡುತ್ತಾರಂತೆ. ಮತ್ತು ಏದು ಸಾವಿರಕ್ಕೆ ಬಲುವಳಿ ಕೊಡುತ್ತಾರಂತೆ. ಜಾತಕ ಹೊಂದಿಕೊಂಡರೆ ನಿನಗೆ ಈ ವಿಷಯ ತಿಳಸೋಣಪೆಂದಿದ್ದೆ” ಎಂದರು.

ಸರಸ್ವತಿ “ಅಂಬಿ ಹೇಳುವುದೇನಿದೆ? ಹುಡುಗಿಯನ್ನು ನೋ

ಬೇಕು ಎನ್ನಿತುದು. ಏಕ್ಕು ವಿಷಯಗಳಾವುದರಲ್ಲಿ ಅವನು ಕೊರತೆ ಹೇಳುವಂತಿಲ್ಲ. ದಿನ್ವಾದ ಸಂಬಂಧ. ಇದಕ್ಕಿಂತ ಒಳ್ಳೆಯ ಮನಿತನ ನಮಗೆಲ್ಲಿ ಇಗುತ್ತೇ ? ”

ಮಹಾದೇವನ್, “ ಹುಡುಗಿಯನ್ನು ಹೋಗಿ ನೋಡಿಬಂದು, ವಿವಾಹ ಮುಷ್ಟಿರವನ್ನು ನಿಕ್ಷೇಪಿಸುವುದೇವರೆ ಸಾಕಷ್ಟು ಆವಕಾಶವಿಲ್ಲವಲ್ಲ. ಹುಡುಗಿಯ ‘ಘೋಟಿನ್’ ಬಂದನ್ನು ಕಳುಹಿಸುವಂತೆ ಟಿಲಿ ಗ್ರಾಂ ಕೊಟ್ಟರಾಯಿತು. ನಮ್ಮ ಮೀನಾಸ್ತಿ, ಹುಡುಗಿಯನ್ನು ನೋಡಿರುವುದಾಗಿಯೂ ಉಕ್ಕಣವಾಗಿರುವುದಾಗಿಯೂ ಹೇಳಿದಳಿಲ್ಲ. ಆದಕ್ಕಿಂತ ಬೇರೀನು ಸಂಪೂರ್ಣಿಸಿಕು ? ”

ಆಬಿ, “ ಹೂಂ ಆ ಹುಡುಗಿಯನ್ನು ಮದುವೆಯಾಗುವವರು ಮೀನಾಸ್ತಿಯಲ್ಲ. ನನಗೆ ಈಗ ಮದುವೆ ಬೇಕಿಲ್ಲ. ಇಂಗ್ಲೆಂಡಿಗೆ ಹೋಗಿ ಬಂದ ಬಳಕ ಆ ಯೋಚನೆ ”

ವಿಜಯ “ ಆಪ್ಪಾ, ನೀನೂ ಅಮೃತನೂ ಪ್ರಮಾದವಾಗಿ ಅಣ್ಣಿನಿಗೆ ಹೆಣ್ಣು ನೋಡುತ್ತಿರುವಿರಲ್ಲ ? ಅಣ್ಣನಂತೂ ಈಗಾಗಲೇ ತನಿಷ್ಟು ವಾದ ಹುಡುಗಿಯನ್ನು ಏಕಾ ದಿನಲ್ಲಿ ಮದುವೆಯಾಗಿಟ್ಟು. ನನ್ನ ಅತಿಗೆಯಾರು ಗೊತ್ತೇ ? ಲಪ್ಪಿ !! ಎಂದಂದು ನೋಡಿ ನಕ್ಕಳು.

ಆಸಿರೀಕ್ಕಿತವಾಗಿ ವಿಜಯ ಒಂದು ಗುಂಡು ಹಾರಿಸಿದಳೆನ್ನಿ. ಅಂಬಿಯ ಪಾಡು ಪೇಚಾಟಕ್ಕೆ ಇಟ್ಟುಕೊಂಡಿತು. ಮುಖ ಪೇಚಾಟುಯಿತು. ಅಪ್ಪರ ಮೇಲೆ ಅವನು ಅಲ್ಲಿ ನಿಲ್ಲಿಲಾರದೇ ಹೋದನು. ವಿಜಯಳನ್ನು ನುಂಗಿ ಬಿಡುವನವನಂತೆ ದುರುದುರನೆ ನೋಡುತ್ತ ಅಲ್ಲಿಂದ ಎದ್ದು ತನ್ನ ಕೊರಡಿಗೆ ಹೋರಿಟುಹೋದನು.

ಮಹಾದೇವನರವರ ಕಣ್ಣ ಗಳಿಂದ ಕೋಪದ ಕೆಡಿ ಉದುರಿದವು. ತುಟಿಗಳು ಆದುರಿದವು. ಸರಸ್ವತಮೃತನನ್ನು ನುಂಗಿಬಿಡುವವರಂತೆ ದುರುದುನೆ ನೋಡುತ್ತ “ ಆ ದರಿದ್ರ ಪಿಂಡವನ್ನು ನೀನು ಮನೆಯೋಳಿಗೆ ಕರೆತೆದಾಗಲೇ ಗೊತ್ತಿತ್ತು. ನಮ್ಮ ಕುಲವೇನು, ಗೋತ್ರವೇನು ! ಅಂತಸ್ತೇನು !....ಬೀದಿಯಲ್ಲಿ ಆಲೆದಾಡುವ ನಾಯಿಗಳನ್ನು ಹಿಡಿದು ತಂದು ಸಿಂಹಾಸನದಲ್ಲಿ ಕುಳ್ಳಿರಿಸಿ ಜಾಗ ಕೊಟ್ಟುದು ಸಾಲದುದೆಂದು

ఏకాంటిగూ కరెతందే. ఈగ నముగి ఆవమానవే? ఇల్ల....ఆవరిగి ఆవమానవే? హేంగసరిగి కొంచ సాఫ్తెంత్ర్యీ కొట్టిరే ఈ లక్ష్మణవే హోదు....” ఎందు గజిసిదరు.

“ ఒందినింద తో హుడుగి ఒందు నమ్మ మనేయ హేసలు డాటలి, జోకే! కాలు మురిదు కాకుత్తేనే ఆష్టే. ఈ లక్ష్మణ వాద హుడుగనిగే శ్రీహుత కుట్టుబదల్లి గణ్ణవాద స్థుళదల్లి హెణ్ణు నేఱాడి మండవే మాడబేడ ఎన్నిపియల్లా. అమృనా, మగనూ కాళాగి హోగి. నాన్నిగ ఆవన మండవేగే ఏపాటట్టు మాడువు దిల్ల ” ఎందు రేగిదరు.

సరస్వతమ్మి నిజవాగియూ తన్న గండన సిట్టున్ను కండు నడు గిదళు. మేల్లగే పనోఇ, హోగలి బిడి. అంచి హుడుగాట ఆడి రచేకు. ఆదన్ను విజయ పరికాశ్య మాడిరబేకష్టే. ఎల్లి మండవేయాదరే సరిహోగుత్తో ఆల్లో మాడిదరాయితు; ఆదక్కుగి సివు ఇష్టు సిట్టు మాడికొండరే....” ఎందు సమాధాన హేళ శోడగిదరు.

ఆష్టేరోళగాగి ఐయ్యర్, “ఎల్ల, నిన్న నయవాద మాతుగళ ఒళభ్రం ననగే తిళిదిదే! సాకు, బాయిముచ్చు. ఆ కాళు హుడుగి యన్న నగ్గ ఆసవంతి ఇల్లదే నన్న మనేయోళగే కరిసలు నినగే ఆధి కారవిల్ల ” ఎందు కిరిచిదరు.

సరస్వతమ్మినిగే ఏను మాడువుడెంబుదు బగేహరియలిల్ల. ఆవర కోఎప కొంచ కడిమేయాగలెందు సుమ్మనాదళు. ఆదరే ఆవరు సుమ్మనాగలిల్ల. “ఊహేత్తినింద ఆవళు సంగీత కలిసలు బరబేకాగిల్ల. ఆభ్యాస నిల్లిసిబిట్టేనేందు బరెదు కళుహిసు. ఏను నోందుత్తీ?” ఎందు ఆప్సుకోయిక్కు, ఆల్లింద ఎద్దు ఆఫ్ఫిసు రూపిగే తెరళిద.

విజయోళగే దుఃఖదింద గంటలు బిగియితు. “అమృత, ఇన్న లష్టు, నమ్మ మనసే బరలారళే?” ఎందనుత్తో ఆమృత తోళల్లి

ಒರಗಿಕೊಂಡು ಅಳತೆಗಿಡಳು. ಸರಪ್ಪತಮ್ಮನಿಗೂ ಲಪ್ಪಿತಯೆಂದರೆ ಅಚ್ಚುನೇಚ್ಚು. ಅವಳಿಗೂ ದುಃಖ ಉಕ್ಕೆಬಂತು. ಪಕ್ಕದ ಕೊರಡಿಯಲ್ಲಿ ನಿಂತ ಹಾಗೆಯೇ ತಂದೆಯ ಕರ್ಮೀರ ವಚನಗಳನ್ನು ಕೇಳಿದ ಅಂಬಿಗೂ ಸಿಟ್ಟೋ, ಶೋಕವೂ ಒಮ್ಮೆಲೇ ಹೆಚ್ಚಿತು. ಹುಣ್ಣು ಹಿಡಿದಂತಾಗಿ ಅವನು ಏಕಾರ್ಥಿನಲ್ಲಿ ಒಂಗಲೆಯ ತೋಟದಲ್ಲಿ ತೆಗೆದ ಲಪ್ಪಿತ್ತು ಚಿತ್ರವನ್ನು ನೋಡುತ್ತೇ ನಿಂತಾಬಿಟ್ಟು.

೧೨

ಬಿಟ್ಟದ ಸ್ವರೂಪದಿಂದ ಹಿಂದಿರುಗಿದ ಬಳಿಕ ಲಪ್ಪಿತ್ತು ಎಂದಿನಂತೆಯೇ ಪ್ರತಿನಿಷ್ಠೆ ಸರಸ ಮಹಾಲಿಗೆ ಬಂದುಹೋಗುತ್ತಿದ್ದಳು. ವಿಜಯ ಇಗೆ ಸಂಗೀತ, ಕರ್ಮಾತಿ ಮುಂತಾದುವನ್ನು ಕಲಿಸುತ್ತ ಲೂ ಇದ್ದಳು. ಹೀಗಿ ರಲಾಗಿ, ಈನಡುವೆ ಸೀತಮ್ಮನಿಗೆ ವಿವರೀತವಾದ ಹೊಟ್ಟೆಯ ನೋವು ಪಾರಂಭವಾಯಿತು. ಅವಳು ಪಾರಂಭದಲ್ಲಿ ಅದನ್ನು ಗಮನಿಸದೆ ನಿಲ್ದ ಹೈವಾಗಿ ಬಿಟ್ಟಬಿಟ್ಟಳು. ಖಾಯಿಲೆ ದಿನದಿನಕ್ಕೆ ಹೆಚ್ಚಿತ್ತಲಿತ್ತು. ಮನೆಯ ಕೆಲಸ ಗಮನಿಸಲೂ ಕ್ಕೆಯಿಲ್ಲದೆ, ಹೋಲಿಗೆಯ ಕೆಲಸವನ್ನಾಲ್ಲಿ ಮಾಡಲಾರದೆ ಸಖಿತ್ತಾ ಖಾಯಿಲೆ ಮಲಗಬಿಟ್ಟಳು. ಆ ಉರ ಡಾಕ್ಟರು ಗಳಿಗೆ ಇದೆಂತಹ ಖಾಯಿಲೆಯೆಂದೇ ಮೊದಲು ಕಂಡುಹಿಡಿಯಲು ಸಾಧ್ಯ ವಾಗಲಿಲ್ಲ. ಲಪ್ಪಿತ್ಯೇ ಎಲ್ಲ ಕೆಲಸವನ್ನು ಗಮನಿಸಬೇಕಾಯಿತು. ಇದಲ್ಲದೆ ಸರಸ ಮಹಲಿಗೂ ತನ್ನದೆ ಹೋಗಿಬರುತ್ತಿದ್ದಳು. ಲಪ್ಪಿತ್ಯ ಸಂಪಾದನೆಯಲ್ಲೇ ಸಂಸಾರ ಸಾಗುತ್ತಿತ್ತು.

ಸೀತಮ್ಮನಿಗೆ ದಿನದಿನಕ್ಕೂ ಖಾಯಿಲೆ ಹೆಚ್ಚಿತ್ತಲಿತ್ತು. ಬಂದು ದಿನ ರಾತ್ರಿ ಪೂರ್ವ ಹೋಟ್ಟಿಯು ನೋವು ತಡೆಯಲಾರದೆ ಹುಳುವಿನಂತೆ ಒದ್ದಾಡಿದಳು ಸೀತಮ್ಮ. ಲಪ್ಪಿತ್ಯಂತೂ ವಿವರೀತ ಹೆದರಿಬಿಟ್ಟಳು. ಮರುದಿನ ಬೆಳಗ್ಗೆ ಬಂದು ಜಟಿಕಾ ಏಪಾರಾಟು ಮಾಡಿಕೊಂಡು ತಾಯಿ ಯನ್ನು ಆ ಉರ ಗವರ್ನರ್ ಮೇಟಿ ಆಸ್ಪತ್ರೀಗೆ ಕರೆದುಕೊಂಡು ಹೋಗಿ ತೋರಿಸಿದಳು. ಸೀತಮ್ಮನ ಸ್ಥಿತಿ ಬಹಳ ಅಪಾಯಕಾರಕವಾಗಿಯೇ ಇತ್ತು. ದೊಡ್ಡ ಡಾಕ್ಟರರು ಚೆನ್ನಾಗಿ ಪರಿಹ್ವ ಮಾಡಿ ನೋಡಿ, ಅದು

ಕರುಳಿನ ಸಂಬಂಧವಾದ ಅಪೇಕ್ಷಿತಿಗ್ರಹಿಸ್ತೀ ಚೀನೆಯೆಂದೂ, ತತ್ವಜ್ಞ ‘ಅವರೇ ಷನ್’ ಅಗಬೇಕೆಂದೂ ಲಕ್ಷ್ಮಿಗ್ರಹೇಳಿದರು. ಈ ಮಾತುಗಳು ಸೀತಮೃನ ಕಿವಿಯಲ್ಲಿ ಬೋಳಿದಿರಲ್ಲ. ತಾನು ಸತ್ತು ಹೊದರೆ ಲಕ್ಷ್ಮಿಯ ಗತಿ ಏನಾಗುವುದೇ ಎಂದು ಹೇದರಿ ಕೊರಗಿದಳು. ಲಕ್ಷ್ಮಿಯ ಭವಿಷ್ಯವನ್ನು ಉದ್ದೇಶಿಸಿ ಮದರಾಸಿಗೆ ಹೋಗುವುದೇ ಒಳ್ಳಿಯದೆಂದು ತೀರ್ಮಾನಿಸಿದಳು. ಅವಳಿಗೆ ಪಾರಂಭದಲ್ಲಿ ಶಹಾಯ ಮಾಡಿದ ಡಾಕ್ಟರ್, ಅವರ ತಾಯಿ ಲಕ್ಷ್ಮಿಮೃನೂ ಈಗ ಮದರಾಸಿನಲ್ಲಿದ್ದರು. ತಾನು ಮದರಾಸಿಗೆ ಹೋಗಿ ಲಕ್ಷ್ಮಿಯನ್ನು ಅವರುಗಳ ವಶಕ್ಕೆ ಒಷ್ಟಿಸಿಟ್ಟಿರೆ ಶಾಂತಿಯಿಂದ ಸಾಯಂಬಹುದೆಂದು ಅವಳ ನಂಬಿಗೆಯಾಗಿತ್ತು.

ಅದೇ ರೀತಿ ಮದರಾಸಿಗೆ ಹೋಗುವುದೆಂದರೆ ದಾರಿಯ ಖಚಿಗೆ ಸಹ ಕೈಯಲ್ಲಿ ಸಾಕಷ್ಟು ಹಣವಿರಲಿಲ್ಲ. ಏನು ಮಾಡುವುದೆಂದು ಬಗೆಹರಿಯದೆ ತಾಯೂ ಮಗಳೂ ಸಂಕೆಪಟಪ್ಪಿರು. ಆಗ, ಸೀತಮೃನಿಗೊಂದು ಯೋಚನೆ ಹೊಳೆಯಿತು. ಮಗಳನ್ನು ಕರೆದು, “ಲಕ್ಷ್ಮಿ ಈ ಹೊತ್ತು ಸರಸ ಮಹಾಲೀಂದ ಗಾಡಿ ಬಂದ ಕೂಡಲೇ, ಅಲ್ಲಿಗೆ ಹೋಗಿ ಮಾನ್ಯಮಹತ್ತಿರ ನಮ್ಮ ಕಷ್ಟಗಳನ್ನು ತಿಳಿಸಿ ಏವತ್ತು ರೂಪಾಯಿ ಸಾಲ ಕೇಳಿ. ಖಂಡಿತ ಕೊಡುವರು. ಅವರು ಧರ್ಮ ದೇವತೆಯಂತಿರುವರು; ನನುಗೆ ಇಷ್ಟರವರಿಗೂ ಎಷ್ಟೋ ಬಗೆಗಳಲ್ಲಿ ಉಪಕಾರ ಮಾಡಿರುವರು. ಇಂಥಹ ಸಂಕಟ ಸಂದರ್ಭದಲ್ಲಿ ಕೈಬಿಡಲಾರರು.” ಎಂದಳು. ಲಕ್ಷ್ಮಿ, “ಹಾಗೆಯೇ ಆಗಲಮ್ಮ, ಸೀನು ಯಾವುದಕ್ಕೂ ಯೋಚಿಸಬೇಡ. ನಿಶ್ಚಯೆಯಿಂದ ಮಲಗು. ನಾನು ಎಲ್ಲವನ್ನೂ ನೋಡಿಕೊಳ್ಳುತ್ತೇನೆ.” ಎಂದಳು.

ಸೀತೆಗಂತೂ ಮಗಳನ್ನು ಕಂಡರೆ ಹೆಮ್ಮೆಯೇ ಹೆಮ್ಮೆ, “ಕಂದಾನಿಗೆ ಈ ಚಿಕ್ಕ ವಯಸ್ಸಿನಲ್ಲೇ ದೇವರು ಅದೆಷ್ಟು ಸಹನ ಶಕ್ತಿ, ಧೈಯರು, ಕೊಟ್ಟಿರುವರು! ಆದರೆ ಅದ್ವಷ್ಟ ಮಾತ್ರ ಸಾಲದು! ನಿನ್ನ ಸಹಿತ್ತು ತೆಯನ್ನು ಕಂಡಾದರೂ ದೇವರು ನಮ್ಮ ಕಷ್ಟಗಳನ್ನೂ, ಬಡತನವನ್ನೂ ಶಮನ ಮಾಡಬಾರದೇ” ಎಂದು ಕಷ್ಟೋರಿಟ್ಟಿಳು. ಇಷ್ಟರ ಮೇಲೆ ಅವಳಿಂದ ಮಾತನಾಡಲಾಗಲಿಲ್ಲ. ಆಯಾಸದಿಂದ ಕಣ್ಣ ಮುಚ್ಚಿ ಮಲಗಿದಳು. ತನ್ನ ತಾಯಿಯ ಶೋಕನನ್ನೂ ಬಳಹಿಂತಿಯನ್ನೂ ಕಂಡುಸಹಿಸದೆ ಆ ಹುಡುಗಿ

ಕಣ್ಣೆ ರಿಡುತ್ತ ಹೊದಿದ್ದಿಕೆಯನ್ನು ಹೊದಿಸಿ, ಗಂಜಿ ತರಲು ಒಳಗೆಹೋದಳು.

ತಾಯಿಗೆ ಗಂಜಿ ಕೊಟ್ಟು, ಖಾಯಿಲೆಯ ವಿವಯವನ್ನು ಕುರಿತು ಡಾಕ್ಟರ್ ರಂಗನಾಥನಿಗೆ ವಿಶದವಾಗಿ ತಿಳಿಸಿ, ಆ ಹೊತ್ತಿ ರಾತ್ರೀಯ ಗಾಡಿಯಲ್ಲಿ ತಾನು ತನ್ನ ತಾಯನ್ನು ಕರೆದುಕೊಂಡು ಮದರಾಸಿಗೆ ಹೊರಡುವುದಾಗಿ ತಿಳಿಸಿ ಟೆಲಿಗ್ರಾಂಪೇಂದು ಬರೆದು ಆಳಗಾಯಿಯ ಕೈಯಲ್ಲಿ ಹಣದಸಹಿತ ಕೊಟ್ಟು ಪೋಸ್ಟ್‌ಫೀಸಿಗೆ ಓಡಿಸದಳು. ಮದರಾಸಿಗೆ ಹೊರಡಲನುವಾಗಿ, ಬೇಕಾದ ಸಾಮಾನುಗಳನ್ನು ಕಟ್ಟಿಟ್ಟು, ಭದ್ರಪಡಿಸ ಬೇಕಾದುವುಗಳನ್ನು ಭದ್ರಪಡಿಸಿದಳು. ರಾತ್ರಿಯಲ್ಲಿ ನಿದ್ರೆಯಿಲ್ಲದೆ ಹೊಟ್ಟೆ ನೋರ್ವಿನಿಂದ ನರಳುತ್ತಿದ್ದ ಸೀತೆಮೃನಿಗೆ ಅದೇ ತಾನೇ ಕೊಂಚ ಜೊಂಪು ಹತ್ತಿತ್ತು. ಆಗ ಸರಷ ಮಹಾಲಿನ ಸೇವಕ ಸಿದ್ದನು ಬಂದು ಲಕ್ಷ್ಯ ಕೈಯಲ್ಲಿ ಉಕೊಟಿಯೊಂದನ್ನು ಕೊಟ್ಟು ಹೊರಟು ಹೋದನು. ಲಕ್ಷ್ಯ ಆತುರಗೊಂಡು ಆ ಉಕೊಟಿಯನ್ನು ಒಡೆದು ನೋಡಲಾಗಿ ಅದರಲ್ಲಿಂದು ಚೀಟಿಯೂ, ಪದು ರೂಪಾಯಿಯು ನೋಟಿಗಳು ನಿರ್ದೂಪಿತ ಇದ್ದುವು. ಚೀಟಿಯಲ್ಲಿ ಕೆಳಗೆ ಕಂಡಂತೆ ಬರೆದಿದ್ದಿತು.

ಪ್ರಿಯ ಲಕ್ಷ್ಯೇ.

ನಮ್ಮ ತಂಡಿ ಇಂದಿನಿಂದ ಸಿನ್ನು ಪ್ರೇಪ್ತ ಟ್ರೈಫ್ಸನನ್ನು ನಿಲ್ಲಿಸಿ ಬಿಡಬೇಕಿಂದು ಕಟ್ಟಿಪೆನ್ನ ವಾಡಿದ್ದಾರೆ. ಸನಗೂ, ಅಮೃನಿಗೂ, ತಂಬಿಗೂ ಇದು ಕೊಂಚವೂ ಇಷ್ಟವಿಲ್ಲ. ಆದರೂ ಕೂಡ ತಂಡೆಯವರ ಅಪ್ಪಣೆಯನ್ನು ಏರಲಾರದೆ ಹೇಳಬೇಕಿದ್ದೇವೆ. ಇದಕ್ಕಿಂತ ಹೆಚ್ಚಿಗೆ ಬರೆಯಲು ನನಗೆ ಓಡುವುದಿಲ್ಲ. ಈ ತಿಂಗಳು ನಿನಗೆ ಕೊಡಬೇಕಾಗಿದ್ದ ದುಡ್ಡನ್ನು ಅಮೃತ ಇದರ ಸಹಿತ ಕಳುಹಿಸಿದ್ದಾಳೆ. ಸಿನ್ನನ್ನು ನಮ್ಮ ಮನೆಗೆ ಬರ ಬಾರದೆಂದು ತಂಡೆಯವರು ಏಕೆ ಅಂದರೆಂಬುದರ ಕಾರಣವನ್ನು ದಯ ವಿಟ್ಟು ತಿಳಿದುಕೊಳ್ಳಲು ಯಶ್ವಿ ಸಚೇದೆ.

ಇನ್ನು, ನಾವಿಬ್ಬರೂ ಸಂಧಿಸುವ ಸುದಿನ ಎಂದು ಲಭಿಸುವುದೋ ಕಾಣೆ.

ನಿನ್ನ ಪ್ರೇಕ್ಷಿಯ ಗೆಳೆತಿ
ವಿಜಯ

ಲಪ್ಪೆಟ್ ಕಾಗದವನ್ನು ಮತ್ತೆ ಬಿಡಿದಳ್ಳ. ಏಕೆ ಈ ರೀತಿ ದೇವರು ಕಷ್ಟದ ಮೇಲೆ ಕಷ್ಟ ಕೊಡುತ್ತಾನೆಂದು ನೇನೆನೆನೆನೆದು ಮರುಗಿದಳು. ಈ ವಿಷಯವನ್ನು ತನ್ನ ತಾಯಿಯು ಅರಿತರೆ ತಡೆಯಲಾರಳೆಂದು ಲಪ್ಪೆಟ್ ಗೊತ್ತುಂಟು. ಆದುದರಿಂದ ಅದನ್ನು ಅವಳು ಸೀತಮೃಸಿಗೆ ತಿಳಿಸಲೇ ಇಲ್ಲ.

ಸೀತಮೃಸಿದ್ದೆಯಂದ ಎಚ್ಚ ಕೊತ್ತಡನೆಯೇ ಕೊಂಚ ಕಾಫೀ ತಂದು ಕುಡಿಸಿದಳು ಲಪ್ಪೆಟ್. ಬಳಿಕ ಸಿಧಾನವಾಗಿ, “ಅಮಾತ್ಮಾ ಮಧ್ಯಾಹ್ನ ಸರಣ ಮಹಲಿನಿಂದ ಸಿದ್ದ ಬಂದಿದ್ದ. ಅಂಗಡಿ ಬೀದಿಗೆ ಬಂದನಂತೆ, ಹಾಗೆಯೇ ನಮ್ಮ ಮನೆಗೂ ಏನಾದರೂ ತರಬೇಕೇ ಎಂದು ಕೇಳಲು ಬಂದಿದ್ದ. ಅವನ ಕೈಯಲ್ಲೇ ಮಾಮಿಗೊಂದು ಕಾಗದವನ್ನು ಕಳುಹಿಸಿದೆ. ಇಪ್ಪತ್ತೆಲ್ಲದು ರೂಪಾಯಿಗಳನ್ನು ಮಾತ್ರ ಕಳುಹಿದ್ದಾರೆ.” ಎಂದಳು.

ಸೀತಮೃಸಿ, “ಏನೋ ಸಾಪ, ಚಿನ್ನದಾತಕ ಗುಣ ಅವರದು. ‘ಇಲ್ಲ’ ಎಂದು ಹೇಳದೆ ಸಮಯಕ್ಕೆ ಇದನ್ನಿಂದರೂ ಕಳುಹಿದರಲ್ಲಾ. ಅಪ್ಪೇ ಸಾಕು. ದೇವರು ಅವರನ್ನು ಸುಖವಾಗಿಡಲಿ” ಎಂದನ್ನು ತೀರು ವಾಗಲೇ ಸೀತಮೃಸಿಗೆ ಮೇಲುಸಿರು ಬಂತು.

ಲಪ್ಪೆಟ್ ತನ್ನ ತಾಯ ದುರ್ಭಲತೆಯನ್ನು ಕಂಡು ಹೆಡರಿ, “ಅಮಾತ್ಮಾ ಸುಮೃನೆ ಮಲಗು. ಮಾತನಾಡಿ ಆಯಾಸಮಾಡಿಕೊಳ್ಳಬೇಡ. ರಾತ್ರಿ ರೈಲು ಪ್ರಯಾಣ ಮಾಡಬೇಕಲ್ಲಾ” ಎಂದಂದು ಅಮೃನ ಮುಖ ಬೆವರಿ ರುವುದನ್ನು ಕಂಡು, ಕೈವಸ್ತುದಿಂದ ಬರಸಿದಳು.

ರಾತ್ರಿ ರೈಲಲ್ಲಿ ಇಬ್ಬರೂ ಮವರಾಸಿಗೆ ಹೊರಟಿರು. ರೈಲಲ್ಲಿ ದಾರಿ ಯಾದ್ದಿ ಕ್ಷಾತ್ರ ಲಪ್ಪೆಟ್ ಕಣ್ಣಾಮುಚ್ಚದೆ ಅಮೃನ ಶುಶ್ರಾವೆಯಲ್ಲೇ ನಿರತಳಾಗಿ ದ್ವಳು. ಮರುದಿನ ಬೆಳಗ್ಗೆ ಡಾಕ್ಟರ್ ರಂಗನಾಥನ್ ಸೆಂಟ್ರುಲ್ ಸ್ಟ್ರೆಸಿಗೆ ಬಂದಿದ್ದರು. ಸೀತಮೃನ ದೇಹಸ್ಥಿತಿ ಕಂಡು ಬೆಚ್ಚಿದ್ದರು. ಸೀತಮೃನನ್ನೂ ಲಪ್ಪೆಟ್ಯನ್ನೂ ಅಲ್ಲಿಂದ ನೇರಾಗಿ ಜನರಲ್ ಆಸ್ಟ್ರೇಗೇ ಕರ್ಕ ದೊಯ್ದರು. ಆಸ್ಟ್ರೇಯ ದೊಡ್ಡ ಡಾಕ್ಟರ್ ಅವರ ನೆಚ್ಚಿನ ಗೆಳಿಯ ರಾದುದರಿಂದ, ಅವರಿಂದ ಆ ಕೂಡಲೇ ಸೀತಮೃನ ದೇಹಸ್ಥಿತಿಯನ್ನು ಪರಿಕ್ಷೇಪಾಡಿಸಿದರು. ಬಹಳ ಅಪಾಯಿಕರವಾದ ಕೇಸೆಂದೂ, ಕೂಡಲೇ ‘ಅಪರೇಷನ್’ ಮಾಡಬಿಡಬೇಕೆಂದೂ ದೊಡ್ಡ ಡಾಕ್ಟರ್ ಅಭಿಪೂರ್ಯ

ಪಟ್ಟದು. ಲಕ್ಷ್ಮೀಯೂ ಸೀತಮೃನ್ನೆ ಹೆದರಿಬಿಡುವರೆಂದು ಆ ವಿಷಯ ವನ್ನು ರಂಗನಾಥನ್ ಅವರಾಗಳಿಗೆ ತಿಳಿಸಲೇ ಇಲ್ಲ. ಆ ಮಧ್ಯಾಹ್ನ್ಯ ಒಂದು ಘಂಟೆಗೆ ಸರಿಯಾಗಿ ಸೀತಮೃನಿಗೆ ಆಪರೇವನ್ ಮಾಡುವುದೆಂದು ಏರ್ವಣ ಬಾಯಿತು. ಡಾಕ್ಟರ್ ರಂಗನಾಥನ್ ಸೀತಮೃನನ್ನು ಆಸ್ಪತ್ರೀಗೆ ಸೇರಿಸಿ, ಅವಳ ಜೊತೆಯಲ್ಲಿ ಲಕ್ಷ್ಮೀಯನ್ನು ಇರಿಸಿ, ತಾನು ಹತ್ತಿರದ ಹೋಟಿ ಲೋಂಡಕ್ಕೆ ಹೋಗಿ ಲಕ್ಷ್ಮೀಗೆ ಕಾಫೀ ಘಲಾಹಾರ ಕೊಂಡು ತಂದುಕೊಟ್ಟಿರು.

ಆ ಹೊತ್ತು ಮಧ್ಯಾಹ್ನ್ಯ ಸೀತಮೃನಿಗೆ ಆಪರೇವನ್ ಆಯಿತು. ಡಾಕ್ಟರ್ ರಂಗನಾಥನ್, ಹುಡುಗಿ ಲಕ್ಷ್ಮೀಯನ್ನು ತನ್ನ ಮನೆಗೆ ಕರೆದು ಕೊಂಡು ಹೋಗಿ ಬಿಟ್ಟು, ತನ್ನ ಮಾತೆ ಲಕ್ಷ್ಮೀಮೃನನ್ನು ಆಸ್ಪತ್ರೀಗೆ ಕರೆತೆಂದು ಸೀತಮೃನ ಜೊತೆಯಲ್ಲಿ ಇರಹೇಳಿದರು. ಸೀತಮೃನ ದೇಹ ಸ್ಥಿತಿ ಒಂದು ತೀಂಗಳ ಕಾಲ ಬಂಳ ಚಿಂತೆಗಿಡಾಗಿತ್ತು. ಲಕ್ಷ್ಮೀಯ ದುಃಖವನ್ನೂ, ಪರಿತಾಪಕರವಾದ ಸ್ಥಿತಿಯನ್ನೂ ಕಂಡವರು ಅಯೋಧ್ಯೆ ಎನ್ನುವೆಂತಿತ್ತು. ಲಕ್ಷ್ಮೀಮೃ ಹಗಲಿರುಳೂ ಸೀತಮೃನ ಸಮೀಪದಲ್ಲಿದ್ದ ಶಾಶ್ವತಪ್ರಸೆ ಮಾಡುತ್ತಿದ್ದರು. ಡಾಕ್ಟರು ದಿನಕೊಳ್ಳನೇ ಲಕ್ಷ್ಮೀಯನ್ನು ಆಸ್ಪತ್ರೀಗೆ ಕರೆದೊಯ್ದು ಅವಳ ತಾಯನ್ನು ತೋರಿಸಿಕೊಂಡು ಬರುತ್ತಿದ್ದರು. ಅವರು, ಅವರ ಪತ್ನಿ ಕರ್ಮಾಂಭಾಳ್ ಒಬ್ಬರು ತಪ್ಪಿದರ್ಬಂಬರು ಲಕ್ಷ್ಮಿಗೆ ಸಮಾಧಾನ ಹೇಳುತ್ತಿದ್ದರು.

ಡಾಕ್ಟರರ ಎಂಟು ವರ್ಷದ ಪುತ್ತಿ ಮಂಜುಳೆಯೂ, ಇದು ವಯಸ್ಸಿನ ಪುತ್ರ ಶ್ರೀಧರನೂ ಲಕ್ಷ್ಮೀಯ ಹತ್ತಿರ ಚೆನ್ನಾಗಿ ಹೊಂದಿಕೊಂಡು ಬಿಟ್ಟಿರು. ಲಕ್ಷ್ಮೀ ಆಸ್ಪತ್ರೀಗೆ ಹೋಗಿ ಬರುವ ವೇಳೆಯ ಹೋರತಾಗಿ ಮಿಕ್ಕ ಸಮಯ ಗಳಲ್ಲಿ ಮಕ್ಕಳೊಡನೆ ಆಡುವುದರಲ್ಲಿ ಕಾಲ ಕಳೆಯುತ್ತಿದ್ದಳು. ಅವರಿಗೆ ಬಗೆಬಗೆಯ ಆಟಗಳನ್ನೂ, ಹಾಡುಗಳನ್ನೂ ವಾಲಗಳನ್ನೂ ಕಲಿಸುವಳು. ನಡುನಡುವೆ ಕರ್ಮಾಂಭಾಳಿಗೆ ಮನೆಯ ಕೆಲಸಗಳಲ್ಲಿ ನೇರವಾಗುತ್ತಿದ್ದಳು. ಅವಳ ಮನಗಳ್ಲಿ ಮುಂದೆ ಪದೇ ಪದೇ ವಿಜಯಳ ಸ್ವರೂಪವೂ, ಅಂಬಿಯ ಮನ್ಯಾಧರಣವೂ ತೋರಿ ಬರುತ್ತಿತ್ತು. ಅಂಬಿ ತನ್ನನ್ನು ಸ್ತ್ರೀತಿಸುವ ಕಾರಣವನ್ನು ಆರಿತೇ ಅವನ ತಂಡೆ ಆ ರೀತಿಯಾಗಿ ಅವರ ಮನೆಗೆ ತಾನು ಬರುವುದನ್ನು ತಡೆಮಾಡಿರುವರು ಎಂಬುದನ್ನು ಆರಿತಳು. ಯಾವ

ದೋಷವೂ ಮಾಡದ ತನ್ನ ನ್ನು ಈ ರೀತಿ ಅವಮಾನ ಮಾಡಿದ ಆ ಕಂಟಂಬ ದವರ ಮುಖವನ್ನು ತಾನು ಎಂದೆಂದಿಗೂ ನೋಡುವುದಿಲ್ಲವೆಂದು ನೇನೆಡಳು. ಸೇಲಂ ಕಡೆಗೆ ಹೋಗುವುದಿಲ್ಲವೆಂದು ಶೀಮಾನಿಸಿಕೊಂಡಳು. ಆದರೆ.... ಆದರೆ, ಅಂಬಿಯ ಮೇಲೆ ಅವಳಿಗೆ ಏರ್ಕಾಟ್ಟಿದ್ದ ಪ್ರೀತಿಯು, ದಿನದಿನಕ್ಕೂ ಹೆಚ್ಚಿತ್ತ ಲೇ ಇತ್ತು. ಸಿಹರ್ ದ ನಿಯಮವೇ ಹಾಗಿತ್ತೀಂದಮೇಲೆ ಅವಳೇನು ಮಾಡಬ್ಲಾಳು. ಅಂಬಿ, ಈಗ ನಿಲಾಯಿತಿಗೆ ತೆರಳಿರಬಹುದೇದೂ, ಅವನು ನಿಲಾಯಿತಿಗೆ ಹೋಗುವುದಕ್ಕೆ ನೋಡಲು ಅವನನ್ನು ಒಂದು ಸಲವಾದರೂ ತಾನು ಕಂಡಿದ್ದರೆ ಜೆನಾಂಗಿರುತ್ತಿತ್ತೀಂದೂ ಜಿಂತಿಸಿದಳು. ತಮ್ಮಿಬ್ರಹ್ಮ ಪುನಿತಪ್ರೇಮವನ್ನು ರಿಯದೆ ಮಹಾದೇವನಾರವರು ಹಣ, ಹಣ, ವೆಂದು ಗರ್ವಪಡುತ್ತಿರುವರಲ್ಲ ಇದು ಸಮ್ಮು ಸಮಾಜದ ಕಳಂಕವರ್ತನೆಯೇ ಸರಿ. ನಮ್ಮ ಸಮಾಜದಲ್ಲಿ ಇಂತಹ ಪದ್ಧತಿಗಳೂ, ಮೂಳೆ ವರ್ತನೆಗಳೂ ನಿಮೂರಲಾಗಿ ಸಮಾಜವು ಬಡವ, ಬಲ್ಲಿದ ಎಂಬ ತಾಡತಮ್ಮವನ್ನು ಕಿತ್ತಣಿಗೆದು ಎಲ್ಲರನ್ನೂ ಒಂದೇರೀತಿಯಾಗಿ ಕಂಡು ವಿಶ್ವಪ್ರೇಮದಿಂದ ಸಂತೃಪ್ತವುದು ಎಂದು? ಎಂದು ಜಿಂತಿಸಿದಳು.

ಸಿತಮ್ಮನನ್ನು ಆಪ್ತತ್ವಯೀಂದ ಮನಿಗೆ ಕಳುಹಿಸಲು ಇನ್ನೊಂದು ತಿಂಗಳಾದರೂ ಬೇಕೆಂದು ಹೇಳಿಟ್ಟಿರು ದೊಡ್ಡ ಡಕ್ಕಿರು. ಈ ನಡುವೆ ಉತ್ತಿಗೆ ಸ್ವಾಲ್ಪ ಪ್ರೇನಲ್ ಫಸ್ಟ್ ಕಾಲಿಸಿಕ್ಕಲ್ಲಿ ಹ್ಯಾಸಾಯಿತೀಂದು ತಿಳಿದು ಒಂದಿತು. ಕಾಲೇಜಾಗಳೂ ತೆರಿಯಲ್ಪಟ್ಟವು. ಉತ್ತಿಯನ್ನು ಮದರಾಸಿನ ಹೈನ್ ಮೇರೀಸ್ ಕಾಲೇಜಿನಲ್ಲಿ ಸೇರಿಸಿಬಿಡುವುದಾಗಿಯೂ, ತನ್ನ ಗುಮಾಸ್ತನೊಬ್ಬನನ್ನು ಸೇಲಂಗೆ ಕಳುಹಿಸಿ ಅವರುಗಳು ಅಲ್ಲಿ ಬೀಗ ಹಾಕಿಟ್ಟಿರುವ ಮನೆಯನ್ನು ಖಾಲಿ ಮಾಡಿಸಿ, ಸಾವಾನುಗಳನ್ನು ತರಿಸಿ ಬಿಡುವುದಾಗಿಯೂ ಸಿತಮ್ಮನ ಜತ್ತಿರ ಡಾಕ್ಟರು ಹೇಳಲಾಗಿ, ಸಿತಮ್ಮನೂ ಅದಕ್ಕೆ ಒಪ್ಪಿದಳು.

ಸಿತಮ್ಮನಿಗೆ ಮೈಯಲ್ಲಿ ಕೊಂಡ ಶಕ್ತಿ ಒಂದಬಳಿಕ ಉತ್ತಿ ತಾವು ಹೊರಡುವ ದಿನ ಸರಸಮಹಲಿನಿಂದ ತನಗೆ ಒಂದ ಕಾಗದ ವಿಷಯ ವನ್ನು ಹೇಳಿದಳು. ಸಿತಮ್ಮ, ಇಂತಹ ಕಾಗದ ಒಂದುದರ ಕಾರಣ ತಿಳಿಯದೆ ಹೇಜಾಡಿದಳು. ಉತ್ತಿಯನ್ನು ಕೇಳಿಯೂ ಕೂಡ ಉಪಯೋಗ

ವಿಲ್ಲದೆ ಹೋಯಿತು. ಸರಿ ಇನ್ನು ನಾವು ಸೇಲಂಗೆ ಹೋಗುವುದು ಉಚಿತವಲ್ಲವೆಂದೂ ಮುಂಜಿನ ದೇಹದಾಧ್ಯ ಬಂದಮೇಲೆ ಮದರಾಸಿ ನಲ್ಲೀ ಸಣ್ಣ ದೊಂಡು ಮನೆ ಗೊತ್ತು ಮಾಡಿಕೊಂಡು ಅಲ್ಲೀ ಇದ್ದುಬಿಡು ವುದೆಂದೂ ತೀವ್ರಾನಿಸಿಬಿಟ್ಟುಳು.

೧೫

ಲಕ್ಷ್ಮೀ ಬರುವುದನ್ನು ನಿಲ್ಲಿಸಿಪಂದಿನಿಂದ ಖತ್ತಾಹಭರಿ ತವಾಗಿದ್ದ ಸರಸಮಹಲಿನಲ್ಲಿ ಎಲ್ಲಿಯೂ ನೋನವೇ. ವಿಜಯಳನ್ನು ಸೋಡಿದರೆ 'ಆಯೋ ಪಾಪ' ಎನಿಸುತ್ತಿತ್ತು. ಅವಳಿಗೆ ಲಕ್ಷ್ಮೀ ಹತ್ತಿರ ಇಲ್ಲದೆ ಪ್ರಪಂಚವೇ ಶೂನ್ಯವಾಗಿ ತೋರಿತು. ಸಂಗೀತದಲ್ಲಿ ಒಂದು ಅಫಿರುಚಿಯಾಗಲಿ, ಮಾತಿನಲ್ಲಿಂದು ಸ್ವಾರಸ್ಯವಾಗಲಿ ಏರ್ವಡಲ್ಲ. ಎಲ್ಲಿವನ್ನೂ ತೊರೆದ ಸನ್ಯಾಸಿಸಿಯಂತೆ ತೋರಿದಳು. ಸದಾಕಾಲವೂ ತಾನೂ ಲಕ್ಷ್ಮೀಯೂ ಕೂಡಿ ಆಡತ್ತಲಿದ್ದ ಆನಂದದ ದಿನಗಳನ್ನು ಸೇನೆಸಿ ಕೊಳ್ಳತ್ತಲೂ ಅವಳನ್ನೂ ಲಕ್ಷ್ಮೀಯನ್ನು ಎಕಾರಣಿನಲ್ಲಿ ಅಂಬಿ ಜೋತಿ ಯಾಗಿ ನಿಲ್ಲಿಸಿ ತಿಗಿದ ಬಗೆಬಗೆಯ ಜಿತ್ರಗಳ ಅಲ್ಬಮ್ಮನ್ನು ತಿರುವಿ ಸೋಡಿ ನಿಟ್ಟುಸುರುಬಿಡುತ್ತಲೂ ಇದ್ದಳು. ಎಂದಿನಂತೆ ಲಕ್ಷ್ಮೀ ತಮ್ಮ ಮನೆಗೆ ಬಂದು ಹೋಗುತ್ತಿದ್ದರೆ ಉಪ್ಪು ಜೆನ್ನಾಗಿರುತ್ತಿತ್ತೇಂದು ಮತ್ತೆ ಮತ್ತೆ ಸೇನೆದುಕೊಳ್ಳತ್ತಿದ್ದಳು.

ವಿಜಯಳ ಮನೆಯೇವೇದನೆಯನ್ನು ರಿತ ಅವಳ ತಾಯಿತಂದೆಯರು ಅವಳನ್ನು ಸಮಾಧಾನಗೊಳಿಸುವುದಕ್ಕಾಗಿ ಹಲವು ವಿಧಗಳಲ್ಲಿ ಯಶ್ಚಿಸಿದರು. ಸರಸ್ವತಮೃತಿಗೂ ಈಗ ಮನೆ ಶೂನ್ಯವಾಗಿಯೇ ತೋರಿತು. ಮಹಾ ದೇವನ್ ರವರಿಗೂ ಕೂಡ ಮನೆ 'ಬಿಂ' ಎನ್ನಿಸಿತು. ಅಂಬಿಯ ಮನೆಯೇ ವೇದನೆಯನ್ನಂತೂ ವಿವರಿಸುವುದು ಅಸಾಧ್ಯವಾಯಿತು. ಸದಾಕಾಲವೂ ಹಾಸ್ಯಪ್ರೀಯನಾದ ಅಂಬಿಯು ಈಗ ಮೌನವನ್ನು ವಲಂಭಿಸಿದ. ಅವನನ್ನು ಮಾತನಾಡಿಸಲು ಯಾರಿಗೂ ಧೈರ್ಯವಿಲ್ಲ. ತನ್ನ ಪ್ರೀತಿಯ ಲಕ್ಷ್ಮೀಗೆ ಏಕಟ್ಟಿಂತಹ ಅಪಮಾನವನ್ನು ಸೇನೆನೆನೆದು ಮರುಗಿದ.

ಒಂದು ದಿನ ಲಕ್ಷ್ಮೀಯನ್ನೂ ಅವಳ ತಾಯಿಯನ್ನೂ ಕಂಡು ಮಾತ್

నాడిసి తన్న మత్తు తన్న తాయి తండీయర పరవాగి ఆవర హత్తిర క్షేమే బేడబేచేందూ, యావఫలిగెయల్లూ ఆవరిగే సహాయ మాడలు తయారిరుపువాగి హేళబరబేచేందు లష్టైయ మనిగే జోరటిను. ఆదరే మనిగే బీగ రాకిత్తు. ఆవరుగళు ఎల్లిగే హోదరెందు నేరిహోరెయవరన్న విజారిసిదను. సీతమ్మన ఆరోగ్యవు ఒకళ కెట్టుహోగి సమత్త ఖాయిలే మలగిబిట్టిందూ సైద్యచికిష్టగే నేంటిర ఉరిగే హోగిరువళేందూ తిలయితేవినః ఇవర సరియాద విలాస తిళయలిల్ల. అంబిగే ఈమాతు కేళ ఒకళ వ్యాచులవాయితు. ఆదరే ఆవరుగళ విళాసవన్న ఆరియలు అదెష్టు యత్తి సియూ సఫలనాగలిల్ల. ఆదరే ఆవరుగళగే నేంటిరష్ట రారూ ఇరలిల్లవేందు ఆవసిగే గొత్తుంటు. ఆదేల్లిగే హోదరో ఎంతహ కష్టగళన్న ఆనుభవిసుత్తిరువరో ఎందు ఒకళ వ్యధిగేడాద. అంబి విలాయితిగే హోరఁవ దినవు సమీపిసుత్తుత్తు. సరప్పతమ్మనూ, ఆవళ యజవానరూ సివ్వాపుత్తూరిన హుఁగి యన్న మఁడవేయాగేందు అంబియన్న ఎష్టై బలవంతమాడిదరూ ప్రయోజనవాగలిల్ల.

ఆవను విలాయితిగే తేరళద బళక విజయిగే మత్తుష్టు కష్టవాయితు. హుఁగ్గుహిదిదవళంతే, యావుదరల్లూ ప్రీతి తోరదేసదా చెంతియల్లే మాగ్గుళాగిద్దళు. ఆవళ తాయితండీయరు ఆవళన్న దినకేళ్లందు శ్శళక్కు కరిదొయ్యువరు. టూకేగే హోగిబరువ దంతూ లేక్కివిల్ల. ఆవళన్న ఉత్సాహగొలిసలు ఆవరెష్ట ప్రయత్న పట్టరూ సాధ్యవాగలిల్ల.

१४

దినగళు తింగళుగళాగియూ తింగళుగళు వషాగళాగియూ ఉరుళుత్తిద్దవు. ఇష్టరోళగాగి ఒట్టరిగొట్టరు ఆనోయేయవాగి ద్వావరేల్లరూ మూలగొట్టురంతే అగలిదరేన్ని.

ಒಂದು ದಿನ ಸಂಚೆ ಚೇಳಗ್ಗಿನಿಂದಲೂ ಎಡೆಬಿಡದೆ ಮಳೆ ಮರಿಯು ತ್ತಿತ್ತು. ಮೋಡವಂತೂ ಆಕಾಶದಲ್ಲಿ ದಟ್ಟವಾಗಿ, ಆವರಿಸಿತ್ತು. ಕಲೆಕ್ಟರ್ ರಾಜಗೋಪಾಲ್ ಐ. ಸಿ. ಎಸ್. ಆಹೊತ್ತು ಹೊರಗೆ ಎಲ್ಲಿಗೂ ಹೋಗದೆ ಆಫೀಸಿನಿಂದ ನೆಟ್ಟಿಗೆ ತಮ್ಮ ಬಂಗಲೆಗೆ ಒಂದುಬಿಟ್ಟಿರು. ಕಾಂಫೀ ಫಲಾಹಾರವಾದ ಬಳಿಕ ‘ಡ್ರಾರೀಸ್‌ಗ್ರಾ’ ಹಾಲಲ್ಲಿ ರೇಡಿಯೋ ಕೇಳುತ್ತ ಸೋಫಾದಲ್ಲಿ ಕುಳಿತ್ತಿದ್ದರು.

ಆಗ ಒಬ್ಬ ಸೇವಕನು ಒಂದು “ವೀರಭಾರತಕೇ ಸಂಪಾದಕ ಮಹಾತ್ಮೆಯ ಅರ್ಥಾಹೈ ಮಹಾರಾಜ್” (ವೀರಭಾರತಿಯ ಸಂಪಾದಕರು ಬಂದಿದ್ದರೆ) ಎಂದು ಭರುಭಕ್ತಿಯಿಂದ ಹಿಂದೀ ಭಾವೇಯಲ್ಲಿ ಸುಡಿದನು.

ತತ್ಕಾಳ ಕಲೆಕ್ಟರ್ ಸಾಕೇಬರ ಮುಖ ಅರಳತು “ಸರಿ, ಇಲ್ಲಿ ಕರಿತಾ” ಎಂದು ಅಪ್ಪಣಿಯಿತ್ತರು.

ಮರುಫ್ರಳಗೆ, ಗಂಭೀರವಾದ ಮುಖಮುದ್ರೆಯಿಂದೊಡಗ್ಗೆ ಡಿದ ಗಣ್ಯವೃಕ್ಷತ್ಯಾಙ್ಕರು ಪ್ರವೇಶಿಸಿ ಕೈ ಜೋಡಿಸಿ ವಂದಿಸಿ, ಕಲೆಕ್ಟರ ಸಮೀಕ್ಷೆದಲ್ಲಿದ್ದ ಮತ್ತೊಮ್ಮೆ ಸೋಫಾದಲ್ಲಿ ಕುಳಿತರು.

ಕಲೆಕ್ಟರ್ “ತಮ್ಮ ದಕ್ರನ ಸಿಗುವುದೇ ಆವರೂಪವಾಗಿಬಿಟ್ಟದೆ! ಈ ಮಳಿಯಲ್ಲಿ ಇಷ್ಟ ದೂರ ಬಂದಿರಲ್ಲಾ ವಾವ! ತಮ್ಮನ್ನು ಕಂಡಕೂ ಡಲೇ ನನಗೇಕೋ ಒಂದು ರೀತಿಯ ಹುರುಪು ಉಂಟಾಗುತ್ತದೆ.”

ಸಂಪಾದಕರು “ಸೇರಿದಂತೆ ಹತ್ತು ದಿನಗಳು ನಿಮ್ಮನ್ನು ಸೋಡದೇ ಹೋದರೆ, ನನಗೇಕೋ ಬಂಳಿ ಬೇಜಾರು. ಇಲ್ಲಿಗೆ ವರ್ಗವಾಗಿ ಬಂದು ಆತ್ಮಲ್ಪಕಾಲದಲ್ಲಿಯೇ ಇಲ್ಲಿಯ ಪ್ರಜಾಗಳಿಗೆ ತಾವು ಹಲವು ಬಗೆಗಳಲ್ಲಿ ಒಕ್ಕೆಯದು ವಾಡಿ, ಆವರುಗಳ ಮನ್ನಣಿ ಪಡೆದಿರುವಿರಿ. ಈ ವರಿಗೆ ಅದಾವ ಕಲೆಕ್ಟರೂ ನಿಮ್ಮಿಷ್ಟ ಮನ್ನಣಿ ಪಡೆದವರಿಲ್ಲ.

ಕಲೆಕ್ಟರ್:— “ಎಲ್ಲವೂ ತಮ್ಮ ಅಸುಗ್ರಹದಿಂದಲೂ, ಉಪದೇಶ ದಿದಂಲೂ ದೊರೆತವು. ಆ ಗೌರವ ನಿಮಗೇ ಸಲ್ಲಬೇಕಾದುದು. ತಮ್ಮ ಪತ್ರಕೆ ಚೆನ್ನಾಗಿ ಸಡಿಯುತ್ತಿದೆಯೇ ? ”

ಸಂಪಾದಕರು:— ಈಚೆಗೆ ಚಂಡಾದಾರರು ಪಿಪರೀತ ಹೆಚ್ಚಿರುವರು. ಸಾನಿಗೆ ಕೊಂಚಕಾಲ ದಪ್ಪಿಂ ಭಾರತದ ಕಡೆಗೆ ಪ್ರವಾಸ ಹೋಗಿಬರ

ಬೇಕೆಂದಿದ್ದೇನೇ. ಮುಂದಿನ ಪದನೇಯ ತಾರೀಖು ಹೊರಡಿಬೇಕೆಂದಿರುವೆನು.. ಅದನ್ನು ಕುರಿತೇ ತಮ್ಮ ಸಂಗಡ ಕೊಂಚಮಾತನಾಡಬೇಕೆಂದು ಬಂದೇ.”

ಕಲೆಕ್ಟರ್, “ಒಂದೋ, ಪ್ರಮಾಣ ಗೋತ್ತು ಮಾಡಿ ಬಿಟ್ಟಿರಾ.” ಎಂದನ್ನುತ್ತ ಗೋಡೆಯಲ್ಲಿದ್ದ ಎಲೆಕ್ಟ್ರಿಕ್ ಗುಡಿಯೊಂದನ್ನು ಒತ್ತಿದರು ಮರುಫೂಳಿಗೆ ಅಡಿಗಿಯವನು ಬಂದು ನಿಂತ.

ಕಲೆಕ್ಟರ್ “ಒಂದು ಲೋಟಿ ಹಾಲೂ, ಕೊಂಚ ಹಣ್ಣು ತಾ” ಎನಲು, ಅಡಿಗಿಯವನು ಹೊರಟು ಹೋದನು.

ಸಂಪಾದಕರು “ನಾನು ದಾಖಿಲಾ ಭಾರತದಲ್ಲಿನ ಹಲವು ಸಂಪರ್ಗಗಳನ್ನೂ, ಸಂಸ್ಕೃತಗಳನ್ನೂ ನೋಡಬೇಕೆಂದಿದ್ದೇನೇ. ಮುಖ್ಯವಾಗಿ ಪಶ್ಚಿಮಗಳಲ್ಲಿ ಪದೇ ಪದೇ ಬರುತ್ತಿರುವ ಸರಸ್ವತೀ ಸಂಘವನ್ನೂ, ಸರಸ್ವತೀ ಆಶ್ರಮವನ್ನೂ ಕಂಡು ಬರಬೇಕೆಂಬ ಆನೆ. ಆ ಸಂಘವು ವ್ಯಾರಂಭವಾಗಿ ಏದು ವರ್ವ ವಾಗಿರಬಹುದು. ಅಷ್ಟದೊಳಗೆ ಅದನ್ನು ಸಾಫ್ಟ್‌ಪಿಸಿದ ರಮಣೀಯ ಪ್ರಯುತ್ತುದಿಂದ ಆ ಸಂಘವು ಒಳ್ಳೆ ರೀತಿಯಲ್ಲಿ ಅಭಿವೃದ್ಧಿಹೊಂದಿ ಜನರಿಗೆ.... ಮುಖ್ಯವಾಗಿ ಅಬಲೆಯರಿಗೂ ಅನಾಥರಿಗೂ ಬಹಳ ಉಪಯೋಗಕರ ವಾದ ಸೇವೆಯನ್ನು ಮಾಡುತ್ತಿದೆಯಂತೆ. ಓವರ್ ಶ್ರೀಯು ಸಂಘಟನಾ ಕಾರ್ಯದಲ್ಲಿ ಇಷ್ಟ ಮುಂದರಿದಿರುವುದು ಬಹಳ ಆಕ್ರಿಯಾವಾದ ಸಂಗತಿಯಲ್ಲವೇ ? ”

ಕಲೆಕ್ಟರ್ ‘ಹೌದು’ ಎಂಬುದಾಗಿ ತಲೆತೂಗಿದರು. ಬಳಿಕ “ಮಿಸ್ಟರ್ ಕರ್ನಾಟಕ, ತಾವು ಮದರಾಸಿಗೆ ಹೋಗುವವೇಳಿಗೆ, ಬಹುಶಃ ಸಾನೂ ಅಲ್ಲಿಗೆ ಬಂದಿರಬಹುದು. ರಜ ಕೇಳಿರುವೆನು. ನನ್ನ ತಂಗಿಯ ಯಜಮಾನರ ವಿಳಾಸವನ್ನು ಬರೆದುಕೊಡುತ್ತೇನೇ. ಖಂಡಿತ ತಾಪೂ ಅವರ ಮನೆಯಲ್ಲೇ ಬಂದಿಳಿಯಬೇಕು. ಇಬ್ಬರೂ ಜ್ಞಾತೆಯಾಗಿ ಸರಸ್ವತೀ ಸಂಘವನ್ನು ನೋಡಿಬಂದರಾಯಿತು” ಇದನ್ನು ಹೇಳುತ್ತಾ ನೋಟು ಪ್ರಸ್ತುತಿದಿಂದ ಕಾಗದ ತುಂಡೊಂದನ್ನೂ, ಲೇಖನಿಯನ್ನೂ ತೆಗೆದು ತನ್ನ ತಂಗಿಯ ವಿಳಾಸವನ್ನು ಬರೆದುಕೊಟ್ಟಿರು.

ಕರ್ನಾಟಕ “ಬಹಳ ಧ್ಯಾಂಕ್. ಮದರಾಸಿನಲ್ಲಿ ಸಿಮ್ಮ ತಂಗಿಯ ಯಜಮಾನರನ್ನು ನೋಡಿಬರ್ಮಾಡಿವೆಂದೇ ಅವರ ವಿಳಾಸ ಕೇಳಲು ನಾನು

ಬಂದದ್ದು. ತಾಣೆಗ ಅವಸರದಲ್ಲಿ ರಜ ಕೇಳಿರಿಪುದೇಕೆ? ಮಂದುವೆ ಏನಾರೂ ನಿಷ್ಪತ್ತಿ.....?”

ಅವ್ಯರೋಳಗಾಗಿ ಅಡಿಗಿಯವನು ಹಾಲು, ಹಣ್ಣು ತಂದಿಟ್ಟು ಹೊಗಲು, ಕಲೆಕ್ಕರ್ ಮುಖಸಿಂದರಿಸಿಕೊಂಡು “ಭೇ, ಭೇ, ಅಂತಹು ದೇನೂ ಇಲ್ಲ. ನನ್ನ ತಂಗಿಗೆ ಮೈ ಇಳಿದುಹೊಗಿ ಹಾಸಿಗೆ ಹಿಡಿದು ಮಂಲಿಗಿದ್ದಾಳಿ. ಇದೇ ತಾನೇ ಗುಣಮುಖ ಹೊಂದುತ್ತಿರುವಳಂತೆ. ಹತ್ತು ದದಿ ಸೈದು ದಿನ ರಜ ತೆಗೆದುಕೊಂಡೇ ಹೊದರೆ ತಂಗಿಯನ್ನೂ ನೋಡಿಕೊಂಡು, ತಾಯಿತಂದೆಯರನ್ನೂ ನೋಡಿಬರೋಣವೆಂಬ ಚಪಲ.”

ಶಮಾರ್ “ಬಹಳ ಸಂತೋಷ. ಮಳೆ ಸಿಂತಂತಿದೆ. ನಾನು ಹೊರಡಲೇ?”

ಕಲೆಕ್ಕರ್ “ಸ್ವಲ್ಪದಾಹತಾಂತಿಮಾಡಿಕೊಂಡು ಹೊರಡಬಹುದು. ಹಣ್ಣುಂತೂ ಮುಟ್ಟುಲೇ ಇಲ್ಲ. ಹಾಲನ್ನಾದರೂ ತೆಗೆದುಕೊಳ್ಳೋಽಕು” ಎಂದು ಉಪಚರಿಸಿದ. ಶಮಾರ್ ಹಾಲು ಕುಡಿಮು, ಬಟ್ಟಲನ್ನಿಂದ್ದು ಕಲೆಕ್ಕರ ಹತ್ತಿರ ಅಪ್ಪಣಿ ಪಡೆದು ಹೊರಟ್ಟಿಹೋದರು. ಕಲೆಕ್ಕರ್ ರಾಜಗೋಪಾಲ್ ವಿಲಾಯತಿಗೆ ತೆರಳಿದ ಅಂಬಿಯೇ ಹೋದು. ವಿಲಾಯತಿಗೆ ತೆರಳಿದ ಅಂಬಿ ಐ. ಸಿ. ಎಸ್. ವಾಸ್. ಮಾಡಿಕೊಂಡು ಜನ್ಮಭೂಮಿಗೆ ಹಿಂದಿರುಗಿದನು. ಅವನೀಗ ದೆಹಲಿಯಲ್ಲಿ ಕಲೆಕ್ಕರ್ ವದವಿಯಲ್ಲಿದ್ದನು. ನಿರಾಶ್ರಿತ ಶಿಬಿರದಲ್ಲಿ ಅವನನ್ನೂ ಸೈಫಲ್ ಡ್ಯೂಟಿಗೆ ನೇಮಿಸಿದ್ದರು. ಅವನ ಪರಿಶ್ರವು ವನ್ನೂ, ಕಾಯದ ದಕ್ಕತೆಯನ್ನೂ ಕಂಡು ಮಂತ್ರಿಗಳೇ ಆದಿಯಾಗಿ ಸಕಲರೂ ಹೊಗಳುತ್ತಿದ್ದರು.

ವಿಜಯಳಿಗೆ ಈಗ ಮಂದುವೆಯಾಗಿ ಗಂಡು ಮಗುವಿನ ತಾಯಿಯಾಗಿದ್ದಳು. ಅವಳ ಗಂಡ ಮಂದರಾಸಿನ ಸುಪ್ರಸಿದ್ಧ ವಿಮಾಕಂಪನೊಂದ ರಲ್ಲಿ ಒಳ್ಳೆಯದೊಂದು ಉದ್ಯೋಗದಲ್ಲಿರುವ ಸುಬ್ಜಕ್ಟ್‌ಜ್ಯಂ ಎಂಬುವರು,

ವಿಜಯಳಿನ್ನು ಎರಡನೇಯ ಪ್ರಸವಕ್ಕಾಗಿ ಸೇಲಂಗೆ ಕರೆದುಕೊಂಡು ಹೊಗಬೇಕೆಂದು ಅವಳ ತಾಯಿ ತುದಿಯರು ಮಂದರಾಸಿಗೆ ಬಂದರು. ಆ ಸಮಯ ವಿಜಯಳಿಗೆ ಹಂತ್ತನೆ ಮೈ ಇಳಿದುಹೊಗಲು(ಅಬಾರ್ಫನ್) ಅವಳನ್ನು ಆಸ್ತ್ರಿಯಲ್ಲಿಡಬೇಕಾದ ಸಂದರ್ಭ ಒದಗಿತು. ವಿಜಯ, ಮಂ

ರಾಸಿನ ಹೆರಿಗೇ ಆಸ್ತ್ರೀಯೊಂದರಲ್ಲಿ ಒಂದೊನರೆ ತಿಂಗಳ ಕಾಲ ಮಲಗಿದ್ದಳು. ಆ ಆಸ್ತ್ರೀಯ ದೊಡ್ಡ ಲೇಡಿ ಡಾಕ್ಟರ್ ಕೋಂಚ ಮುಂಗೊಳಿಯ ಶಿಶಿಗಿರಿಯೂ ಹೌದು. ಕರುಹಿಯೂ, ತಾಕ್ಕೀಯೂ, ತಾಂತ್ರೇಯೂ ಮೂರ್ತಿ ವತ್ತಾದ ಪ್ರೇಮಮೃತ್ಯಿ ಡಾಕ್ಟರ್ ಸುಧಾ ಎಂಬಾಕೆಯು ಅವಳ ಕೈಕೆಳಿಗಿನ ಡಾಕ್ಟರ್. ರೋಗಿಗಳಿಗೂ ಯಾವಾಗಲೂ ಡಾಕ್ಟರ್ ಸುಧಳ ಹತ್ತಿರವೇ ತಮ್ಮ ಕವ್ಯಗಳನ್ನು ನಿಭರ್ಯವಾಗಿ ತಿಳಿಸಿ ಸಹಾಯ ಪಡೆಯುತ್ತಿದ್ದರು. ಆಕೆಯ ಕೈರಾಶಿಯೂ ಒಳ್ಳೆಯದು.

ಡಾಕ್ಟರ್ ಸುಧಾಕೇ ವಿಜಯಳ ಖಾಯಿಲೆಯನ್ನೂ ಗುಣಮಾಡಿದ ಪಳು. ಈ ಕಾರಣದಿಂದ ವಿಜಯಳ ಕುಟುಂಬದವರಿಂದ ಅತಿಯಾಗಿ ಗೌರವಿಸಲ್ಪಟ್ಟಳು ವಿಜಯಳನ್ನು ಆಸ್ತ್ರೀಯಿಂದ ಮನೆಗೆ ಕರೆತಂದಬಳಿಕ, ಹತ್ತು ದಿನಗಳ ಕಾಲ ಡಾಕ್ಟರ್ ಸುಧಾ ದಿನವಹಿ ಅವರ ಮನೆಗೆ ಬಂದು ವಿಜಯಳ ಆರೋಗ್ಯವನ್ನು ಪರಿಪೂರ್ಣಿಸಿ, ನೋಡಿಕೊಂಡು ಹೊಗುತ್ತಿದ್ದಳು.

೧೫

ಮದರಾಸಿನ ತ್ಯಾಗರಾಯನಗರದಲ್ಲಿ ಶಾಳಿದೊಂದು ಬಂಗಲೆ. ಬಂಗಲೆಯ ಮುಂಭಾಗದಲ್ಲಿ ಮನೋರವಾದೊಂದು ಪುಷ್ಟಿವನ. ಒಂದು ಗಂಡುಮಂಗು ದಾದಿಯ ಸಹಿತ ಆಟಿವಾಡುತ್ತಿತ್ತು. ಸಂಜೆಯ ಸಮಯ. ಅದೇ ತಾನೇ ಬಂಗಲೆಯ ಮುಂಭಾಗದಲ್ಲಿ ಬಂದು ನಿಂತ ಕಾರಿನಿಂದ ಯುವಕನೋರ್ವನು ಇಳಿಯಲಾಗಿ, ಆಟವಾಡುತ್ತಿದ್ದ ಮಂಗು “ಮಾವ ಬಂದ, ಮಾವ” ಎಂದನ್ನು ತಾತ್ತ್ವಿಕಿಸಿ ಬಂದು ಆ ಯುವಕನನ್ನು ತಬ್ಬಿಕೊಂಡಿತು.

ಮಂಗುವಿನ ಸಹಿತ ಒಳಗೆ ಬಂದ ರಾಜಗೊರವಾಲ್ ಬಿಳಿಚಿಕೊಂಡು ಹಾಸಿಗೆಯಲ್ಲಿ ಮಲಗಿದ್ದ ತಂಗಿಯನ್ನು ಕಂಡು “ವಿಜಯಾ! ಇದೇನೇ, ಹೀಗಾಗಿ ಚಿಟ್ಟಿ! ಅವಕ್ಕಿ ಎಲ್ಲಿ?” ಎಂದು ಕೇಳಿದನು.

ಅದೇ ತಾನೇ ಅಲ್ಲಿಗೆ ಬಂದ ಸರಸ್ವತಮ್ಮು “ಬಾರೋ ಅಂಬಿ. ಆವಳನ್ನು ಈಗ ನೋಡಿ ಹೀಗನ್ನುವೆ! ಆಸ್ತ್ರೀಯಲ್ಲಿದ್ದಾಗ ನೀನು ನೋಡಿರಬೇಕು. ಬಹು ವೋಚವಾಗಿದ್ದಳು. ಆ ಪುಣ್ಯವತಿ ಡಾಕ್ಟರ್ ಸುಧಾ ಇನಳನ್ನು

ಬದುಕಿಸಿದಳು” ಎಂದಳು “ ವಿಜಯ ಆಗ ನ್ಯಾನೋನಿಯಾದಿಂದ ಮಲಗಿದ್ದಾಗ ಆ ಹುಡುಗಿ ಲಕ್ಷ್ಮಿ ಉತ್ಸವ ಪಡಿಸುತ್ತಿದ್ದಳು. ಈಗ ಇವಳಿಗೆ ಜೊಂಗಿರಲು ಇನ್ನಾವ ಲಕ್ಷ್ಮಿಯನ್ನು ಕರೆತರುವುದು? ” ಎಂದಂದನು ಅಂಬಿ.

ಅವನು ಇದನ್ನು ಸುಮೃನೆ ವಾತಿಗೆ ಹೇಳಿದನಷ್ಟೇ? ಆದರೂ ಆ ಮಾತ್ರ, ಇಷ್ಟೆಂದು ಕಾಲವಾಗಿ ಸರಸ್ವತಮೃನನ್ನು ಒಳಗೊಳಿಗೇ ಕೊರೆಯುತ್ತಿದ್ದ ಚಿಂತೆಯೊಂದನ್ನು ಕೆಣಕಿದಂತಿತ್ತು. ಅವಳ ಕಣ್ಣಾಗಳಿಂದ ಗಳಗಳನೇ ನೀರು ಸುರಿಯಿತು.

ವಿಜಯಾ ಮುಖದಲ್ಲಿ ‘ಲಕ್ಷ್ಮಿ’ಯೊಂಬ ಮಾತ್ರ ಕೇಳಿದೊಡನೆಯೇ ಒಂದು ರೀತಿಯ ಮಂದಹಾಸದ ಆಶೆ ಮಾಡಿತು. ಸರಸ್ವತಮೃ, “ ಇದೇ ಆ ಮಗುವನ್ನು ಗೋಳಿಯ್ದು ಕೊಂಡುದರ ಫಲ, ಈಗ ನಮ್ಮ ಮಗುವನ್ನು ಕಾಡಿಸುತ್ತಿದೆ. ನಿಮ್ಮ ತಂಡೆಯುಂತೂ ಅಂತಸ್ತು, ಗೌರವ, ಪದವಿಯೊಂದು ಕುಣಿದರು. ಮನುಷ್ಯರ ಸದ್ಗುಣದ, ಸದಾಚಾರದ ಎದುರಿಗೆ ಹಣ, ಅಂತಸ್ತು ಇದ್ದ್ಲಿ ಏತರವು? ಎಲ್ಲ ನಮ್ಮ ಅಜ್ಞಾನ ಮತ್ತು ಆಷಣಯೆಯೇ ಕಾರಣ. ಅಳಿಯಂದಿರು ಸಹ ಪರಿಹಾಸ್ಯ ಮಾಡುತ್ತಾರೆ ” ಎಂದಳು ಗಡ್ಡದ ಸ್ವರದಲ್ಲಿ.

“ ವಿಜಯ ತಮಾಣಿಗಾಗಿ ಹೇಳಿದ ಕುಜೀಷ್ಟೆಯ ಮಾತ್ರ ಇಷ್ಟೆಂದು ಪ್ರಮಾದಕ್ಕಿಟ್ಟುಕೊಳ್ಳಬೇಕೆ? ಬಹುಶಃ ನಿಜವಾಗಿಯೂ ಅಂಬಿ ಆ ಹುಡುಗಿ ಯನ್ನು ಮದುವೆಯಾಗಬೇಕೆಂದು ಇಷ್ಟುಪಟ್ಟಿದ್ದರೆ ಲಕ್ಷ್ಮಿವಾಗಿ ಮದುವೆ ಮಾಡಿರಬೇಕಿತ್ತು. ಆ ಹುಡುಗಿಯ ಮನೆ ನಂದನದವರು ಶ್ರೀಮಂತರಲ್ಲಿದಿದ್ದರೂ ಜಾಣಿಯಲ್ಲಾ, ವಿದ್ಯೆಯಲ್ಲಾ ಹಿಂಜಾಳಿದವರಲ್ಲಿವಲ್ಲಾ. ಹುಡುಗಿಯೂ ಸೋಡಲು ಲಕ್ಷ್ಮಿವಾಗಿದ್ದಳು ‘ಆತಿ ಜಾಣ, ಓದಿದ ಹುಡುಗಿ’ ಎಂದೆಬ್ಲ ಹಂಗಿಸಿದೆವು. ಅವಳನ್ನು ಅಂಬಿಗೆ ಮದುವೆ ಮಾಡಬಾರದಿತ್ತೇ? ಅವನೂ ಇವಳಿನ್ನು ಸ್ತ್ರೀತಿಸುತ್ತಿದ್ದ. ಬಹುಶಃ ಅವನು ಹೇಳಿದೇ ಕೇಳಿದೇ ಇಂಗ್ಲಂಡಿನಿಂದ ಒಂದು ಬಿಳಿ ಹುಡುಗಿಯನ್ನು ಕಟ್ಟಿಕೊಂಡು ಬಂದಿದ್ದರೆ ಆಗ ನೀವೇನು ಮಾಡುತ್ತಿದ್ದಿರಿ? ” ಎಂದು ಸರಸ್ವತಮೃ ಹೇಚಾಡಿ ಕೊಡು ಕಣ್ಣೀರಿಟ್ಟಿಳು.

ಅಂಬಿ ಅದೇ ತಾನೇ ಏಕೋಡೈತ್ಯೇಮದಿಂದ ಬಂದಿಳಿದವನು, ಇನ್ನೂ ಕಾಫೀ ಸಹ ಕುಡಿದಿರಲಿಲ್ಲ. ಇದು ನೆನಪಿಗೆ ಬರಲು ಸರಸ್ವತಮ್ಮಾತು ಬದಲಾಯಿಸಿದಳು. ಅಂಬಿ ನು ಕೈಯಲ್ಲಿದ್ದ ಮಗು ಮುರಳಿಗೆ ಇವರ ಮಾತು ಬೇಜಾರಾಯಿತು. ತನ್ನ ಪುಟ್ಟಿ ಕೈಯಿಂದ ದೂರವನ್ ಗಳ್ಳಿ ಹಿಡಿದು ತನ್ನ ಕಡೆಗೆ ತಿರುಗಿಸಿ, “ಮಾವಾ, ಮಾವಾ, ಚಾಕೇಟ್” ಎಳ್ಳಿ? ಡಾಕರ್ ಮಾಮೀ ಕಾಡ ನಂಗೆ ಚಾಕೇಟ್ ಕೊತ್ತಾರೆ” ಎಂದು ಮುದ್ದು ಮುದ್ದಾಗಿ ತೊಡಲ್ಪುಡಿ ನುಡಿದನು.

ಅಂಬಿ ಮಗುವನ್ನು ಕೆಳಗಿಳಿಸಿ, ಆಳು ತಂದಿಟ್ಟ ತನ್ನ ಕೈಪೆಟ್ಟಿಗೆ ಯಿನ್ನು ತೆರೆದು, “ಇಗೋ ನಿನಗೆ ಚಾಕ್ಕೇಟ್, ಪುಟ್ಟಿಬಾಲ್, ಬ್ಯಾಟ್ ಎಲ್ಲ ತಂದಿದ್ದೇನೆ. ತೆಗೆದುಕೊಂಡು ಹೋಗಿ ಜಾಣನಾಗಿ ಆಡು. ನಾನು ಬಟ್ಟಿ ಬದಲಾಯಿಸಿಕೊಂಡು ಬರುತ್ತೇನೆ” ಎಂದಂದು ಮಗುವಿನ ಕೈಯಲ್ಲಿ ನಾಮಾನುಗಳನ್ನು ಕೊಟ್ಟು ಅವನನ್ನು ಮುದ್ದಿಟ್ಟಿನು. ಮಗುವು ಆಟದ ಸಾಮಾನುಗಳನ್ನು ಕಂಡೊಡನೆಯೇ ಆನಂದದಿಂದ ಕುಣಿಯುತ್ತು, “ಆಯಾ, ಆಯಾ” ಎಂದು ಕೂಗುತ್ತ ತೊಟ್ಟಿಕ್ಕೆ ಷಿಡಿಸೋದನು. ಅಂಬಿ ಕುಚಿರುತ್ತಿಲ್ಲ ಕುಳಿತು ಅವಾಗ್ಯಾ ಅಳಿಯದೇವರೆಲ್ಲಿ? ಅಪ್ಪನೂ ಕಾಣಲಿಲ್ಲ ವಲಾ? ಎಂದು ಕೇಳಿದನು.

ಸರಸ್ವತಮ್ಮಾ, “ಅಳಿಯದೇವರು ನಿನಗಾಗಿ ಏರೋಡೈತ್ಯೇಮಿಗೆ ಕಾರನ್ನು ಕಳುಹಿಸಿ, ತಾವು ಯಾವುದೋ ಅಜ್ಞಂಟ್ ಕೆಲಸವಿದೆಯೆಂದು ಸ್ವೀಕಲಲ್ಲಿ ಹೋದರು. ಅಪ್ಪಾ ತಿರುಗಾಡಿಕೊಂಡು, ಬರುತ್ತಾ ವಿಜಯಿಳಿಗಿ ಖಾನಿಕ್ ಕೊಂಡು ತರುವದಾಗಿ ಹೇಳಿಹೋದರು. ಇನ್ನೇನು ಬರುವ ಸವಃಯಾ, ಕೊಂಚ ಕಾಫೀ ತರುತ್ತೇನೆ, ತಾಳು” ಎಂದಂದು ಆಡಿಗೆಯ ಮನಿಗೆ ಹೊರಟಿಳು.

ಅಂಬಿಗಂತೂ ತನ್ನ ಮನದ ವ್ಯಾಕುಲತೆಯನ್ನು ಸಮಾಳಿಸಿಕೊಂಡು ಮನಸ್ಸನ್ನು ಸ್ಥಿರಿಸಿತಕ್ಕೆ ತರಲು ಅವಕಾಶ ಬೇಕಿತ್ತು. ಆದುದರಿಂದ “ಅವಾಗ್ಯಾ ನಾನು ಸ್ವಾನೆ ಮಾಡಿ ಬಂದು ಕಾಫೀ ಕುಡಿಯುತ್ತೇನೆ” ಎಂದನು. ಆದರೆ ಸರಸ್ವತಮ್ಮಾ ಬಿಡಲಿಲ್ಲ, “ಅಧರಹೋಟ್ಟಿ, ಕಾಲುಹೋಟ್ಟಿ ತುಂಬಿಕೊಂಡು ಪ್ಲೇನಿನಲ್ಲಿ ಬಂದಿದ್ದು. ಕಾಫೀ ಕುಡಿದೆ ಬಳಿಕ ಸ್ವಾನೆ

ಮಾಡಿದರಾಯಿತು” ಎಂದೆದು ಹೊರಟು ಹೋದರು. ಆ ವೇಳೆಗೆ ಮಗು ಮುರಳಿ ಓಡಿ ಬಂದು ಚಾಕಲೀಟ್‌ ತಿಂದ ಕೈಯಲ್ಲಿ ಮಾವನನ್ನು ತಬ್ಬಿ ಕೊಳ್ಳಲು ಥೂ, ತುಂಟು ಹುಡು, ಚಾಕಲೀಟ್‌ ಕೈಯಿಂದ ನನ್ನ ಡ್ರಿಲ್ ಪ್ರಯಂಟು ಕೊಳೆ ಮಾಡಿಬಟ್ಟು ಮುಲ್ಲಾಡ್. ಇನ್ನು ನಿನಗೆ ಚಾಕಲೀಟ್‌ ಕೊಡೊಳ್ಳಿ” ಎಂದು ಕೊಳೆಯಾದ ತನ್ನ ಪ್ರಯಂಟನ್ನು ಸೋಡಿಕೊಂಡನು.

ಮಗುವಿಗೆ ಆ ಕೂಡಲೇ ಅಳುಳ್ಳಿಬಂತು, “ಸ್ಥಿನೇ ತುಂಟು, ಮಾನ, ನನ್ನ ಬ್ರಿತೀ, ಡಾಕರ್ ಮಾಮಿನೇ ಒಳ್ಳೆಪ್ಪರು, ನಂಗೆ ಹತ್ತಿತ್ತಾ.... ಇಪ್ಪತ್ತಿತ್ತಾ.... ಕಾಕೆಟ್ ಕೊಟ್ಟರೆ. ನಿನಗೆ ನಾನು ಕೊಡೊಳ್ಳಿ ಹೋಗು” ಎಂದೆದು ಅಲ್ಲಿಂದ ಮೇಲ್ಗೆ ನಡೆದುಹೋದನು.

ಮಗು ಯಾರನ್ನು ಕುರಿತು ಹೇಳುತ್ತಾನೆಂದು ಅಂಬಿಗೆ ತಿಳಿಯಲಿಲ್ಲ. ವಿಜಯಾನ್ನು ಕುರಿತು, “ಅವನು ಯಾರನ್ನು ಕುರಿತು ಹೇಳುತ್ತಾನೆ? ಮಾಮಿ ಯಾರು?” ಎಂದು ಕೇಳಿದನು.

ವಿಜಯ “ಡಾಕ್ಟರ್ ಸುಧಾಳನ್ನು ಕುರಿತು ಹೇಳುತ್ತಾನೆ. ಅಣ್ಣಾ, ಅವರು ನನ್ನನ್ನು ನೇರ್ವಿಡಲು ಬರುವಾಗಲೀಲ್ಲಾ ಅವನನ್ನು ಮುದ್ದಾಡಿ, ಚಾಕಲೀಟ್ ಕೊಟ್ಟು ಹೋಗುವರು. ಅವನೇಂದರೆ ಬಲು ಪ್ರೀತಿ.”

ಸರಸ್ವತಮ್ಮ ತಿಂಡಿ ತಟ್ಟೆಯನ್ನೂ ಕಾಫಿ ಲೋಟವನ್ನೂ ಮೇಚಿನ ಮೇಲೆ ತಂದಿಟ್ಟು, ಹೌದಪ್ಪ. “ಡಾಕ್ಟರಮ್ಮನಿಗೆ ಮುರಳಿಯೆಂದರೆ ಬಲು ಮುದ್ದು. ಮಾತೆತ್ತಿದರೆ ಅವನು ‘ತಾಳು, ತಾಳು; ಡಾಕರ್ ಮಾಮಿಗೇ ಹೇಳಿ ಸೂಜಿ ಚುಟ್ಟಿಸುತ್ತೇನೇ’ ಎಂದು ನಮ್ಮನ್ನೆಲ್ಲ ಹೆದರಿಸುತ್ತಾನೆ ಅವಳ ಬಿಳೀ ಸೀರೆಯನ್ನೂ, ಕಪ್ಪ ಕನ್ನಡಕವನ್ನೂ ಕಂಡರೆ ಮಿಕ್ಕ ಮಿಕ್ಕಳ್ಳಿ ಹೆದರುತ್ತಾರೆ. ಆದರೆ ಮುರಳಿ ಮಾತ್ರ ಅವಳನ್ನು ಕಂಡರೆ ಓಡಿ ಹೋಗಿ ತಬ್ಬಿಕೊಳ್ಳುತ್ತಾನೆ” ಎಂದು ಮೊಮ್ಮೆಗನ ಪ್ರಭಾವವನ್ನು ಹೊಗಳಲಾರಂಭಿಸಿದಳು.

ಅಂಬಿ ತನ್ನ ತಂಗಿಯ ಹತ್ತಿರಲೂ, ತಾಯ ಹತ್ತಿರಲೂ ಮಾತನಾಡುತ್ತ ಕಾಫಿ ಕುಡಿದು, ಸಾಂನಕ್ಕೆ ಹೊರಟನು.

१६

ఆంచి మదరాసిగే బందు ఐదారు దినగళాద బళిక సువృసిద్ధి ఏర్భారతి సంపాదకరాద శ్రీనానో శమారఫరవరు మదరాసిగే బందు విజయభ మనేయల్లే ఇళిదరు. ఆంచియూ, మహాదేవనో రవరూ విజయభ గండ సుబ క్ష్యాణ్యిరవరూ ఆవరన్న బహుళ ఆదరింద బరమాదికొండు లుపచెరిశుత్తిద్దరు. హగలు రాత్రి శమారవన్న నోఽడలు కేలవు పత్రికెగళ సంపాదకరుగళూ, సుద్దిగారరూ, శాంగ్రేసానవరూ, కాంగ్రేసేతరరూ, దేల్శేవికరూ గుంపు గుంపాగి బందు హోగుత్తిద్దరు. అవరిగే నిమిష మాత్ర విశ్వాంతి సిగుత్తిరలిల్ల. సగరద ఎల్ల ఖాసగీ సంఘ సంస్కృగళిగే భేటియిత్తు సూక్త సలకే సూచనేగళన్న హేళుత్త లిద్దరు.

శమార, ఆ హోత్తు చెళ్గి కేవై ఆర్మాస్క్య భేటియిత్తు, మనేగే ఖండిరుగువదరొళగే ఘంటి కన్నెరడు హోడెదిక్కు. సుబ్రహ్మణం లూటమాడి, స్టేచల్లీ ఆఫీసిగే హోరటు మోగిద్దరు. శమార బంధందినింద ఆవరు తమ్మ కారన్న ఆవర లుపయోగచ్ఛాగి ఇత్తిద్దరు. శమారఫరవర బరువికేయన్న కాయుత్త ఆంచియూ మహాదేవనోరవరూ లూట సజ పాడదే బిధియ వరాండదల్లి కుళితిద్దరు. ఆవరు బంద మేలే, ఎల్లరూ లూటమాడి నదుమనే యల్లి వాతనాడుత్త కుళితరు. ఆగ, శమార ఆంచియస్తు కురితు. “ మిష్టర్ రాజగోవాల్, ఈ హోత్తు మధ్యాహ్న ఎరడు ఘంటిగే సరస్వతీ సంఘక్కే హోగోణమెంబ లుడ్వీక. నీపూ బరుత్తీరావి” ఎందు కేళి, మహాదేవనోరవర కడిగే తిరుగి, “ ఏను, సారా. నీవు బరంపిరా ? ” ఎందు కేళిదరు.

ఆయ్యరా— ఆల్లి ఏను వితేష ?

శమార— దినవహి, పత్రికెగళల్లి ఆల్లియ సంగతిగళు ఒరుత్తివేయల్లా ? ”

ಘಯ್ಯರ್ — ‘ಓಮ್ಮೆ, ಲಂತಕಲೆ, ಕೆಸೂತಿ ಮುಂತಾದ ನಾಜೂಕೆ ಕೆಲಸಗಳನ್ನೂ, ಶಿಶುಪ್ರೇರ್ವಣೆ, ‘ನಗ್ಗಿಂಗ್’ ಮುಂತಾದ ಉಪಯುಕ್ತವಾದ ವಿಷಯಗಳನ್ನೂ ಹೆಚ್ಚಿನ ಮಕ್ಕಳಿಗೆ ಕಲಿಸುತ್ತಾರೆಂತೆ. ಆ ಸಂಫುದ್ದ ಅಶ್ರಯದಲ್ಲಿಂದು ಅನಾಥ ಅಬಲಾಶ್ರಮವನ್ನೂ ಏರ್ವಡಿಸಿರುವರೆಂತೆ, ಗೋವಾಲಪುರದ ಎಕ್ಕಾಟಿನ್ ಸನಿಗೆ ಸಮೀವದಲ್ಲಿ ಒಂದು ಹಳ್ಳಿಯನ್ನು ‘ಮಾದರಿ ಗ್ರಾಮ’ ಎಂಬ ತಯಾರಿ ಮಾಡಿರುವರು. ಅದನ್ನೇ ಅಲ್ಲವೇ ತಾವು ಹೇಳುತ್ತಿರುವುದು?

ಶಮಾರ್ ‘ಹೌದು, ಆದೇ ಸಂಫುವೇ’

ಘಯ್ಯರ್ ‘ಈ ಹೊತ್ತು ನೀವಿಬ್ಬರೂ ಹೋಗಿ ಬಸ್ತಿ. ನನಗೆ ಮೈ ಸ್ವಸ್ಥವಿಲ್ಲ’

* * * *

ಎರಡು ಫುಂಟಿಗೆ ಸರಿಯಾಗಿ ದ್ರೇಪವರ್ ಬರಲು ಅಂಬಿಯೂ, ಶ್ರೀಮಾನ್ ಶಮಾರ್ವರವರೂ ಸರಸ್ವತೀ ಸಂಫುಕ್ಕೆ ಹೊರಟಿರು. ಆಲ್ಲಿಗೆ ಹೋಗಿ ತಲುಪಿದೊಡನೆಯೇ ಸೀವಕನೊಬ್ಬನು ಒಂದು ಕಾರ ಸಮೀವದಲ್ಲಿ ವಿನಯಸಂಪನ್ಮೂಲಾಗಿ ನಿಂತನು. ಒಂದವರು ಅವನೆ ಹತ್ತಿರ ಪರಿಚಯದ ಚೀಟಿಗಳನ್ನು ಕೊಡಲು ಅವನು ಆಶ್ರಮದೊಳಗೆ ಓಡಿಹೋದನು.

ಅಭ್ಯೋಸ್ ರೂಮಿನಲ್ಲಿ ಮೇஜಿನ ಮುಂದೆ ಕುಳಿತು ಏನೋಽ ಕೆಲಸಗಮನಿಸುತ್ತಿದ್ದ ಸಂಫುದ ಯುಜಮಾನಿಯು ಚೀಟಿಗಳನ್ನು ನೋಡಿ ಸೀವಕನಿಗೆ ಅವರನ್ನು ಕರೀತರುವಂತೆ ಹೇಳಲು, ಅವನು ಮತ್ತೆ ಹೊರಗೆ ಹೋಗಿ ಅವರಿಬ್ಬರನ್ನೂ ಒಳಗೆ ಕರೀತಂದನು. ಅವಳು ಅವರಿಬ್ಬರನ್ನೂ ನೋಡಿ ದಾಕ್ಷಣ ಬೆಳ್ಳಿ ಬಿದ್ದುದರಲ್ಲಿ ಅತಿಶಯವೇನೂ ಇಲ್ಲ. ಮರುಫಳಿಗೆ ಶಮಾರ್ವರವರು “ಸೀತಾ! ಸೀತಾ! ನೀನು ಇನ್ನೂ ಜೀವದಿಂದಿರುವೆಯಾ?” ಎಂದು ನಾಲಿಗೆ ತೊಡಲುತ್ತ ಕೇಳಿದರು.

ಆ ಹೆಂಗಸು, “ದೇವಾ” ಎಂದವರ ಶಾದಗಳಲ್ಲಿ ಬಿದ್ದು ನಮಸ್ಕರಿಸಿದಳು.

ರಾಜಗೋಪಾಲನು ಒಂದು ರೀತಿಯಾಗಿ ಸಮಾಧಾನಿಸಿಕೊಂಡು “ಮಾಮಿ! ಲಕ್ಷ್ಮಿ ಎಲ್ಲಿ” ಎಂದು ಕೇಳಿದ. ಆದೇ ಸಮಯ ಕವು

ಕನ್ನಡಕವ್ತು, ಬೀಳೇ ಸೀರೆಯೂ ಥರಿಸಿ “ಟಿಕ್”, ಟಿಕ್, ಎಂದು ನಡೆದು ಬಂದ ಲಕ್ಷ್ಮಿ “ಆವಾಗ್ಯಾ, ಅಶ್ವನುದ ತೋಟಿದಿಂದ ಲಿಂಗ ಬುಟ್ಟಿ ತುಂಬ ಗುಲಾಬಿ ಹೊಗಳನ್ನು ಕೊಯ್ದು ತಂದ. ಈ ಹೊತ್ತು ರೋಜ ಮಾಲೆ ಕಟ್ಟಿವುದರಲ್ಲಿ ಕಳೆಯಿತು. ಎಷ್ಟು ಚೆನ್ನಾಗಿದೆ, ನೋಡು!” ಎನ್ನುತ್ತಾ ಒಳನುಗ್ಗಿದವಳು ಇದಿರಲ್ಲಿ ಇಬ್ಬರು ಗಂಡುಸರು ಇರುವುದನ್ನು ಕಂಡು ಹಾರಗಳನ್ನು ತಾಯಿಯ ಮೇಜಿನ ವೇಲಿಟ್ಟು, ಸುಮೃನೆ ನಿಂತಳು. ಕೂಡಲೇ ಸೀತಮ್ಮು, “ಸುಧಾ, ಇನ್ನೇ ಅಂದು ಮಾಯವಾದ ನಿನ್ನ ತಂದೆ! ವಿಲಾಯತಿಗೆ ಹೋದ ಅಂಬಿಯವನೂ ಒಂದಿರುವರು ನೋಡು” ಎಂದಳು.

ಲಕ್ಷ್ಮಿಗೆ ಅತ್ಯಾರ್ಥಿಯರವಾಯಿತು. ಇಬ್ಬರಿಗೂ ಕೈಮುಗಿದಳು. ಅತ್ಯಾನಂದದೊಡನೆ ಮಗಳನ್ನೂ, ಹೆಂಡತಿಯನ್ನೂ ಮನದಣೀ ನೋಡಿ ಶರ್ವಾರ್ “ಸೀತಾ, ನೀನು ಸತ್ತು ಹೋದೆಯೆಂದು ಮಾಮೀ ಬರೆದುಬಿಟ್ಟಳು. ನಿನ್ನನ್ನೂ, ಮಗುವನ್ನೂ, ನೋಡಿ ಪರಮಾನಂದವಾಯಿತು. ಎಲ್ಲ ದೇವರ ಕೃಪೆ.” ಎಂದರು.

ಸೀತಮ್ಮ. ಮಾಮಿಗೆ ನಿಮ್ಮ ಅಡ್ಡೆಸ್ ಹ್ಯಾಗೆ ದೋರೆಕಿತು?

ಶರ್ವಾರ್, ‘ನಿಮ್ಮನ್ನು ಬಿಟ್ಟು ಅಗಲಿದ ಆರು ತಿಂಗಳ ಒಳಕ, ನನಗೆ ದೀಕೆಲಯಲ್ಲಿ ಉದ್ಯೋಗ ಸಿಕ್ಕಿದೆಯೆಂದೂ, ಇನ್ನೂ ಹದಿನ್ಯೇದು ದಿನಗಳಲ್ಲಿ ರಾಣಿಪೇಟಿಗೆ ಬಂದು ನಿನ್ನನ್ನು ಕರೆದುಕೊಂಡು ಹೋಗುವುದಾಗಿಯೂ ಮಾಮಿಗೆ ಬರೆದಿದ್ದೆ. ಅದಕ್ಕೆ ಮಾಮಿಯಿಂದ ಬಂದ ಉತ್ತರದಲ್ಲಿ, ಮಾವ ಹೋದ ವಿಷಯವನ್ನು ತಿಳಿಸಿ, ನೀನೂ ಕೂಡ ಟ್ಯಿಫಾಯಿಡ್ ಬಂದು ಸತ್ತು ಹೋದೆಯೆಂದೂ ತನಗೆ ಉಬಕ್ಕೇ ಬರಳ ತೊಂದರೆಯಾಗಿದೆ ಯೆಂದೂ ಬರೆದಿದ್ದಳು. ಅವಳಿಗೆಂದು ತಿಂಗಳು ತಿಂಗಳು ಇವುತ್ತು ರಾಪಾ ಯಿಗಳು ಕಳುಹಿಸುತ್ತಿದ್ದರೆ ಉಚಿತವೆಂದೂ ನಾನು ಸುಮೃನೆ ರೈಲು ಚಾಜುರ್ ಇಚ್ಚು ಮಾಡಿಕೊಂಡು ಅಷ್ಟು ದೂರ ಬರಬೇಕಾಗಿಲ್ಲವೆಂದೂ ಬರಿದಳು. ಈ ರೀತಿ ನಾಲ್ಕು ವರ್ಷಗಳು ಕಳೆದನಂತರ ಅವಳೂ ಹೋದ ಖೆಂದು ವರ್ತಮಾನ ಬಂತು.” ಎಂದರು.

ಆ ಒಳಕ ಸೀತಮ್ಮ ತನ್ನ ಗಂಡನಿಗೆ ತಾನು ಅವರನ್ನು ಬಿಟ್ಟು ಅಗಲಿದೆನಿಂದ ಈ ವರೆವಿಗೆ ನಡೆದ ಸಂಗತಿಯನ್ನೇಲ್ಲ ವಿವರವಾಗಿ ತಿಳಿಸಿದಳು.

ಅಂಬಿ ಲಪ್ಪಿತ ಯನ್ನು ಕುರಿತು, “ಇದೀಕೆ, ಕವ್ಯಕನ್ನಡಕ ಹಾಕಿ ಕೊಂಡಿರುವೆ?” ಎಂದು ಕೇಳಿದನು.

ಲಪ್ಪಿತ ಮೂರು ತಿಂಗಳ ಹಿಂದೆ ಬಹಳ ಕಣ್ಣನೋವಾಗಿತ್ತು ಅಗಿ ನೀಂದ ಕೊಂಚ ಕಾಲ ಈ ಕನ್ನಡ ದಕ್ಷಧರಿಸಿದ್ದರೆ ಒಳ್ಳೆಯದೆಂದು ನೇತ್ರಜ್ಞರು ಹೇಳಿದರು. ನನ್ನನ್ನು ತಾವು, ತಮ್ಮ ಮನೆಯವರೂ ಗುರುತಿಸಬಾರದೆಂದೇ ನನ್ನ ಹೆಸರನ್ನು ಸಹ ಬದಲಾಯಿಸಿದೆ. ಕನ್ನಡಕ ಧರಿಸಿದ ನನ್ನನ್ನೂ ಸಿಮ್ಮ ಮನೆಯವರು ಗುರುತಿಸಿದಿರುವುದಕ್ಕೆ ಇದು ನೇರವಾಯಿತು” ಎಂದು ತುಂಟು ನಗೆ ನಕ್ಕಳು.

ಅಂಬಿ “ನಾನು ಆವಾಗಲೇ ನಿನ್ನ ಕನ್ನಡಕವನ್ನು ನೋಡಿದಾಗೇ ಇನ್ನಿಂದೇ ಡಾಕ್ಟರ್ ಸುಧಾವಾಗಿರಬೇಕೆಂದು ಸಂಶಯಿಸಿದೆ. ತಮಾಪೆ ಇರಲಿ. ಹೆಸರನ್ನೇಕೆ ಬದಲಾಯಿಸಿಕೊಂಡೆ?” ಎಂದು ಕೇಳಿ, ಶಮಾರವರ ಕಡೆಗೆ ತಿರುಗಿ “ನನ್ನ ತಂಗಿಗೆ ಎರಡನೇಯ ಸಲ ಜೀವದಾನಮಾಡಿ ಕಾಪಾಡಿತ ಪುಣ್ಯತ್ವಳು ನಿಮ್ಮ ಮಗಳು, ಸಾರ್!!” ಎಂದನು.

ಲಪ್ಪಿತ್ತೀ “ಲಪ್ಪಿತ್ತು ಮಾನ್ಯಾಯಿವರು” ‘ನನ್ನ ಹೆಸರನ್ನಿಟ್ಟು ಕೊಂಡು ನಿನ್ನನ್ನು ದುರ ದೃಷ್ಟಿಸಿದಿಸುತ್ತಿದೆ. ಹೆಸರನ್ನಾದರೂ ಬದಲಾಯಿಸಿಕೊಂಡಿ ತಾಯೀ “ಆದೃಷ್ಟ ತಿರುಗಲಿ” ಎಂದು ಒತ್ತಾಯ ವಾಡಿದರು. ಅದೇ ಸುಧಾ ಎಂಬ ಹೆಸರನ್ನಿಟ್ಟು ಕೊಂಡೆ.

ಶಮಾರ “ಸೀತಾ, ಮಗು ಏನು ವಾಡುತ್ತಿದ್ದಾಳಿ? ಸೀತಮ್ಮು” ಏನೋಂ ಕಷ್ಟವಟ್ಟಿಡ್ಡಾಕ್ಟರಿಗೆ ಓದಿಸಿದೆ. ಮಗುವೂ ಸಹ ಚೆನ್ನಾಗಿ ಓದಿಹೆಸರುಗಳಿಸಿ ಅಸಿಸ್ಟೆಂಟ್ ಲೇಡಿ ಡಾಕ್ಟರಾಗಿದ್ದಾಳಿ” ಎಂದು ಹೇಳುವಾಗ ತಡೆಯಲಾರದೆ ಕಂಬನಿಗಳುದಿರಿದವು.

ಶಮಾರ, ನಮನಗುತ್ತ, “ಯಾಕೆ ದುಃಖಿಸುತ್ತಿ? ಇಗೊಂಕ್ಕೆ ಸಂಗಡ ಅಳಯನನ್ನು ಕರೆತಂದಿದ್ದೇನೆ” ಎಂದವರೇ ತಮ್ಮ ನುಡಿದ ವರಂತಿ ಹೆದರಿ ಅಂಬಿಯ ಕಡೆಗೆ ನೋಡಿದರು. ಆ ಮಾತ್ರ ಕೇಳಿ ಅಂಬಿ ಅಚ್ಚಿರಿಗೊಂಡನು. ತನ್ನ ಮನಸ್ಸನ್ನು ಶಮಾರ ತಿಳಿದ ಬಗೆಹೇಗೆ ಎಂಬಾದೇ ಅವನ ಆಶ್ಚರ್ಯಕ್ಕೆ ಕಾರಣ. ತನ್ನ ಬಯಕೆ ಈಡೆರುವ ಸಮಯ ಸಮೀಪಿಸಿತೆಂಬ ಆನಂದದ ಭೇರದಲ್ಲಿ ಮೇஜಿನಮೇಲಿದ್ದ ಪುಷ್ಟಿ

ಹಾರಗಳಲ್ಲಿ ಒಂದನ್ನು ತೆಗೆದು ಲಪ್ಟಿಯ ಕೊರಳಲ್ಲಿ ಹಣಕೆಯೇಬಿಟ್ಟನ್ನಾ!! ಸೀತಮೈನಿಗೂ, ಶಮಾರ್ಥಗೂ ಏರ್ವಟ್ಟೆ ಅನಂದಕ್ಕೆ ಮಿತಿಯೇ ಇಲ್ಲ. ಶಮಾರ್ಥ, ಮತ್ತೊಂದು ಹಾರವನ್ನು ತೆಗೆದು ನಂಗಳ ಕೈಗಿತ್ತು “ಆವರ ಕೊರಳಲ್ಲಿ ಹಾಕುತಾಯಿ” ಎಂದರು. ಲಪ್ಟಿ, ನಾಚಿಕೆಯಿಂದ ಮುಖ ಕೆಂಪಾಗಲು ಒನಪ್ಪೆ ಬಯಾರದೊಡನೆ ಪುಸ್ತಕಾರವನ್ನು ತನ್ನ ಪ್ರಿಯನ ಕೊರಳಲ್ಲಿ ಹಾಕಿದಳು. ಆ ಕೊಡಲೇ ದಂಪತ್ತಿಗಳು ಹಿರಿಯರಿಬ್ಬರಿಗೆ ಸಾಪ್ಯಾಂಗವಾಗಿ ಮತ್ತಿದ್ದರು. ಹಿರಿಯರಿಬ್ಬರೂ ದೇವರನ್ನು ಪ್ರಾರ್ಥಿಸುತ್ತೇ ಮುಕ್ಕೆಳಿಬ್ಬರನ್ನೂ ಹರೆಸಿದರು. ಆ ಮುಕ್ಕೆಳಿಬ್ಬರ ಗಲಿಕೆಗೆ ಕಾರಣವಾಗಿದ್ದ ಅದೇ ಪುಸ್ತಕಾರವು ಮತ್ತೆ ಉಪರಿಬ್ಬರನ್ನೂ ಕೂಡಿಸಿ ಆನಂದ ಶಾಗರದಲ್ಲಿ ತೇಲಿಸಿತು.

ಅನಂದ ಗ್ರಂಥನೂಲಾ, ಹುಬ್ಬಳ್ಳಿ

(ಕಂಪಾದಕ ಶ್ರೀ ಸಿ. ವೆಂಕೋಬಾಜಾಯ್ ಚಿ., ಎ., ಚಿ., ಷಿ.,)

ಬೇಗ ಚಂಡಾದಾರರಾಗಲು ಸಕಾರಣಗಳು

೧. ಒಂದು ವರುಷದಲ್ಲಿ ಸರಸ ಸುಂದರ ನಾಲ್ಕು ಪುಸ್ತಕಗಳು.
೨. ಮನಸೆಳಿಯುವ ಲಲಿತ ಸಾಹಿತ್ಯ ಕೃತಿಗಳು.
೩. ಹೆಸರಾಂತ ಸಾಹಿತ್ಯಗಳ ಬೆಂಬಲ.

ಅಂಡೆನೆಚ್ಚೆಸಹಿತ ವಾಸೀಕ ಚಂಡಾ ರೂ. ೫—೬—೦

೨೦೯೦. ಗವಳೀಗಲ್ಲಿ

ಹುಬ್ಬಳ್ಳಿ

ಪಿ. ವಿ. ಆಜಾಯ್ & ಕಂ.

ಕಂಚಾಲಕರು

ಅನಂದ ಗ್ರಂಥವಾಲಾ, ಹುಬ್ಬಿಕ್ಕಿ

ಹೂ ಆರಳಿತು

(ಉತ್ತಮ ತೆಲಗು ಕತೆಗಳ ಸಂಗ್ರಹ ರೂ. ೨—೩. ೦)

● ಕೆಲವೇ ಪ್ರತಿಗಳು ಉಳಿದಿವೆ.

● ಏಜೆಂಟರಿಗೆ ಧಾರಾಳವಾದ ಕನಿಷ್ಠನ್.

● ಪ್ರತಿಗಳಿಗೆ ಬೇಗ ಬರೆಯಿರು.

ಅಭಿವೃದ್ಧಿಗಳು

“.....ಹೂ ಆರಳಿತು....ಎಂಬ ಕಥಾಸಂಗ್ರಹದಲ್ಲಿ ನಮ್ಮ ನೀರೆ ಪ್ರಾಂತದ ಜೀವನ ಒಕ್ಕಗಳನ್ನು, ಲೇಖನರತ್ನಗಳನ್ನು, ಅರಿಸಿ, ಭಾಷಾಂತರಿಸಿ ಸಾಹಿತ್ಯ ಸೇವೆಯ ಉದ್ದೇಶದಿಂದ ಮೂಲ ಲೇಖಕರ ಪ್ರತಿಭೆ ಪರಿಚಯಗಳನ್ನು ಮಾಡಿಕೊಟ್ಟಿರುವ ಶ್ರೀ. ವೆಂಕೋಬಾಚಾರ್ಯರ ಕಾರ್ಯಕ್ರಾಣಿನಿರ್ವಹಿಸಿರು. ಇಂತಹ ಗ್ರಂಥಗಳು ಹೆಚ್ಚುಚ್ಚು ಬರಲೇಂದು ಯಾರ್ಪಿಸುತ್ತೇವೆ.”

‘ ಉತ್ತಾ ’

“....ಹೂ ಆರಳಿತು ಎಂಬ ಕಥಾಸಂಕಲನದಲ್ಲಿಯ ವಿವಿಧ ಅಂಧ್ರ ಕತೆಗಳಲ್ಲಿ ಗೆಳೆಯ ಶ್ರೀ ವೆಂಕೋಬಾಚಾರ್ಯರ ಅಸುಖಾದ ಶೌಶ್ಯ ವನ್ನು ರಾಣಿಬಹುದಾಗಿದೆ..... ‘ ಹೂ ಆರಳಿತು, ಎಂಬ ಕಾವ್ಯತತ್ವಕ ಗಢದ ಕತೆ ಉದ್ದೇಶಕವಾಗಿರುವ ಸನ್ನಿಹಿತಗಳಿಂದ ಕೂಡಿದೆ ಈ ಕಥಾಸಂಗ್ರಹವನ್ನು ಕನ್ನಡಿಗರು ಓದಿ ಸವಿಯಬೇಕೆಂದೂ, ಆ ಮೂಲಕ ಅಂಧ್ರ ಸಾಹಿತ್ಯದ, ಹಾಗೂ ಅಂಧ್ರ ಸಾಹಿತ್ಯಗಳ ಪರಿಚಯ ಪಡೆಯು ಬೇಕೆಂದೂ ಸೂಚಿಸದೇ ಇರಲಾರೆವು.’’

“ ಜಯಪುಂದ ”

“ಶ್ರೀ ವೆಂಕೋಬಾಚಾರ್ಯರು ತೆಲುಗುನಿಂದ ಭಾಷಾಂತರಿಸಿದ ಈ “ಹೂ ಆರಳಿತು” ಕಥಾಸಂಗ್ರಹವು ಅಂಧ್ರ, ಕನಾರಟಕ ಪಕ್ಕಕ್ಕೆ ಪೀರಿಕೆಯಾಗಿದೆ. ಮೂಲ ಕತೆಗಳ ಭಾವವು ಕೆಡದಂತೆ ಸಂದರ್ಭಾಗಿ ಅನುವಾದಿಸುವುದರಲ್ಲಿ ಶ್ರೀ ವೆಂಕೋಬಾಚಾರ್ಯರು ಯಶಸ್ವಿಯಾಗಿದ್ದಾರೆ.”

“ ಶಲಯುಗ ”

“.....ಈ ಕಥಾಸಂಗ್ರಹದಲ್ಲಿಯ ಕತೆಗಳು ಪ್ರೇರಿತವಾಗಿವೆ....ಹಸಿವು, ಗೆದ್ದಲು, ಹೂ ಅರಳಿತು, ಆತಾಜೊತ್ತಿ, ಸಂಕ್ರಾಂತಿಹಬ್ಬ ಮೊದಲಾದ ಕತೆಗಳು ಕಥಾಸಸ್ತುವಿನ ದೃಷ್ಟಿಯಿಂದಲೂ, ನಿರೂಪಣೆಯು ದೃಷ್ಟಿಯಿಂದಲೂ ಉತ್ತಮವಾದ ಕತೆಗಳು..... ಶ್ರೀ ವೆಂಕೋಚಾಚಾರ್ಯರು, ಅನುವಾದ ಕಾರ್ಯದ ಅನುಭವದಿಂದ ಕನ್ನಡದಲ್ಲಿ ಉತ್ತಮ ಸಾಹಿತ್ಯರಚನೆಗೆ ಆಳೆಯಾಗಲೆಂದು ಬಯಸುತ್ತೇವೆ.”

‘ಕರ್ಮವಿರ’

“.....ಹೂ ಅರಳಿತು ಎಂಬ ಪ್ರಸ್ತುತದಲ್ಲಿ ಹೆಸರಾಂತ ಶೆಲಗು ಕತೆಗಾರರಾದ ಜಲಂ, ಬಾಸಿರಾಜು, ನಾರ್ಲ, ವಿಶ್ವನಾಥ ಸತ್ಯನಾರಾಯಣ, ಮುಸಿಮಾಣಿಕ್ಯಂ, ಇಲ್ಲಿಂದಲ ಮುಂತಾದವರ ಗಳ ಕತೆಗಳನ್ನು ಶ್ರೀ ವೆಂಕೋಚಾಚಾರ್ಯರು ಬಹಳ ಚೆನ್ನಾಗಿ ಅನುವಾದ ಮಾಡಿದ್ದಾರೆ. ಶೆಲವು ಕತೆಗಳಂತೂ ಅನುವಾದದಂತೆ ತೋರದೆ ಮೂಲ ಕತೆಗಳಂತಿವೆ. ಶ್ರೀಯತರ ಸಾಹಸವು ಆಭಿನಂದನೀಯವಾದುದಾಗಿದೆ.

‘ಪ್ರಜಾಮತ’

ಖಾಹಿತ್ಯದಸನವಿಯೂಟ!

ಇಗೋ ಇಲ್ಲಿದೆ!

ಇದೀಗ ಪ್ರಕಟವಾಗಿದೆ

ಪ್ರೌ. ರಂ. ಶ್ರೀ. ಮುಗ್ಡಿ

ಇವರ

ಮನರಂಜಕ, ಮನೋಹರ, ಮಾರಂಜದ ನಾಟಕ

ಮನೋರಾಜ್ಯ

ಚಿಲೆ ರೂ. ೧೦—೧೫—೦

ಪಿ. ವಿ. ಆಚಾರ್ಯ & ಕಂ.

ಸಂಚಾಲಕರು, ಅನಂದ ಗ್ರಂಥಾಲಾ

೨೦೨೦. ಗವಳೀಗಲ್ಲಿ ಹುಬ್ಬ್ರು



ಶ್ರೀಮತಿ ಜಯಲಕ್ಷ್ಮಿ ಆರ್. ಶ್ರೀನಿವಾಸನ್

ಶ್ರೀಮತಿಯವರು ಮೈಸೂರು ಸರಕಾರದ ಮುಖ್ಯ ಸೆಕ್ರೆಟರಿಗಳಾದ ಶ್ರೀಯುತ ಕೆ. ಶ್ರೀನಿವಾಸನ್ ರವರ ಧರ್ಮಸಹಿತ್ಯ. ಅನೇಕ ವರುವಗಳಿಂದ ಇವರು ತಮಿಳು ಮತ್ತು ಕನ್ನಡ ಐಫಿಕಾದಂಬರ ಪ್ರಪಂಚದಲ್ಲಿ ಹೆಸರು ಗಳಿಸಿರುವರಲ್ಲದೆ ಇವರ ಅನೇಕ ಕನ್ನಡ ಕೆಥಾಸಂಕಲನಗಳು ಈಗಾಗಲೇ ಹೊರಬಂದಿವೆ. “ಪ್ರತಿಫಲ” ಇವರ ಮೂದಲನೇಯ ಕಥಾಸಂಕಲನ. ಕನ್ನಡದಿಂದ ತಮಿಳಿಗೆ ಅನೇಕ ಕತೆಗಳನ್ನು ನೀಡಿರುವರು. ಶ್ರೀ ಆ. ನ. ಕೃ. ಇವರ “ಸಂಧಾರಾಗ” ವನ್ನು ತಮಿಳಿಗೆ ಅನುವಾದಿಸುತ್ತಿರುವರು. ಇದಿಗ ಹೊರಬಿದ್ದಿರುವ “ವಾತ್ಸಲ್ಯ” ಎಂಬ ಇವರ ಕಥಾಸಂಕಲನ ಜನರ ಮೇಜ್ಜುಗೆಯನ್ನು ಪಡೆದಿವೆ. “ಪರಣಯ” ಎಂಬ ಕಾದಂಬರಿ ಬಿಡಿಬಿಡಿಯಾಗಿ “ತಾಯಿನಾಡು” ಪತ್ರಿಕೆಯಲ್ಲಿ ಪ್ರಕಟಿಸಾಗಿದೆ. ಹೆಚ್ಚಿನ ಬಳಳನ್ನು ಚೆತ್ತಿಸುವ ಇವರ ಕತೆಗಳು ಜನರಿಗೆ ರುಚಿಸಿವೆ. ಕತೆಗಳಿರುತ್ತಿರುವ ಹಂಟ್ಪುಗುಣವು ಶ್ರೀಮತಿಯವರಲ್ಲಿ ಇರುವುದೆಂದು ಓರ್ನ ವಿವರಣೆಗಳು ಸೂಚಿಸಿದ್ದಾರೆ. ದೀಪಾವಳಿ, ಮೋಹನ್, ಚಿನ್ನಡ ಬಳಿ, ಇವರ ಕಥಾಸಂಕಲನಗಳು. ಸರೋಜ ನಾಥನಿಂದಿರುವ ಜೀವನಚರಿತ್ರೆ(ಅನುವಾದಿತ್ತ).

